

# **TIGHT BINDING BOOK**

UNIVERSAL  
LIBRARY

OU\_200347

UNIVERSAL  
LIBRARY







# ಬಿಂದುವಾಸಿನಿಯ ಮಗ

[ ದಿವಂಗತ ತರಕಾರಿಬಾಬುಗಳ ಶ್ಲಷ್ಟ ಕಾದಂಬಂ ]

---

---

ಅನುವಾದಕರು :

ಶ್ರೀ ಗುರುನಾಥ ಜೋಡಿ, ಬಿ.ಎ. (ಕಾಕೀ ವಿದ್ಯಾಪೀಠ)  
ಕುಮಾರಿ ಎಂ. ಎ. ಕುಸ್ತಮ್ಮ, ವಿಶಾರದ. (ಮುದ್ರಾರ್ಥಿ)



ಪ್ರಕಾಶಕರು :

ಎಸ್. ಎಸ್. ಎಂ. ಬುರ್ಗ ಡಿಪ್ಲೊಮೇ,  
ಬೆಂಗಳೂರು ಸಗರ.

ಪ್ರಥಮ ಮುದ್ರಣ ]

೧೯೭೦

[ ಬೆಂಗಳೂರು ]

MANOHARA GRANTHA BHANDAR

ಈ ಗ್ರಂಥದ ಸರ್ವ ಸ್ವಾಮ್ಯವೂ  
ಪ್ರಕಾಶಕರಂಗೆ ನೇರಿದೆ.

K 2366

PK 67  
SA 27

CHECKED 1956

CHECKED. 1951

Checked 1965



ಬೆಂಗಳೂರು ನಿಟ್ಟ  
CHECKED 1965

ಬೆಂಗಳೂರು ನಿಟ್ಟ

ಒಕ್ಕೂಟ ಲಿಗರ ಸಂಖ್ಯೆ ಪ್ರೀಸ್

೮೬೬೦

## ಮುಂ ನ್ನು ತಿ

---

ದಿವಂಗತ ಶರತ್ ಬಾಬುಗಳ ಪರಿಚಯವು ಕನ್ನಡ ಜನಾಂಗಕ್ಕೆ ಸಾಕಷ್ಟು ಆಗಿದೆ. ಅವರ ಕೆಲವು ಕೃತಿಗಳನ್ನು ಕನ್ನಡಿಗರಂ ಒದಿ ಅನಂದ ಪಟ್ಟಿದ್ದಾರೆ. ಅವರ ಎಲ್ಲ ಕೃತಿಗಳನ್ನು ಅನುವಾದಿಸಿ ಕನ್ನಡ ಕುಲಕ್ಕೆ ಅರ್ಥಸಚೇಕೆಂಬ ಹಂಬಲವು ನಮಗಿದೆ. ಈಗ ನಾವು ಕನ್ನಡಿಗರಿಗೆ ‘ಬಿಂದುವಾಸಿನಿಯ ವಾಗ’ ಎಂಬ ಪುಟ್ಟ ಕಾದಂಬರಿಯನ್ನು ಒಪ್ಪಿಸುತ್ತಿದ್ದೇವೆ. ಇದೂ ಶರತ್ ಬಾಬುಗಳ ಅನ್ಯಕೃತಿಗಳಂತೆಯೇ ಒದುಗರಿಗೆ ಮೆಚ್ಚಿಗೆಯದಾಗಬಹುದೆಂದೂ ನಮ್ಮು ನಂಬಿಗೆ.

ಈ ಪುಟ್ಟ ಕಾದಂಬರಿಯನ್ನು ನಮ್ಮು ನಾಡಿನ ಹೆಣ್ಣುಮಕ್ಕಳು ಆವಶ್ಯವಾಗಿ ಓದಲೇಬೇಕೆಂದು ನಮ್ಮು ನಮ್ಮವಾದ ಅರಿಕೆ. ಏಕೆಂದರೆ ಇದರಲ್ಲಿ ಶರತ್ ಬಾಬುಗಳು ಆದಶ್ರಯಾಯಿಯ ಸುರಮ್ಮವಾದ ಚಿತ್ರ ವ್ರೂಂದನ್ನು ನಮ್ಮುದುರಿಗೆ ಸಹಜವಾದ ಶೈಲಿಯಲ್ಲಿ ಇಟ್ಟಿದ್ದಾರೆ. ಬಿಂದು ವಾಸಿನಿಯ ತಾಯಿಕರುಳು ಎಷ್ಟು ಶ್ರೀಷ್ಟವಾಗಿದೆಯೆಂಬುದನ್ನು ಪುಸ್ತಕ ವನ್ನು ಓದಿ ಅನುಭವಿಸಬೇಕೇ ವಿನಾ ವರ್ಣಿಸಲಾಗುವುದಿಲ್ಲ.

ಕಾಗದದ ಬೆಲೆಯು ಏರಿದ್ದ ಈ ಕಾಲದಲ್ಲಿ ಪುಸ್ತಕವನ್ನು ಪ್ರಸಿದ್ಧಿ ಶಲು ಮುಂದೆ ಬಂದ ಶ್ರೀ ಎಸ್. ಎಸ್. ಎಡ. ಬುಕ್ ಡಿಪ್ಲೋದವರಿಗೂ ಪುಸ್ತಕವನ್ನು ಅಲ್ಲವಾದಿಯಲ್ಲಿ ಅಂದವಾಗಿ ಮಾಡಿಸಿದ ‘ಒಕ್ಕಲಿಗರ ಸಂಖೆ ಪ್ರೇಸ್’ ನವರಿಗೂ ನಮ್ಮು ಹೈತ್ಯವರಕ ಆಭಿನೀನನೆಗಳು.

ಗುರುನಾಥ ಜೋತಿ,  
ಎಂ. ಎ. ಕುಪ್ಪಮ್ಮು



# ಬಿಂದುವಾಸಿನಿಯ ಮಗ

---

೨

ಯಾದವ ಮುಖಜೀ ಮತ್ತು ಮಾಧವ ಮುಖಜೀ ಇಬ್ಬರೂ ಒಡಹುಟ್ಟಿದ್ದರೂ ಅದರೂ ಅವರು ಒಹಳ ಅನ್ಯೋನ್ಯಾದಿಂದಲೂ ಸ್ತ್ರೀತಿಯಂದಲೂ ಇರುತ್ತಿದ್ದ ಕಾರಣ ಈ ಮಾತನ್ನೇ ಮರೆತುಬಿಟ್ಟಿದ್ದರು; ಹೊರಗಿನವರು ಸಹ ಈ ಮಾತನ್ನು ಮರೆತು ಅವರು ಒಡಹುಟ್ಟಿದ್ದ ಸಮೇಕದರರೆಂದೇ ಭಾವಿಸಿದ್ದರು. ಯಾದವನು ಒಡಹನಾರೂ ಅನೇಕ ಕಷ್ಟ-ನಷ್ಟಗಳನ್ನು ಸಹಿಸಿ, ತಮ್ಮನಾದ ಮಾಧವನನ್ನು ವಕಾಲತ್ತು ಪರೀಕ್ಷೆಯ ವರೆಗೂ ಓದಿಸಿದ್ದನು. ಅಲ್ಲದೆ ಪ್ರಯತ್ನಪಟ್ಟಿ ಧನವಂತರಾದ ಜರ್ಮಾನಾ ದಾದರ ಏಕಮಾತ್ರ ಪ್ರತಿಯಾದ ಬಿಂದುವಾಸಿನಿಯನ್ನು ಮಾಧವ ಸಿಗೆ ತಂದು ಮದುವೆ ನೂಡಿದ್ದೆ. ಬಿಂದುವಾಸಿನಿ ಅಸಾಧಾರಣ ರೂಪವತ್ತಿ. ತನ್ನ ಆಶ್ಚರ್ಯಾನ್ವಯ ರೂಪ ಮತ್ತು ಡಕ್ಟ್ರೊಸಾವಿರ ರೂಪಾಯಿಗಳ ಪಾರ್ವಿನಾರಿ ನೋಟನ್ನು ತೆಗೆದುಕೊಂಡು ಆಕೆಯು ಹೊಟ್ಟೆನೊಡಲು ಈ ಮನಸೆಗೆ ಬಂದಳು ಆ ದಿನ ದೊಡ್ಡ ಸೊಸೆಯಾದ ಅನ್ನಪೂರ್ಣೆಯ ಆನಂದಕ್ಕೆ ಪಾರವೇ ಇರಲಿಲ್ಲ. ಮನಸೆಯಲ್ಲಿ ಅತ್ಯು-ನಾದಿನಿಯಾರೂ ಇಲ್ಲ. ಆವಳಿಯ ಮನಸೆಯ ಯಜಮಾನಿ. ಆ ದಿನ ಅವಳು ಚಿಕ್ಕ ಸೊಸೆಯ ಮುಖದ ಮೇಲಿನ ಮುಸುಕೆನ್ನು ಸರಿಸಿ, ತನ್ನ ಸೆರೆಮನಸೆಯವರೊಡನೆ ಹೆಮ್ಮೆಯೆಂದ “ ಮನಸೆಗೆ ಸೊಸೆಯನ್ನು ತಂದರೆ ಇಂತಹ ಸೊಸೆಯನ್ನು ತರಬೇಕು! ಲಾಜ್ಞಾಯ ಪ್ರತಿನೆ! ” ಎಂದು ಹೇಳಿದ್ದಳು.

ಆದರೆ ಎರಡು ದಿನಗಳಲ್ಲಿಂದ ಆಕೆಗೆ ತನ್ನ ತಪ್ಪು ತೀಳಿಯಿತು. ಚಿಕ್ಕ ಸೊಸೆಯ ಬರುವಾಗ ಎಷ್ಟು ರೂಪ ಮತ್ತು ರೂಪಾಯಿಗಳನ್ನು ತನ್ನೊಡನೆ

ತೆಂದಿದ್ದೆಳೋ ಅದಕ್ಕೆ ನಾಲ್ಕುರಪ್ಪು ಅಹಂಕಾರ ಮತ್ತು ಅಭಿಮಾನಗಳನ್ನು ಸಂಗಡ ತೆಂದಿದ್ದೆಳಿಂಬುದು ತಿಳಿಯಿತು. ಒಂದು ದಿನ ದೊಡ್ಡ ಸೋಸೆಯು ತನ್ನ ಪತಿಯನ್ನು ಏಕಾಂತವಲ್ಲಿ ಕರೆದು “ಕೇವಲ ರೂಪ ಮತ್ತು ರೂಪಾಯಿ ಗಳನ್ನು ನೋಂಡಿ ಸೋಸೆಯುನ್ನು ತೆಂದಿರಿ, ಅದರೆ ಈಕೆ ನಿಜವಾಗಿಯೂ ಕಾಳಿಸರ್ವವೇ ಸಂ!” ಎಂದಳು.

ಯಾದವನಿಗೆ ಈ ಮಾತಿನಲ್ಲಿ ನಂಬಿಕೆಯಾಗಲಿಲ್ಲ. ಅವನು ತಲೆ ಯಲ್ಲಾ ಡಿಸುತ್ತೆ, ಒಂದೆರಡು ಸಲ ‘ಅದು’ ‘ಅದು’ ಎನ್ನುತ್ತಿರುವಂತೆಯೇ ಕಚೇರಿಗೆ ಹೊರಟುಹೋದ್ದು.

ಯಾದವನು ಆತ್ಮೀಯ ಶಾಂತಪ್ರಕೃತಿಯ ಮನುಷ್ಯ. ಅವನು ಜವಿಾನಾದಾರನ ಬಳಿಗೆ ಗುಮಾಸ್ತನ ಕೆಲಸ ಮಾಡುತ್ತಿದ್ದೆ; ಮತ್ತು ಮನಸೆಗೆ ಒಂದು ಪೂರ್ಣಾಪಾದದಲ್ಲಿ ತೊಡಗುತ್ತಿದ್ದೆ. ಮಾಧವನು ತನ್ನ ಆಣ್ಣಿಗಿಂತ ಹತ್ತು ವರ್ಷ ಚಿಕ್ಕವನು. ವಕೀಲನಾಗಿ ಅವನು ಆಗತಾನೇ ತನ್ನ ಕಾರ್ಯ ವನ್ನು ಆರಂಭಿಸಿದ್ದನು.

ಅವನು ಅನ್ನ ಪೂರ್ಣೆಯ ಬಳಿಗೆ ಬಂದು “ಅತ್ಯಿಗೆ, ಆಣ್ಣಿನಿಗೆ ದುಡ್ಡೆ ದೊಡ್ಡ ವಸ್ತುವಾಯಿತೇ? ಇನ್ನು ಕೆಲವು ದಿನಗಳು ತಡೆದಿದ್ದರೆ ನಾನೂ ಸಹ ಸಂಪಾದಿಸಿ ತರುತ್ತಿದ್ದೆ” ಎಂದು ಹೇಳಿದೆ.

**ಅನ್ನ ಪೂರ್ಣೆಯು ಏನನ್ನೂ ಹೇಳಿಲಿಲ್ಲ.**

ಬಿಂದುವಾಸಿನಿಯು ಯಾರ ಮಾತನ್ನೂ ಕೇಳುವವಳಿಲ್ಲ. ಅವಳ ಮೇಲೆ ಅಧಿಕಾರ ನಡೆಸುವುದು ಹಾಗೂ ಅವಳನ್ನು ಅಧಿನದಲ್ಲಿರಿಷುವುದು ಸುಲಭವಾದ ಮಾತಾಗಿರಲಿಲ್ಲ. ಅದೂ ಇಲ್ಲದೆ ಅವಳಿಗೆ ಭಯಾನಕವಾದ ‘ಫಿಟ್ಸ್’ ಯಾಯಿಲೆಯಿತ್ತು. ಇದನ್ನು ಕಂಡೊಡನೆಯೇ ಮನೆಯವರೆಲ್ಲರೂ ಗಾಬರಿಗೊಳ್ಳುತ್ತಿದ್ದರು. ಡಾಕ್ಟರನ್ನು ಕರಿಸಿದ ಹೊರತು ಬೇರೆ ಉಪಾಯವೇ ಇರುತ್ತಿರಲಿಲ್ಲ. ಆದುವರಿಂದ “ಇಪ್ಪು ಪ್ರಯಶ್ಚ ಪಟ್ಟು ವಿವಾಹಮಾಡಿಯೂ ಕಡೆಗೆ ಹೊಸವಾಯಿತು” ಎಂಬ ಒಂದೇ ಭಾವನೆಯು ಎಲ್ಲರ ಮನದಲ್ಲಾಗಷ್ಟುಯಾಗಿ ಕುಳಿತು. ಕೇವಲ ಯಾದವನೊಬ್ಬನು ಎದೆಗುಂದಲಿಲ್ಲ. ಎಲ್ಲರನ್ನೂ ಎದುರಿಸಿ ನಿಂತು ಅವನು “ಇಲ್ಲ, ಇಲ್ಲ, ನಿಮಗೆ ನಂತರ

ಗೊತ್ತುಗುವುದು. ಸನ್ನ ಬಹೂರಾಜೀಯ\* ಲಕ್ಷ್ಮಿಯಂತಹ ರೂಪವು ನಿಷ್ಟಲವಾಗುವುದೇ? ಎಂದಿಗೂ ಹಾಗಾಗಲಾರದು” ಎನ್ನುತ್ತಿದ್ದು.

ಒಂದು ದಿನ ಏನೋಂ ಮಾತಿಗಾಗಿ ಚಿಕ್ಕ ಸೋನೆ (ಬಿಂದುವಾಸಿನಿ)ಯು ಉದಾಸೀನತೆಯಿಂದ ಕುಳಿತ್ತಿರುತ್ತಾನೆ. ಅದನ್ನು ಕೆಂಡು ಅನ್ನ ಪೂರ್ಣೆಗೆ ಬಹಳ ಭಯವಾಯಿತು. ಒಡನೆಯೇ ಅವಳಿಗೆ ಏನು ತೋರಿತೋ! ರಾಮಿಗೆ ಪಿಡಿಹೋದಳು. ನಿದ್ರೆ ಮಾಡುತ್ತಿದ್ದ ತನ್ನ ಒಂದೂವರೆ ವರ್ಷದ ಮನುವಾದ ಅನೂಲ್ಯಾಚರಣನನ್ನು ಎತ್ತಿಕೊಂಡು ಒಂದು ಬಿಂದುವಾಸಿನಿಯ ಮಡಿಲಲ್ಲಿ ಹಾಕಿ ಹೊರಟುಹೋದಳು.

ಅಧ್ಯಾನಿದೇರುಲ್ಲಿ ಎಚ್ಚರಿಂಡುದರಿಂದ ಅನೂಲ್ಯ ಅಳತೋಡಿದ. ಬಿಂದುವಾಸಿನಿಗೆ ಆಗ ಮೈನೇಲೆ ಎಚ್ಚರವುಂಟಾಯಿತು. ಮನುವನ್ನು ಪ್ರೀತಿಯಿಂದ ಅಪ್ಪಿಕೊಂಡು ಅವಳು ರಾಮಿಗೆ ಹೋದಳು.

ಅನ್ನ ಪೂರ್ಣೆಯು ಎಲ್ಲಾವನ್ನೂ ಮರೆಯಲ್ಲಿ ನಿಂತು ಸೋಂಡುತ್ತಿದ್ದಳು. ಬಿಂದುವಾಸಿನಿಯ ‘ಫಿಟ್’ ಖಾಯಿಲೆಗೆ ಈ ಮಹಾಷಧಿಯನ್ನು ಹುಡುಕಿ ದುದಕ್ಕಾಗಿ ಅವಳಿಗೆ ತತ್ತ್ವಂತ ಆಸಂದವಾಯಿತು.

ಸಂಸಾರದ ಭಾರವೆಲ್ಲಾ ಅನ್ನ ಪೂರ್ಣೆಯ ತಲೆಯ ಮೇಲೆಯೇ ಬಿದ್ದಿತ್ತು. ಮನುವನ್ನು ಸರಿಯಾಗಿ ಸುಧಾರಿಸುವುದು ಸಾಧ್ಯವಾಗುತ್ತಿರಲಿಲ್ಲ. ಅದರಲ್ಲೂ ದಿನವೆಲ್ಲಾ ಕೆಲಸವಾಡಿ, ರಾತ್ರಿಯ ಹೊತ್ತು ನಿದ್ರೆ ಮಾಡದಿದ್ದರೆ ಅವಳ ದೇಹಸ್ಥಿತಿ ಕೆಟ್ಟುಹೋಗುತ್ತಿತ್ತು. ಆದುದರಿಂದ ಬಿಂದುವಾಸಿನಿಯು ಮನುವಿನ ಭಾರವನ್ನು ತಾನು ಪಟ್ಟಿಕೊಂಡಳು.

ಸುಮಾರು ಒಂದು ತಿಂಗಳ ಬಳಿಕ ಒಂದು ದಿನ ಬಿಂದುವು ಮನು ವನ್ನು ಎತ್ತಿಕೊಂಡು ಅಡಿಗೆಯ ಮನೆಯನ್ನು ಪ್ರವೇಶಿಸಿ, “ಆಕ್ಕ! ಅನೂಲ್ಯನ ಹಾಲು ಎಲ್ಲಿದೆ?” ಎಂದು ಕೇಳಿದಳು.

ಅನ್ನ ಪೂರ್ಣೆಯು ಥಟ್ಟನೆ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಭಯ ದಿಂದ “ಒಂದು ನಿಮಿಷ ತಡೆ. ಇದೋಂ, ಬಿಸಿ ಮಾಡಿ ಕೊಡುವೆನು” ಎಂದಳು.

---

\* ಉತ್ತರ ಹಿಂದೂಸ್ತಾನದಲ್ಲಿ ಪ್ರೀತಿಯ ಸೋನೆಗೆ ಬಹೂರಾಜೇ ಎಂದು ಸಂಬೋಧಿಸುವ ವಾಡಿಕೆ. ಬಹೂರಾಜೆ ಎಂದರೆ ಸೋನೆ-ರಾಜೆ.

ಬಿಂದುವಾಸಿನಿಯು ಒಳಹೊಕ್ಕು ನೋಡಲಾಗಿ ಹಸಿಯ ಹಾಲು ರಾಗೆಯೇ ಇರಿಸಿತ್ತು. ಅವಳಿಗೆ ಮಿತಿವಾರಿ ಕೋಪ ಬಂತು. ತೀಕ್ಕಣ ಸ್ವರದಿಂದ ಅವಳು “ಎಂಟು ಗಂಟಿಗೆ ಮುಂಚಿಯೇ ಹಾಲು ಬೇಕೆಂದು ನಾನು ನಿನ್ನೆ ಯೇ ನಿಮಗೆ ತಿಳಿಸಿರಲಿಲ್ಲ ನೇ? ಈಗ ಒಂಬತ್ತು ಗಂಟಯಾಗುತ್ತೆ ಬಂತು. ಇಷ್ಟು ಚಿಕ್ಕ ಕೆಲಸವು ನಿಮಗೆ ಕ್ಷಮಾವಾದರೆ ಆಗಲೇ ಸ್ವಸ್ವವಾಗಿ ಏಕೆ ಹೇಳಬಾರದಾಗಿತ್ತು? ಬೇರೆ ಯಾವುದಾದರೂ ಮಾಗ್ನವನ್ನು ನೋಡಿಕೊಳ್ಳುತ್ತಿದ್ದೇ! ಹೋಗಲಿ, ಮಿಸ್‌ರಾನಿ” ಯವರೇ, ನಿಮಗಾದರೂ ಅಷ್ಟು ಬುದ್ಧಿ ಬೇಡವೇ? ಬಾಕಿ ಎಲ್ಲ ಕೆಲಸ ನಂತರ ಮಾಡಿದ್ದರೆ ಆಗುತ್ತಿತ್ತು!” ಎಂದಳು.

ಅಡಿಗೆಯವಳು ಏನೂ ಮಾತನಾಡಲಿಲ್ಲ. ಅನ್ನಪೂರ್ಣೆಯು “ನಿನ್ನಂತೆ ಕೇವಲ ಮಗುವಿನ ಕಣಿಗೆ ಕಾಡಿಗೆ ಹಚ್ಚುವುದು, ಹಣಿಗೆ ತಿಲಕ ಶಿಶ್ಯವುದು, ಇದೇ ಕೆಲಸವಾಗಿದ್ದರೆ ನಮಗೂ ಬುದ್ಧಿ ಹಾಗೂ ಜ್ಞಾನವಿರುತ್ತಿತ್ತು! ಒಂದು ನಿನಿಷ ಸಹ ತಡೆಯಲಿಕ್ಕೆ ಆಗುವುದಿಲ್ಲನೇ?” ಎಂದಳು

ಆದಕ್ಕೂತ್ತರವಾಗಿ ಬಿಂದುವು ಅಕ್ಕಂತ ಕೋಪದಿಂದ “ಇನ್ನು ಮುಂದೆ ಮಗುವಿನ ಹಾಲನ್ನು ನೀವು ಕ್ರೈಂದ ಸಹ ಮಂಭಿಡದರೆ ನಾನ್ನಾಗಿ. ಪುನಃ ನಾನು ನಿಮಗೆ ಹೇಳಿದರೆ ನೀವು ಇಟ್ಟಿ ಆಗಿ!” ಎಂದು ಮಗುವನ್ನು ಧಡಪ್ಪಣಿ ನೇಲದ ಹೇಳಿ ಕುಕ್ಕರಿಸಿ, ಹಾಲಿನ ಪಾತೆಯನ್ನು ತೆಗೆದು ಒಲೆಯ ಹೇಲಿಸಿದಳು. ಹೆಟ್ಟು ಬಿಹ್ಮದರಿಂದ ಅಮೂಲ್ಯ ಅತಿಯಾಗಿ ಅಳತೊಡಿದ. ಕೋರ್ಚಿಂದಿಂದ ಬಿಂದುವಾಸಿನಿಯು ಅವನ ಕತ್ತನ್ನು ಹಿಡಿದು ಗದರಿ, ಮುಚ್ಚು ಬಾಯಿ! ದುಷ್ಟ, ಬಾಯಿ ಮುಚ್ಚ! ಅರಚಿದೆಯಾದರೆ ಹೋಡಿದು ಕೋಂದುಹಾಕಿ ಬಿಡುವೆನು.” ಎಂದಳು.

ಬಿಂದುವಾಸಿನಿಯ ಈ ರೀತಿಯ ವರ್ತನೆಯನ್ನು ಕಂಡ ಮನೆಗೆಲಸ ಗವಳಾದ ಕಮಲೆಯು ಓಡಿಬಂದು ಮಗುವನ್ನು ಎತ್ತಿಕೊಳ್ಳಲು ಹೋದಳು. ಅವಕ್ಕನ್ನು ಬಿಂದುವಾಸಿನಿಯು ಗದರಿಸಿ “ದೂರ ನಡೆ! ಎದುರಿಗೆ ನಿಲ್ಲಿ ಬೇದ, ಹೋಗು ಕಣ್ಣರೆಯಾಗು!” ಎಂದಳು.

\* ಉತ್ತರ ಹಿಂದೂಸಾಫಾನದ ಕಡೆಯಲ್ಲಿ ಅಡಿಗೆಯ ವಳನ್ನು ಮಿಸ್‌ರಾನಿ ಎಂದು ಕರೆಯುವ ಮಾಡಿಕೊಯುಂಟು.

ಪೆಚ್ಚು ವೋರೆ ಹಾಕಿಕೊಂಡು ಭಯದಿಂದ ಅವಳು ನಿಂತಲ್ಲಿಯೇ ನಿಂತುಬಿಟ್ಟಳು.

ಬಿಂದುವಾಸಿನಿಯು ಪುನಃ ಯಾರೋಡನೆಯೂ ಏನನ್ನೂ ಹೇಳಲಿಲ್ಲ. ಮಗುವಿನ ಹಾಲನ್ನು ಬಿಸಿ ಮಾಡತೋಡಿದಳು.

ಅನ್ನ ಪೂರ್ಣೆಯೂ ಸುಮ್ಮನೆ ನಿಂತಿದ್ದಳು ಬಿಂದುವಾಸಿನಿಯು ಹಾಲು ತೆಗೆದುಕೊಂಡು ಹೊರಟ್ಟಿ ಹೋದನಂತರ ಅವಳು ಅಡಿಗೆಯನ ಜೋಡನೆ “ಮಿಸ್‌ರಾನೀ, ಕೇಳಿದೆಯಾ ಇವಳ ಮಾತು? ಆ ದಿನ ನಾನು ತಮಾಷೆಗಾಗಿ ಅಮೂಲ್ಯನನ್ನು ನೀನು ತೆಗೆದುಕೋ, ಎಂದು ಹೇಳಲಿಲ್ಲವೇ? ಆ ಜೋರಿನಿಂದ ಈ ದಿವಸ ನನ್ನ ವಿಚಾರವಾಗಿ ಸಹ ಆಣ—ಭಾಷೆಗಳನ್ನು ನುಡಿದಳು! ನೋಡಿದೆಯಾ?” ಎಂದಳು.

ಎನೇ ಶರಲಿ, ಅಂತೂ ಅನ್ನ ಪೂರ್ಣೆಯ ಮಗನು ಬಿಂದುವಾಸಿನಿಯ ಬಳಿಯಲ್ಲೇ ಬೆಳ್ಳಿಯುತ್ತ ಬಂದ. ಅದರ ಫಲವಾಗಿ ಅವನು ಚಿಕ್ಕಮ್ಮನನ್ನು ‘ಅಮ್ಮೆ’ ಎಂದೂ ಅಮ್ಮಾನನ್ನು ‘ಆಕ್ಕೆ’ ಎಂದೂ ಕೂಗಲು ಕಲಿತೆ.

## ೨

ಮೂರು-ನಾಲ್ಕು ವರ್ಷಗಳ ಬಳಿಕ ಅಮೂಲ್ಯನ ಅಕ್ಕರಾಭಾಗ್ಯಸಂಖ್ಯೆ ಅತಿ ವಿಜ್ಞಾಭಂಡೆಯಿಂದ ನಡೆಯಿತು. ಅದರ ಮರುದಿನ ಮುಂಜಾನೆ ಅನ್ನ-ಪೂರ್ಣೆಯು ಅಡಿಗೆಯ ಕೆಲಸವಲ್ಲಿ ಮಗ್ಗುಡಾಗಿದ್ದಳು. ಹೊರಗಿನಿಂದ ಬಿಂದುವಾಸಿನಿಯು ಇವಳನ್ನು ಕೂಗಿ “ಅಕ್ಕೆ, ಅಮೂಲ್ಯನು ನಮಸ್ಕರಿಸಲು ಬಂದಿರುವನು. ಸ್ವಲ್ಪ ಹೊರಗೆ ಬಿನ್ನಿ” ಎಂದಳು.

ಅನ್ನ ಪೂರ್ಣೆಯು ಹೊರಗೆ ಬಂದಳು. ಅಮೂಲ್ಯನ ಲಿಂವಿಯನ್ನು ಕಂಡು ಚಕೆತಳಾದಳು. ಮಗನ ಕಣ್ಣಗಳಲ್ಲಿ ಕಾಡಿಗೆ, ಹಣೆಯಲ್ಲಿ ತಿಲಕ, ಕೊರಳಲ್ಲಿ ಚಿನ್ನದ ಹಾರ, ತೆಲೆಯಮೇಲೆ ಕಟ್ಟಿದ ಕೂದಲು, ಪೀಠವಣಿದ ವಸನೆ, ಬಂದು ಕೈಯಲ್ಲಿ ಮಸಿಕುಡಿಕೆ ಮತ್ತು ಲೇಬಿನಿ, ಅಲ್ಲದೆ ಕಂಕುಳಲ್ಲಿ ಕಣ್ಣ ಚಾಪೆಯಲ್ಲಿ ಸುತ್ತಿರಿಸಿದ ಕೆಲವು ತಾಡಪತ್ರಗಳು ಇದ್ದವು.

“ಅಕ್ಕನಿಗೆ ನಮಸ್ಕಾರ ಮಾಡು ಮಗೂ!” ಎಂದಳು ಬಿಂದುವಾಸಿನಿ.

ಅಮೂಲ್ಯನು ತನ್ನ ತಾಯಿಗೆ ನಮಸ್ಕರಿಸಿದ.

ಅವನ ಕಾಲುಗಳಲ್ಲಿ ಬೂಟ್ಟೀ ಆಗಲಿ, ಕಾಲು-ಚೀಲವೇ ಆಗಲಿ ಇರಲಿಲ್ಲ. ಮೈಮೇಲೆ ವಿಲಾಯತಿ ರೀತಿಯ ಉದುಪುಗಳೂ ಇರಲಿಲ್ಲ. ಈ ವಿಚಿತ್ರ ಹೇಷ-ಭೂಷಣಗಳನ್ನು ಕಂಡು ಅನ್ನ ಪೂಣೀಯು ನಗುತ್ತು “ ಬಿಂದೂ, ನಿನಗೂ ಇಷ್ಟು ಗೊತ್ತೇ? ಮಗು ಒಂದುವುದಕ್ಕೆ ಹೋಗುವನೇ?” ಎಂದು ಕೇಳಿದ್ದಾ.

ಬಿಂದುವಾಸಿನಿಯು ನಗುತ್ತು “ ಹೌದು, ಅಕ್ಕೆ! ಗಂಗಾಚಂಡಿತರ ಪಾಠಶಾಲೆಗೆ ಕೆಳುಹುಮಿದೆನು. ಆಶೀರ್ವಾದ ವಾಹಿರಿ. ಅವನ ಜೀವನದಲ್ಲಿ ಇಂದಿನ ದಿನವು ಸಾಫ್ರೆಕೆವಾಗಲಿ! ಎಂದಳು.

ಪುನೇ ನೌಕರನ ಕಡೆಗೆ ತಿರುಗಿ “ ಬ್ಯಾರ್ಲೂ, ಪಂಡಿತಜೀಯವರಿಗೆ ನನ್ನ ಹೆಸರನ್ನು ತಿಳಿಸಿ, ನನ್ನ ಮಗನನ್ನು ಯಾರೂ ಹೊಡೆದು ಬಳಿದು ಬ್ಯಾದು ಮಾಡದಿರುವಂತೆ ನೋಡಿಕೊಳ್ಳಬೇಕೆಂದು ಹೇಳಿ. ಅಕ್ಕೆ! ಈ ವದು ರೂಪಾಯಿಗಳನ್ನು ಸರಿಯಾಗಿರಿಸಿ ಕಮಲೀಯ ಕ್ಯೂಲಿ ಪಂಡಿತಜೀಯವರಿಗೆ ಕೊಟ್ಟು ಕಷ್ಟಪುಸಿ! ” ಎಂದು ಹೇಳುತ್ತು ಮಗನನ್ನು ಮುದ್ದಿಟ್ಟು, ಎತ್ತಿ ಕೊಂಡು ಹೋದಳು.

ಅನ್ನ ಪೂಣೀಯ ಕಣ್ಣಿಗಳ್ಳು ನಿರು ತುಂಬಿ ಬಂತು. ಅನಳು ಅಡಿಗೆ ಯವಕೊಡನೆ “ ಮಗನ ವಿಚಾರದಲ್ಲೇ ಯಾವಾಗಲೂ ಮಗ್ಗು ಇಂಗಿರುವಳು ಅದರಲ್ಲಿ ಹೊಟ್ಟಿಯಲ್ಲ ಹುಟ್ಟಿದ ಮಗ ಸಹ ಅಲ್ಲ. ಹಾಗಿದ್ದರೆ ಇನ್ನೇನು ಮಾಡುತ್ತಿದ್ದಳೋ! ” ಎಂದಳು.

ಅಡಿಗೆಯವಳು “ ಅದಕ್ಕೇ ದೇವರು ಕೊಡಲಿಲ್ಲ. ಐ—ಇ ವರ್ಷ ವಾಯಿತು— ” ಎಂದಳು.

ಮಾತು ಪೂರ್ತಿಯಾಗುವವಸ್ತುರಲ್ಲೇ ಚಿಕ್ಕ ಸೊಸೆಯು ಮಗುವನ್ನು ಬಿಟ್ಟು ಹೀಂತಿರುಗಿ ಬಂದು “ಅಕ್ಕೆ! ಭಾವನವರೊಡನೆ ಹೇಳಿ ನಮ್ಮ ಮನೆಯ ಮುಂದೆಯೇ ಒಂದು ಪಾಠಶಾಲೆಯನ್ನು ತೆರಿಸುವುದಕ್ಕೆ. ಇದು ಆಗುವುದಿಲ್ಲನೇ? ಅದರ ಎಲ್ಲ ಖಚಿನ್ನೂ ನಾನು ಕೊಡುವೆನು” ಎಂದಳು.

ಅನ್ನ ಪೂಣೀಯು ಗೊಳ್ಳಿನೆ ನಕ್ಕಳು. “ಇನ್ನೂ ನಾಲ್ಕು ಹೆಚ್ಚೆ ಸಹ ಹೋಗಲಿಲ್ಲ. ಅನ್ನರಲ್ಲಿ ಮನಸ್ಸು ಬದಲಾಯಿಸಿತೇ? ಇಲ್ಲಿದ್ದರೆ ನೀನೂ ಹೋಗಿ ಅವನೊಡನೆ ಪಾಠಶಾಲೆಯಲ್ಲಿ ಕುಳಿತಿರು ” ಎಂದಳು.

ಬಿಂದುವಾಸಿನಿಯು ಲಟ್ಟಿತ್ತಳಾದಳು. ಅವಳು ಸಗುತ್ತೆ “ ಇಲ್ಲ ಆಕ್ಕು ! ಮನಸ್ಸು ಬದಲಾಯಿಸಲಿಲ್ಲ. ಆದರೆ ಕಣ್ಣಿಂದೆ ಇರುವುದೇ ಒಂದು ವಿಧ. ಕಣ್ಣಿರೈಯಾಗಿರುವುದೇ ಇನ್ನೊಂದು ವಿಧ. ಸಂಗಡ ಓದುವ ತುಂಬಿ ಹುಡುಗರು ಇವನು ಚಿಕ್ಕವನೆಂದರಿತು ಹೊಡಿದರೆ? ಬಡಿದರೆ? ” ಎಂದಳು.

ಅನ್ನಪೂರ್ಣೇಯು “ ಆದರಲ್ಲೀನು ? ಹೊಡಿದು-ಬಡಿದಾಡುವುದು ಮಕ್ಕಳ ಸ್ವಭಾವ. ಅದೂ ಅಲ್ಲದೆ ಎಲ್ಲ ರಮಕ್ಕಳೂ ಒಂದೇ ಬಿಂದೂ ;— ಅವರ ತಂದ ತಾಯಿಗಳಲ್ಲಿ ರೂ ಕಲಿನ ಮನಸ್ಸು ಮಾಡಿ ಅವರನ್ನು ಶಾಲೆಗೆ ಕಳುಬಿಸುತ್ತಿರುವಾಗ ನೀನೇಕೆ ಕಳುಹಿಸಬಾರದು ? ” ಎಂದಳು.

ಮತ್ತೊಬ್ಬಿರೋಡನೆ ಹೋಲಿಸಿ ಈ ರೀತಿ ಮಾತನಾಡುವುದನ್ನು ಕೆಂಡಪೆ ಬಿಂದುವಿಗೆ ಕೋವ ಉಕ್ಕೇರಿ ಬರುತ್ತಿತ್ತು. ಅಂತೆಯೇ ಅವಳು ಅಸಂತು ಷ್ಟ್ಯಾಗಿ “ ಯಾವಾಗಲೂ ನಿಮ್ಮ ಮಾತೇ ಹೀಗೆ ಆಕ್ಕು ! ಒಂದು ಹೇಳಿಯಾರಂದರೂ ದುಷ್ಟ ಹುಡುಗರು ಅವನ ಕಣ್ಣಿಗಳಲ್ಲಿ ಲೇಖನಿಯನ್ನು ಚುಚ್ಚಿಬಿಟ್ಟಿರೆ, ಆಗ ? ” ಎಂದಕು.

ಅವಳ ಮನಸ್ಸಿನ ಭಾವನೆಯನ್ನು ಇತ್ತು ಅನ್ನಪೂರ್ಣೇಯು ನಕ್ಕು “ ಆಗ ಡಾಕ್ಟರಿಗೆ ತೋರಿಸುವುದು ! ಮತ್ತೇನು ? ಆದರೆ ಬಿಂದೂ, ನಾನು ನಿಜವಾಗಿ ಹೇಳುವೆನು ; ಏಳು ದಿನ ಹೆಗಲಂ-ರಾತ್ರಿ ಕುಳಿತು ಹೋಚನೆ ಮಾಡಿದ್ದರೂ ಈ ‘ಕಣ್ಣಿ ಚುಚ್ಚುವ’ ಮಾತು ನನ್ನ ಬುದ್ಧಿಗೆ ಹೋಕಿಯುತ್ತಿರುತ್ತಿಲ್ಲ. ಇಷ್ಟ ಹುಡುಗರು ಶಾಲೆಗೆ ಓದಲು ಬರುವರು. ಈ ರೀತಿ ಬಬ್ಬಿರು ಮತ್ತೊಬ್ಬಿರ ಕಣ್ಣಿ ಚುಚ್ಚುವುದನ್ನು ನಾನು ಇಡುವರೆಗೂ ಕೇಳಿಲ್ಲ ! ” ಎಂದಳು.

ಬಿಂದುವಾಸಿನಿಯು “ ನೀವು ಕೇಳಿಲ್ಲ ದಿದ್ದ ಮಾತ್ರಕ್ಕೆ ಹಾಗೆ ಆಗಿರಬಾರದೇ ? ಭವಿಷ್ಯದ ಮಾತನ್ನು ಹೇಳಲು ಯಾರಿಂದ ಸಾಧ್ಯ ? ಅದಿರಲಿ, ನೀವು ಒಂದುಸಲಹೇಳಿಸೋಡಿರಿ, ನಂತರ ಏನಾಗುವುದೋ ನೋಡೋಣ ! ” ಎಂದಳು.

ಅನ್ನಪೂರ್ಣೇಯು ಗಂಭೀರಭಾವದಿಂದ “ ಏನಾಗುವುದೆಂಬುದು ಚೆನ್ನಾಗುಗಿ ತಿಳಿದೇ ಇದೆ. ನೀನು ಮನಸ್ಸಿನಲ್ಲಿ ನಿಶ್ಚಯಮಾಡಿದ ಬಳಿಕ ಆ ಕೆಲಸವನ್ನು ಪೂರ್ವಿಮಾಡದೆ ಬಿಡುವೆಯಾ? ಆದರೆ ಈ ರೀತಿ ಪ್ರಪಂಚಕ್ಕೆ

ವಿರುದ್ಧವಾದ ಮಾತನ್ನು ನಾನು ನನ್ನ ಬಾಯಿಂದ ಹೇಳಲಾರೆ. ಅಷ್ಟೇಕೆ? ನೀನೇ ಅವರೊಡನೆ ಮಾತನಾಡುವೆಯಲ್ಲ ! ಹೋಗಿ ತಿಳಿಸು! ” ಎಂದೆಂಬು.

ಬಿಂದುವಾಸಿನಿಗೆ ಇನ್ನು ಕೋಪ ತಡೆಯಲಾಗಲಿಲ್ಲ. ಅವಳು “ ಅದಕ್ಕೇನು ? ಹೇಳಿಯೇ ಹೇಳಲಿನೆನು ! ನನ್ನ ಮಗುವಿಗೆ ನಿಷ್ಟೆ ಬರಲಿ, ಬರದಿರಲಿ ; ಇದರಿಂದ ಯಾರಿಗೆ ಎಷ್ಟು ಕೋಪ ಬಂದರೂ ಬರಲಿ ; ನಾನೇನೋ ಅವನನ್ನು ನಿತ್ಯಪೂ ಅಷ್ಟುದೂರ ಕಳುಹಿಸಲಾರೆ. ಏ, ಕಮಲಾ ! ಆ ರೂಪಾಯಿಗಳನ್ನು ಕೊಟ್ಟು ಬರುವಂತೆ ನಿನಗೆ ಹೇಳಲಿಲ್ಲ ಹೇ? ಕಣ್ಣ ಬಾಯಿ ಬಿಟ್ಟು ಕೊಂಡು ಏನು ನೋಡುತ್ತಿರುವೆ ? ” ಎಂದೆಂಬು.

ಅವಳ ಕೋಪವನ್ನು ಕಂಡು ಅನ್ನಪೂರ್ಣೆಯು “ ಕೊಡುವೆನು, ಸ್ವಲ್ಪ ಕಡೆ. ಒಮ್ಮೆಗೇ ಅಷ್ಟೇಕೆ ಕೋಪಗೊಳ್ಳುವೆ ? ಬಿಂದೂ ! ನಿನ್ನ ಮಗನು ಒಂದಿಲ್ಲದೊಂದು ದಿನ ಹೊಡ್ಡಿವನಾಗದೆ ಹೀಗೆಯೇ ಇರುವನೇ ? ಸರ್ವದಾ ಅವನನ್ನು ಕಣ್ಣ ರೈಪ್ಪೆಗಳಲ್ಲಿ ಮುಚ್ಚಿರಿಸಿಕೊಂಡು ಕಾಷಾಡಲಾಗುವುದೇ ? ಯೋಚಿಸು ! ” ಎಂದು ಹೇಳಿದೆಂಬು.

ಬಿಂದುವಾಸಿನಿಯು ಈ ಮಾತಿಗೆ ಉತ್ತರವನ್ನೀಯಾದೆ “ ಕಮಲಾ ! ರೂಪಾಯಿಗಳನ್ನು ಪಂಡಿತರಿಂದುವರಿಗೆ ಕೊಟ್ಟು, ಅವರ ವಾದ-ಘೋಳ ಯನ್ನು ಮಗುವಿನ ಶಿರಸ್ಸಿನಲ್ಲಿರಿಸಿ ನಾವೆನು ಕರೆದುಕೊಂಡು ಬಾಹಂಡಿತರಿಂದುವರಿಗೆ ಸಂಜೇಗಿ ಸ್ವಲ್ಪ ಮನೆಗೆ ಬರಲೂ ಹೇಳು ತಿಳಿಯಲಾರದವರಿಗೆ ತಿಳಿಸುವುದು ಹೇಗೆ ? ಮಗು ಇನ್ನೂ ಚಿಕ್ಕವನು. ಯಾರಾದರೂ ಹೊಡೆದು-ಬಿಡಿದರೆ ಏನು ಮಾಡುವುದು ? ಎಂದು ನಾನು ಹೇಳಿದರೆ, ಸದಾನೀನು ಅವನನ್ನು ಕಣ್ಣ ರೈಪ್ಪೆಗಳಲ್ಲಿ ಮುಚ್ಚಿರಿಸಿ ಸಾಕುವೆಯಾ? ಎನ್ನುವರು. ಏನು ಮಾಡುವೆನು, ಏನು ಬಿಡುವೆನು, ಏಂಬ ವಿಚಾರವಾಗಿ ಸಲಹೆ ತೆಗೆದುಕೊಳ್ಳಲು ನಾನೊನೂ ಬರಲಿಲ್ಲ ! ” ಎಂದು ಹೇಳಿ ಉತ್ತರವನ್ನು ಸಹಿತಿಸಿದೆ ಅಲ್ಲಿಂದ ಹೊರಟು ಹೋವಕು.

ಆಶ್ಚರ್ಯಾಚಕ್ರಿಂಥಾಗಿ ನಿಂತಲ್ಲಿ ನಿಂತಳು ಅನ್ನಪೂರ್ಣಾ.

ಕಮಲೆಯು “ ಸೊಸೆಯವರೇ, ಇನ್ನು ನಿಂತಿರಬೇಡಿ. ಪುನಃ ಅವರು ಬಂದು ಬಿಟ್ಟರೆ ಆಯಿತು ನಮ್ಮು ಗತಿ ! ಒಂದು ಸಲ ಅವರು ಮನೆ

ನ್ನನ್ನು ನಿರ್ಧರಿಸಿದ ಬಳಕ, ಬ್ರಹ್ಮ ಬಂದರೂ ಅವನ್ನು ನಿಲ್ಲಿಸಲಾರರು!”  
ಎಂದು ಹೇಳಿದಳು.

ಅದೇ ದಿನ ಸಾಯಂಕಾಲ ಯಾದವ ಹುಕ್ಕಾ ಸೆಂಚೆತ್ತ ಕುಳಿತ್ತಿದ್ದ.  
ಅಷ್ಟು ರಳಿ ಯಾರೋ ಬಾಗಿಲು ತಟ್ಟಿದ ಶಬ್ದ ವಾಯಿತು.

ಆಫ್ರೀಮಿನ ಮದದಿಂದ ಮೆಲ್ಲನೇ ಕಣ್ಣಿ ರೆಯುತ್ತ ಅವನು “ಯಾರು?”  
ಎಂದು ಕೇಳಿದ.

ಕೊತಡಿಯೋಳಕ್ಕೆ ಪ್ರವೇಶಿಸಿ, “ಚಿಕ್ಕಸೋಸೆ ನಿಮ್ಮೊಡನೆ ಏನೋ  
ಹೇಳಬೇಕೆಂದು ಬಂದಿರುವಳು, ಕೇಳಿರಿ.” ಎಂದಳು ಅನ್ನ ಪೂಣಾ.

ಯಾದವನು ಆತುರದಿಂದ ‘ಬಹು\_ರಾಣೇ ! ಏನು? ವಿಚಾರವೇನು?’  
ಎಂದು ಕೇಳಿದ.

ಚಿಕ್ಕ ಸೋಸೆಯನ್ನು ಅವನು ಅತ್ಯಂತ ಸ್ನೇಹ\_ಪ್ರೀತಿಗಳಿಂದ ಕಾಣು  
ತ್ತಿದ್ದ. ಅವಳು ಮಾತನಾಡಲಿಲ್ಲ. ಅವಳ ಪರವಾಗಿ ಅನ್ನ ಪೂಣೆಯು  
“ಮಗುವಿನ ಕಣ್ಣಿನಲ್ಲಿ ಶಾಲೆಯ ಹುಡುಗರು ಲೇಖನಿಯನ್ನು ಚುಚ್ಚಿ  
ಬಿಟ್ಟು ರೆಂಬ ಭಯ ಆಕೆಗೆ. ಆದ್ದರಿಂದ ಮನೆಯಲ್ಲೇ ಒಂದು ಶಾಲೆಯನ್ನು  
ತೆರೆಯಬೇಕಂತೆ.” ಎಂದು ತಿಳಿಸಿದಳು.

ಯಾದವ ಕೈಯಲಿದ್ದ ಹುಕ್ಕಾ ಚಿನುಟು, ಗಾಬರಿಯಿಂದ “ಮಗುವಿನ  
ಕಣ್ಣಿನ್ನು ಯಾಸು ಚುಚ್ಚಿದರು? ಎಲ್ಲಿ ಮಗು? ಏನಾಯಿತು ನೋಡೋಣ !”  
ಎಂದು ಕೇಳಿದ.

ಅನ್ನ ಪೂಣೆಯು ಸಗುತ್ತೆ ‘ಇನ್ನೂ ಯಾರೂ ಚುಚ್ಚಿಲ್ಲ, ‘ಚುಚ್ಚಿದರೆ’  
ಎಂಬ ವಿಚಾರವಾಗಿ ಚಚೆ ನಡೆಯುತ್ತಿದೆ.’ ಎಂದಳು.

ಯಾದವನು ಸ್ಥಿರಸ್ಥಾನದಿಂದ “ ಓಹೋ ! ‘ಚುಚ್ಚಿದರೆ’ ಎಂಬ ವಿಚಾ  
ರವೋ? ಆದರೆ ನಾನೇನೋ ಬಹುಶಃ ಯಾರೋ—” ಎಂದ.

ಬಿಂದುವಾಸಿನಿಯು ಬಾಗಿಲಹಿಂದೆ ನಿಂತು ಕೋಪದ ಕಿಡಿಗಳನ್ನು  
ಕಾರುತ್ತಿದ್ದಳು. ಮೆಲ್ಲಿಗೆ ಅವಳು “ಅಕ್ಕಾ, ಪ್ರಪಂಚಕ್ಕೆ ವಿರುದ್ಧ ವಾದ ಇಂಥ  
ಮಾತುಗಳನ್ನು ಹೇಳಲಾರನೆಂದು ಆಗ ನೀವು ತಿಳಿಸಿದರಲ್ಲವೇ? ಈಗೇಕೆ  
ಹೇಳಲು ಬಂದಿ?” ಎಂದು ಕೇಳಿದಳು.

ಅನ್ನ ಪ್ರೋಣೆಯು ತಾನು ಆ ರೀತಿ ಹೇಳಿದುದು ತಪ್ಪಾಗಿತೆಂದೂ, ಅದರ ಪರಿಣಾಮವು ಒಕ್ಕೆಯದಾಗುವುದಿಲ್ಲವೆಂದೂ ನೊಡಲೇ ತಿಳಿದು ಕೊಂಡಿದ್ದಳು. ಅಂತೆಯೇ ಈ ಮೆಲು-ಧ್ವನಿಯ ಗೂಢ ಅರ್ಥವು ಸ್ವಷ್ಟಿ ವಾಗಿ ಹೃದಯಂಗಮಾಗಲು ಅವಳು ವಾಸ್ತವವಾಗಿಯೂ ಹೆಡರಿದಳು. ಒಂದು ಬಗೆಯಿಂದ ಆಕೆಗೆ ಕೋಪಪೂರ್ಣಂಟಾಗಿಯಿತು. ನಿರಪರಾಧಿಯಾದ ಪತಿಯ ಮೇಲೆ ಆ ಕೋಪವನ್ನು ತೋರುತ್ತ, ಅವಳು “ಅಫೀಮಿನ ಮತ್ತಿನಿಂದ ಮನುಷ್ಯನ ಕಣ್ಣಗಳು ಮುಚ್ಚುವುದೇನೋ ಸಹಜ; ಆದರೆ ಕೆವಿಗಳೂ ಮುಚ್ಚಿ ಹೋಗುವುವೇನು? ನಾನು ಹೇಳಿದುದೇನು? ನಿಂತು ಕೇಳಿದು ದೇನು?—ಎಲ್ಲಿ, ನೋಡೋಣವಂತೆ!—ಮಗುವಿನ ಕಣ್ಣನ್ನು ಚುಚ್ಚಿ ಬಿಟ್ಟೆರಿಂದು ನಾನು ನಿಮಗೆ ಹೇಳಿದೇನೇ? ನನಗೆ ನಾನಾ ರೀತಿಯಿಂದಲೂ ತೋಂದರೆ!” ಎಂದಳು.

ಯಾದವನಿಗೆ ಅಫೀಮಿನ ಮದವು ಇಳಿಯುತ್ತ ಬಂದಿತು. ಆವನು ಕಿಂಕರ್ತವ್ಯ ವಿಮೂಢನಾಗಿ “ನಿಕೆ? ಏನಾಯಿತು?” ಎಂದು ಕೇಳಿದ.

ಅನ್ನ ಪ್ರೋಣೆಯು ಕೋಪದಿಂದ “ಆಗುವುದೇನು? ಒಕ್ಕೆಯದೇ ಆಯಿತು! ಇಂತಹ ಮನುಷ್ಯರೂಡನೆ ಹಾತನಾಡಾವುದೇ ತಪ್ಪ,—ನನ್ನ ಕರ್ಮಫಲ—” ಎಂದು ಕೊರತೆಯಿಂದ ಹೊರಟಿಹೋದಳು.

ಯಾದವನು “ಬಹೂ-ರಾಣೇ, ಏನಾಯಿತು? ಸ್ವಲ್ಪ ವಿಸ್ತೃತವಾಗಿ ಹೇಳಬಾಯ್!” ಎಂದ.

ಬಿಂದುವಾಸಿನಿಯು ಬಾಗಿಲ ಮರೆಯಲ್ಲಿ ನಿಂತು ಮೆಲ್ಲಿನೆ “ಮನೆಯ ಹೊರಗಡಿಯಲ್ಲಿ ಒಂದು ಪಾಠಶಾಲೆಯು ಆಗುವಂತಿದ್ದರೆ—” ಎಂದಳು.

ಯಾದವನು “ಇದೇನು ದೋಷದ ವಿಷಯ? ಆದರೆ ಅಲ್ಲಿ ಪಾಠಹೇಳಿ ಕೊಡುವವರಾರು?” ಎಂದು ಕೇಳಿದ.

“ ಪಂಡಿತಜೀಯವರು ಬಂದಿದ್ದರು,— ಅವರಿಗೆ ತಿಂಗಳಿಗೆ ಹತ್ತು ರೂಪಾಯಿಗಳು ದೊರಕುವಂತಿದ್ದರೆ ತಮ್ಮ ಪಾಠಶಾಲೆಯನ್ನು ಇಲ್ಲಿಗೇ ಬದಲಾಯಿಸುವರು. ನನ್ನ ಬಡ್ಡಿಯ ಹಣದಿಂದ ಈ ಖಚಿತನ್ನು ಕೊಟ್ಟುರಾಯಿತು ” ಎಂದಳು ಬಿಂದೂ.

ಯಾದವನು ಸಂತುಷ್ಟನಾಗಿ “ ಒಳ್ಳೆಯದು, ನಾಳೆ ನಾನು ಎಲ್ಲ ವನ್ನೂ ವಿಚಾರಿಸುವೆನು. ಗಂಗಾರಾಮು ಹಂಡಿತೆರು ತನ್ನ ಪಾಠಶಾಲೆಯನ್ನು ಇಲ್ಲಿಗೇ ಬದಲಾಯಿಸುವ ಕಾಗಿದ್ದರೆ ಮತ್ತೊ ಒಳ್ಳೆಯದೇ ಆಯಿತು ” ಎಂದ.

ಭಾವನವರ ಭರವಸೆಯಿಂದ ಬಿಂದುವಾಸಿನಿಯ ಕೋಪವು ಶಾಂತವಾಯಿತು. ಅವಳು ನಗುಮುಖದಿಂದ ಅಡಿಗೆಯ ಮನೆಯನ್ನು ಪ್ರವೇಶಿಸಿ ನೋಡಲಾಗಿ ಅನ್ನ ಪೂರ್ಣೀಯು ಮುಖ ಗಂಟಿಕ್ಕಿಕೊಂಡು ಕುಳಿತ್ತಿದ್ದಳು. ಅವಳ ಬಳಿಯಲ್ಲೇ ಕುಳಿತು ಕಮಲೆಯು ಕೈ-ಬಾಯಿಗಳನ್ನು ತಿರುಗಿಸುತ್ತೇ ವನೋ ಹೇಳುತ್ತಿದ್ದಳು. ಬಿಂದುವಾಸಿನಿಯು ಬಂದುದನ್ನು ಕಂಡು “ ಅಬ್ಜುಬ್ಜು ಎಂತಹ — ” ಏಂದು ಹೇಳಿ ಅವಳು ಮಾತನ್ನು ಮುಗಿಸಿದ್ದಳು. ತನ್ನ ಮಾತನ್ನೇ ಹೇಳುತ್ತಿರಬೇಕೆಂದು ಬಿಂದುವಾಸಿನಿಯು ತಿಳಿದು ಕೊಂಡಳು. ಅವಳು ಮುಂದೆ ಬಂದು “ ಅಬ್ಜುಬ್ಜು ಏನು? ಹೇಳಬೇಕಾದು ದನ್ನು ಹೇಳಮಾತ್ತು! ಏಕೆ ನಿಲ್ಲಿಸಿದೆ? ” ಎಂದಳು.

ಕಮಲೆಯು ಕರ್ಕುಬಿಕ್ಕಿಯಾದಳು. ಅವಳು ತೊಡಲುತ್ತ ತೊಡಲುತ್ತ “ ನಿ....ನೂ....ಇ....ಲ್ಲ...., ಅದೇ... ಅಕ್ಕನವರು ...ಹೇ....ಉ....ದ ರ....ಲ್ಲಾ....ಅ.... ” ಎಂದಳು.

ಬಿಂದುವಾಸಿನಿಯು ಕೋಪದ ಧ್ವನಿಯಲ್ಲಿ “ ಹೌದು, ಹೇಳಿದ್ದರು. ಇಲ್ಲಿ ನಿಲ್ಲಬೇಡ, ನಡೆ! ನಿನ್ನ ಕೆಲಸ ನೋಡು! ” ಎಂದು ಗದರಿಸಿದ್ದಳು.

ಕಮಲೆಯು ಮರು ಮಾತಾಡದೆ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಳು.

ಆಗ ಬಿಂದುವಾಸಿನಿಯು ಅನ್ನ ಪೂರ್ಣೀಯೆಡನೆ “ ದೊಡ್ಡ ಯುಜ ಮಾನಿಗೂ ಸಲಹೆಗಾರಡಾ ಅನೇಕರಿರುವಂತೆ ತೋರುತ್ತದೆ! ಭಾವನವರಿಗೆ ಹೇಳಿ ಅವರ ಸಂಬಳವನ್ನು ಹೆಚ್ಚಿಸಬೇಕು, ಪಾವ! ” ಎಂದಳು.

ಅನ್ನ ಪೂರ್ಣೀಯು ಕೈದಧಾಗಿ “ ಹೋಗು, ಈಗಲೇ ಹೋಗಿ ಹೇಳಿ ಬಾ. ನಿಮ್ಮ ಭಾವನವರು ನನ್ನ ತಲೆ ಕತ್ತಿರಿಸಿಹಾಕಿ ಬಿಡುವರೇ? ಹುಂ !

\* ಬಿಂದುವು ಸಂತೋಷದಿಂದಿರುವಾಗ ಅನ್ನ ಪೂರ್ಣೀಯನ್ನು “ಅಕ್ಕು” ಎನ್ನ ವಳು ಮತ್ತು ಕೋಪದಿಂದಿರುವಾಗ “ದೊಡ್ಡ ಯುಜಮಾನಿ” ಎನ್ನ ವಳು.

ಅವರೇನು ಕಡಿಮೆಯಾದವರೆ! ನೀನು ಹೇಳಿದೊಡನೆಯೇ ‘ ಏನು ಬಹು-  
ರಾಣಿ ! ಏನು ಹೇಳಿದೆ ? ಹೌದು, ಹೌದು, ನೀನು ಹೇಳುವುದು ಸರಿ !’  
ಎಂದು ಆರಂಭಿಸಿಬಿಡುವರು. ನಾನು ಎಷ್ಟೆಷ್ಟೋ ಅದೃಷ್ಟಗಳನ್ನು ನೋಡಿ  
ರುವೆನೆಂಬ ಬಿಂದೂ. ಆದರೆ ನಿನ್ನಂತಹ ಉತ್ತಮ ಅದೃಷ್ಟವನ್ನು ಎಲ್ಲಾ  
ನೋಡಲಿಲ್ಲ. ಏನು ಭಾಗ್ಯಪೋ ನಿನ್ನದು ! ಮನೆಯವರೆಲ್ಲ ರೂ ನಿನ್ನನ್ನು  
ಕಂಡರೆ ಹೆಡರುವರು !’ ಎಂದಳು.

ಆನ್ನಪೂರ್ಣೆಯ ಈ ಮಾತಿನ ರೀತಿಯನ್ನು ನೋಡಿ ಬಿಂದುವಾಸಿ  
ನಿಯ ಕೋಪವೆಲ್ಲ ಮಾಯವಾಯಿತು. ಆವಳು ನಗಲಾರಂಭಿಸಿದಳು.  
“ನೀವು ಹೆಡರುವುದಿಲ್ಲವಲ್ಲ ?” ಎಂದಳು.

ಆನ್ನಪೂರ್ಣೆಯು “ನಾನು ಹೆಡರುವುದಿಲ್ಲನೆ ? ನಿನ್ನ ರಣಚಂಡಿಕಾ  
ಮೂರ್ಕಿಯನ್ನು ಕಂಡು ಶರೀರದ ರಕ್ತವೆಲ್ಲ ಕರಗಿ ನೀರಾಗಿ ಹೋಗು  
ವುದು. ನಿಸಗೆ ಹೆಡರದವರುಂಟಿ ? ಆದರೆ ಬಿಂದೂ ! ಇಷ್ಟು ಕೋಪ  
ಒಳ್ಳೆಯದಲ್ಲ ! ಇನ್ನೂ ನೀನು ಆರಿಯದವಳೇ ? ಚಿಕ್ಕವಳೇ ? ಇದುವರಿಗೂ  
ಮಕ್ಕಳಾಗಿದ್ದರೆ ನಾಲ್ಕುರು ಮಕ್ಕಳ ತಾಯಿಯಾಗುತ್ತಿದ್ದೆ. ದೋಷವು ಕೇವಲ  
ನಿನ್ನದಲ್ಲ, ಅವರದು; ನಿನ್ನನ್ನು ಮುದ್ದಿಸಿ, ಪ್ರೀತಿಸಿ ತಲೆಯ ಮೇಲೆ  
ಕುಳ್ಳಿರಸಿಕೊಂಡುದು ಅವರ ತಪ್ಪು !” ಎಂದಳು.

ಬಿಂದುವಾಸಿನಿಯು “ನಾನು ಅದೃಷ್ಟವಂತೆಯೆಂದು ನೀವು ಹೇಳಿದ  
ಮಾತನ್ನು ಒಪ್ಪುವೆನು. ಆಕ್ಕ ! ಧನ-ದೋಲತ್ತು, ಪ್ರೀತಿ-ಪ್ರೇಮ— ಇವು  
ದೊರಕುವುದೇನೂ ಅತಿಶಯವಲ್ಲ. ಆದರೆ ಇಂತಹ ದೇವರಿಗೆ ಸವಾನ  
ರಾದ ಭಾವನವರು ದೊರಕಬೇಕಾದರೆ ಅನೇಕ ಜನ್ಮಗಳಲ್ಲಿ ತಪಸ್ಯ  
ಮಾಡಿರಬೇಕು ! ನನ್ನ ಅದೃಷ್ಟ ಒಳ್ಳೆಯದು. ಆಕ್ಕ ! ಅಷಾಯಿಪಟ್ಟಿ  
ಫಲವೇನು ? ಅವರ ಪ್ರೀತ್ಯಾದರಗಳಿಂದ ನನ್ನ ತಲೆ ತಿರುಗಲಿಲ್ಲ; ಹಾಗೆ  
ನನ್ನ ತಲೆ ತಿರುಗಿದ್ದಪಕ್ಕಕ್ಕೆ ಆದು ನಿಮ್ಮ ಕಾರಣದಿಂದಲೇ !” ಎಂದಳು.

ಆನ್ನಪೂರ್ಣೆಯು ಕೈ ಕೈ ಹಿಸುಕಿಕೊಳ್ಳುತ್ತೇ “ನನ್ನ ಕಾರಣದಿಂದಲೇ ?  
ನನ್ನ ಶಾಸನವೇನೋ ಕೆಲಿಣವಾದುದು. ಆದರೆ ಅದೃಷ್ಟವು ದುರದೃಷ್ಟ !  
ನನ್ನ ಅಧಿಕಾರವನ್ನು ಕೇಳಿವವರೇ ಇಲ್ಲ— ಆಳುಮಕ್ಕಳು ಸಹ ಎದುರಿದು

ರಿಗೇ ಜಗತ್ವಾಡುವರು. ‘ಆವರೇ ಯಜಮಾನರು, ನಾನೇ ದಾಸಿ’ ಎಂದು ಭಾವಿಸುವರು. ನಾನಾಗುವ ಹೊತ್ತಿಗೆ ಸಹಿಸಿಕೊಂಡಿರುವೆನು. ಇನ್ನೂ ರಾದರೂ ಆಗಿದ್ದರೇ—” ಎಂದಳು.

ಅನ್ನಪೂರ್ಣೆಯ ಈ ಮಾತುಗಳನ್ನು ಕೇಳಿ ಬಿಂದುವು ಕೆಲಕಿಲನೇ ನೆಕ್ಕೆಳು. ಆವಳು “ಆಕ್ಕು, ನೀವು ಸತ್ಯಯುಗದವರು! ಸಾಯುವುದ ಕ್ಷಾಗಿ ಈ ಯುಗದಲ್ಲೀಕೆ ಹುಟ್ಟಿದಿರಿ? ಆದಿರಲಿ, ನನ್ನೊಡನೆ ಯಾರೂ ಜಗತ್ವಾಡುವುದೇ ಇಲ್ಲವಲ್ಲ?” ಎನ್ನತ್ತೆ ಅನ್ನಪೂರ್ಣೆಯ ಮುಂದೆ ಮೊಣ ಕಾಲೂರಿ ಕುಳಿತು, ತನ್ನ ವರಡೂ ಹೋಳಂಗಳಿಂದ ಆವಳನ್ನು ತಬ್ಬಿ ಕೊಂಡು “ಆಕ್ಕು, ಯಾವುದಾದರೂ ಕಥೆ ಹೇಳುವುದಿಲ್ಲವೇ?” ಎಂದಳು.

ಅನ್ನಪೂರ್ಣೆಯು ಕೊರ್ಕಿಧದಿಂದ “ನಡೆ, ದೂರ ಹೋಗು!” ಎಂದಳು.

ಅವ್ಯಾರಲ್ಲಿ ಕೆಮಲೀಯು ಓಡಿಬಂದು “ಆಮೂಲ್ಯನು ಈಳಿಗೆಮಣಿ ಯಿಂದ ಕ್ಕೆ ಕತ್ತರಿಸಿಕೊಂಡು ಬಹಳವಾಗಿ ಆಳುತ್ತಿರುವನು” ಎಂದಳು.

ಬಿಂದುವಾಸಿನಿಯು ಅನ್ನಪೂರ್ಣೆಯ ಕಂಠದಿಂದ ತನ್ನ ಕೈಗಳನ್ನು ತೆಗೆದು ಎದ್ದುನಿಂತು “ಆವನಿಗೆ ಈಳಿಗೆಮಣಿ ಎಲ್ಲಿಂದ ಸಿಕ್ಕಿತು? ನೀವೆಲ್ಲರೂ ಎಲ್ಲಿ ಹಾಳಾಗಿ ಹೋಗಿದ್ದಿರಿ?” ಎಂದಳು.

ನಾನು ಆ ರೂಪಿನಲ್ಲಿ ಹಾಸಿಗೆ ಹಾಸುತ್ತಿದ್ದೆ. ಯಾವಾಗ ಒಳಗೆ ಹೋಗಿ.... ....”

“ಸಾಕು, ನಿಲ್ಲಿಸು; ಎಲ್ಲಾ ತಿಳಿಯಿತು, ದೂರ ನಡೆ!” ಎನ್ನತ್ತೆ ಬಿಂದುವಾಸಿನಿಯು ಅಲ್ಲಿಂದ ಹೊರಟುಹೋದಳು. ಸ್ವಲ್ಪ ಹೊತ್ತಿನನೆಂತರ ಮಗುವಿನ ಕೈಗೆ ಒದ್ದೆಯ ಒಟ್ಟಿಯನ್ನು ಸುತ್ತಿ, ಕಂಕುಳಲ್ಲಿತ್ತಿಕೊಂಡು ಅನ್ನಪೂರ್ಣೆಯ ಬಳಗೆ ಬಂದು ಎಂದಳು “ಆಕ್ಕು! ನಾನೆಷ್ಟು ದಿನಗಳಿಂದ ನಿಮಗೆ ಹೇಳುತ್ತಿರುವೆನು? ಮಕ್ಕಳು-ಮಂರಿಗಳು ಇರುವ ವಂತೆ. ಈಳಿಗೆ ಮಣಿ, ಚಾಕು ಮುಂತಾದುವುಗಳನ್ನು ಸ್ವಲ್ಪ ಎತ್ತರದಲ್ಲಿ ಎಟುಕದಂತೆ ಇರಿಸಿರಿ ಎಂದು—ಅಷ್ಟಾದರೂ—”

ಅನ್ನಪೂರ್ಣೆಯ ಕೊರ್ಕಿಪವು ಮುತ್ತಿಮಾರಿತು. ಆವಳು “ಆಧಾರವಿಲ್ಲದ

ಎಂತಹ ಮಾತ್ರಗಳನ್ನಾಡುವೆ? ನಿನ್ನ ಮಗನು ಬಂದು ಕ್ಕೆ ಕತ್ತರಿಸಿ ಕೊಳ್ಳುವನೆಂದು ತಿಳಿದು ಈಳಿಗೆಮಣಿಯನ್ನು ಕಟ್ಟಿಣಿದ ಪೆಟ್ಟಿಗೆಯಲ್ಲಿರಿ ಸಲೇ? ಸರಿ!” ಎಂದಳು.

“ನಾಳೆಯಿಂದ ಅವನನ್ನು ಹಗ್ಗಿದಿಂದ ಕಟ್ಟಿಹಾಕುವೆನು. ಆಗ ನಿಮ್ಮ ಕೊರಡಿಗೆ ಬರುವುದಿಲ್ಲ” ಎನ್ನತ್ತೆ ಬಿಂದುವಾಸಿನಿಯು ಹೋರಟು ಹೋದಳು.

“ಕೇಳಿದೆಯಾ ಕಮಲಾ, ಇವಳ ದಪ್ಪದ ಮಾತ್ರಗಳನ್ನು! ಸ್ವಲ್ಪ ಕೇಳು, ಈಳಿಗೆಮಣಿಯನ್ನು ಎಲ್ಲರೂ ಪೆಟ್ಟಿಗೆಯಲ್ಲಿ ಮುಚ್ಚಿಡುವರೇ?” ಎಂದಳು ಅನ್ನಪೂರ್ಣ.

ಕಮಲೆಯು ಏನು ಹೇಳಬೇಕೆಂದಿದ್ದ ಹೋ! ಬಾಯಿ ತೆರೆದವಳು ಹಾಗೆಯೇ ಸುಮ್ಮನಾದಳು.

ಬಿಂದುವಾಸಿನಿಯು ಹಿಂತಿರುಗಿ ಬಂದು “ಆಕ್ಕ, ಇನ್ನೊಂದಾದರೂ ನಿಂತು ಆಳುಮಕ್ಕಳನ್ನು ಈ ರೀತಿ ಮಧ್ಯಸ್ಥಿಕೆಗೆ ಕರೆದುದಾದರೆ, ಖಂಡಿತ ವಾಗಿಯೂ ನಾನು ಮನುವನ್ನು ಸಂಗಡ ಕರೆದುಕೊಂಡು ನಮ್ಮ ತಾಯಿಯ ಮನೆಗೆ ಹೋರಟು ಹೋಗುವೆನು” ಎಂದು ಹೇಳಿಟ್ಟುಳು.

ಅನ್ನಪೂರ್ಣೆಯು ಸಿಟ್ಟಿನಿಂದ “ಹೋಗು, ಈಗಲೇ ಹೋಗು! ತಲೆ ಚೆಚ್ಚಿಕೊಂಡು ಸತ್ತೆರು ಸಹ ಒಂದು ಬಾರಿಯೂ ಹೆಸರು ಹಿಡಿದು ಕೂಗುವುದಿಲ್ಲ; ಚೆನ್ನಾಗಿ ನೆನಪಿನಲ್ಲಿಡು!” ಎಂದಳು.

“ನಾನು ಬರುವುದೂ ಇಲ್ಲ!” ಎನ್ನತ್ತೆ ಬಿಂದುವು ಹೋರಟು ಹೋದಳು.

ಸುಮಾರು ಏರಡು ಫೌಂಟೆಗಳ ನಂತರ ಅನ್ನಪೂರ್ಣೆಯು ಧಡಧಡನೆ ಮೆಟ್ಟಿಲನ್ನು ಹತ್ತಿ ಬಿಂದುವಿನ ಕೊರಡಿಗೆ ಹೋದಳು. ಕೊರಡಿಯ ಒಂದು ಮೂಲೆಯಲ್ಲಿದೆ ಮೇಜಿನ ಬಳಿ ಕುಳಿತು ಮಾಥವಚೆಂದ್ರನು ಮೊಕ ಘರೆಯ ಕಾಗದ-ಪತ್ರಗಳನ್ನು ಸೋಡುತ್ತಿಟ್ಟ; ಮತ್ತು ಬಿಂದುವು ಅಮೂಲ್ಯನೊಡನೆ ಮಂಚದ ಮೇಲೆ ಮಲಗಿ ಮೆಲ್ಲಮೆಲ್ಲನೆ ಆವನಿಗೆ ಕಢೆ ಹೇಳುತ್ತಿದ್ದುಳು.

ಅನ್ನ ಪ್ರಾಣೀಯು “ಬಾ, ಉಟ ಮಾಡು” ಎಂದಳು.

“ನನಗೆ ಹಸಿಸು ಇಲ್ಲ” ಎಂದಳು ಬಿಂದೂ.

ಮಗುವು ತನ್ನ ಚಿಕ್ಕಮೃನನ್ನು ಬಾಚಿ ಅಪ್ಪಿಕೊಂಡು “ಚಿಕ್ಕಮೃಂತು ಉಟ ಮಾಡುವುದಿಲ್ಲ, ನೀನು ಹೋಗು” ಎಂದಿತು.

ಅನ್ನ ಪ್ರಾಣೀಯು ಮಗುವನ್ನು ಗದರಿಸುತ್ತೇ “ಈ ಹುಡುಗನೇ ಎಲ್ಲ ಜಗತ್ತಕ್ಕೂ ಕಾರಣ. ಬಿಂದೂ, ಈಗಿನಿಂದ ಅವನನ್ನು ಮುದ್ದಿಸುತ್ತೇ ತಲೆಗೇರಿಸುತ್ತ ಹೋಗು, ಎಂದರೆ ಬಳಕ ಗೂತ್ರಾಗುವುದು. ಆಗ ಪರಾಜ ತಲ್ಲಿಪ ಪಡುವೇ. ಅಕ್ಕ ಹೇಳಿದ್ದಳೆಂದು ನೀನೆಸಿಕೊಳ್ಳುವೇ” ಎಂದಳು.

ಬಿಂದುವು ಪಿಸಿಸಿನೆ ಮಾನವಿಗೆ ಹೇಳಿಕೊಟ್ಟುಳು, ಅವನೂ ಜೋರಾಗಿ ನೀನು ಹೋಗು ಅಕ್ಕ ! ಚಿಕ್ಕಮೃಂತು ರಾಣಿಯ ಕಢಿ ಹೇಳುತ್ತಿರುವಳು” ಎಂದ.

ಅನ್ನ ಪ್ರಾಣೀಯು ಗದರಿಸಿ, “ಒಳ್ಳೆಯ ಮಾತಿನಲ್ಲಿ ಎದ್ದು ಬಾ ಬಿಂದೂ ! ಇಲ್ಲಿದ್ದರೆ ಸೋಡು, ನಾಳೆ ನಿಮ್ಮಿಭ್ರಾನ್ತಾ ಕಳುಹಿಸದಿದ್ದರೆ ನನ್ನ ಹೆಸರಲ್ಲ ! ಎಂದು ಹೇಳುತ್ತಾ, ಬರುವಾಗ ಬಂದಂತೆಯೇ ಧಡಧಡನೆ ಇಳಿದುಹೋದಳು.

“ಪುನಃ ಈ ದಿವಸ ಏನು ನಿಮ್ಮದು ?” ಎಂದ ಮಾಧವ.

“ಏನು ? ಅಕ್ಕನವರಿಗೆ ಕೋಪ ಬಂದರೆ ಏನಾಗುವುದೋ ಆದು ! ಮಕ್ಕಳು ಮರಿಗಳು ಇರುವ ಮನೆ ; ಈಳಿಗೆಮಣಿ, ಚಾಕು ಮುಂತಾದು ವನ್ನು ಸ್ವಲ್ಪ ಜಾಗರೂಕತೆಯಿಂದ ಎತ್ತಿರಿಷಬೇಕು ಎಂದುದೇ ನನ್ನ ಸವಾರಪರಾಧವಾಯಿತು. ಇದಕ್ಕಾಗಿ ಇಷ್ಟು ಜಗತ್” ಎಂದಳು ಬಿಂದೂ.

“ಈಗ ಇನ್ನು ಹೆಚ್ಚು ಗಲಾಟಿ ಮಾಡಬೇಡ, ಹೋಗು, ಅತ್ತಿಗೆಯು ನಡೆಯುತ್ತಿರುವ ಧಡಧಡ ಶಬ್ದದಿಂದ ಅಣ್ಣಿಗೆ ಎಚ್ಚರವಾದಿತು, ನಡೆ” ಎಂದ ಮಾಧವ.

ಬಿಂದುವಾಸಿನಿಯು ಮಗುವನ್ನೇತ್ತಿಕೊಂಡು ನಗತ್ ಆಡಿಗೆಯ ಮನೆಗೆ ಹೋದಳು.

## ಇ

ಒಬ್ಬಳೇ ತಾಯಿಯ ಎರಡು ಮಕ್ಕಳು ತಮ್ಮ ತಾಯಿಯ ಆಶ್ರಯ ದಲ್ಲಿ ಬೆಳೆದು ದೊಡ್ಡವರಾಗುವಂತೆ, ಈ ಒಬ್ಬರು ತಾಯಿಯರು ಒಬ್ಬನೇ ಮಗನ ಆಶ್ರಯದಲ್ಲಿ ಮತ್ತೆ ಆರು ವರ್ಷಗಳನ್ನು ಕಳೆದರು. ಅಮೂಲ್ಯನು ಈಗ ದೊಡ್ಡವನಾಗಿರುವನು. ಅವನು ಎಂಟೀನ್ (Entrance) ರಾಳಿ ನಲ್ಲಿ ಓದುತ್ತಿರುವನು. ಮನೆಯಲ್ಲಿ ಪಾಠ ಹೇಳಲು ಮಾಸ್ತರನ್ನು ಗೊತ್ತು ಮಾಡಲಾಗಿದೆ. ಅವರು ಬೆಳಿಗೆ ಬಂದು ಪಾಠ ಹೇಳಿ ಹೋಗಿದ್ದರು. ಆಗತಾನೆ ಅಮೂಲ್ಯ ತಿರುಗಾಡಲಿಕ್ಕೆಂದು ಹೋರಗೆ ಹೋರಬಿದ್ದ. ಭಾನುವಾರವಾದುದರಿಂದ ಸ್ವಾಲಿರಲಿಲ್ಲ.

ಅನ್ನಪೂರ್ಣೆಯು ಬಿಂದುವಾಸಿನಿಯ ಬಳಿಗೆ ಬಂದು “ಬಿಂದೂ ಏನು ಮಾಡಲಿ ಹೇಳಿ” ಎಂದು ಕೇಳಿದಳು.

ಬಿಂದುವಾಸಿನಿಯು ಅಲಮಾರಿನಲ್ಲಿದ್ದ ಬಟ್ಟೆಗಳನ್ನೇ ಲಾಲ ಕೆಳಗೆ ಪರದಿ ಅಮೂಲ್ಯನಿಗೆ ಉಡಿಸುವುದಕ್ಕಾಗಿ ಉಡುಪನ್ನು ಹುಡುಕುತ್ತಿದ್ದಳು. ಈ ದಿವಸ ಅವನು ತನ್ನ ಚಿಕ್ಕಪ್ಪನೋಂದಿಗೆ ಒಬ್ಬ ಸಾಹುಕಾರ ಕ್ಷೇತ್ರಗಾರನ ಮನೆಗೆ ಭೋಜನಕ್ಕೆ ಹೋಗುವನು. ಬಿಂದುವು ತಲೆಯನ್ನೇತ್ತದೆ ಹಾಗೆಯೇ “ಏನು ಹೇಳಲಿ ಆಕ್ಕು !” ಎಂದು ಉತ್ತರವಿತ್ತಳು.

ಅವಳ ಮಾತಿನ ಇತಿಯಲ್ಲಿ ಸ್ವಲ್ಪ ಅಪ್ರಸನ್ನತೆಯು ಕಂಡು ಬರುತ್ತತ್ತು. ಬಗೆ ಬಗೆಯ ಬಣ್ಣದ ಉಡುಪುಗಳನ್ನು ನೋಡಿ ಇನ್ನು ಪೂರ್ಣೆಯು ಚಕ್ಕತಳಾದಳು. ಅವಳ ಧ್ಯಾನವು ಅತ್ಯಕಡಿಗೆ ಇದ್ದುದರಿಂದ ಬಿಂದುವಿನ ಮುಖಭಾವವನ್ನು ಅವಕು ತಿಳಿಯಲಿಲ್ಲ. ತುಸ ಹೊತ್ತು ಹಾಗೆಯೇ ನೋಡುತ್ತಿನಿಂತಳು. ಬಳಿಕ ‘ಇವೆಲ್ಲಾ ಮಗುವಿನ ಉಡುಪುಗಳೇ ?’ ಎಂದು ಕೇಳಿದಳು.

“ಹೋದು,” ಎಂದೆಳು ಬಿಂದೂ.

“ ಎನ್ನು ಹೆಣವನ್ನು ವ್ಯಧವಾಗಿ ಖಚುವಾಡುವೆ ಬಿಂದೂ ? ಇವುಗಳಲ್ಲಿ ಬಂದು ಉಡುಪಿನ ಬೆಲೆಯಲ್ಲಿ ಬಡವರ ಮನೆಯ ಮಗುವಿನ ಬಂದು ವರ್ಷದ ಬಟ್ಟೆಗಳಾಗುವುವು.” ಎಂದೆಳು ಅನ್ನಪೂರ್ಣಾ.

ಅನ್ನ ಪ್ರಾಣೇಯ ಮಾತನ್ನು ಕೇಳಿ ಬಿಂದುವಾಸಿನಿಗೆ ಸಂತೋಷವಾಗ ಲಿಲ್ಲ. ಆದರೂ ಸ್ವಾಭಾವಿಕವಾಗಿ “ಆಗಬಹುದು. ಆದರೆ ಬಡವರು ಮತ್ತು ಭಾಗ್ಯವಂತರಲ್ಲ ಸ್ವಲ್ಪವಾದರೂ ವ್ಯತ್ಯಾಸವಿದ್ದೇ ಇರುವುದು. ಇದಕ್ಕಾಗಿ ದುಃಖಿಸುವುದೇತಕ್ಕೆ ಅಕ್ಕ! ” ಎಂದಳು.

ಅನ್ನ ಪ್ರಾಣೇಯು “ ಸರಿಯೆ. ಆದರೆ ಎಲ್ಲಾ ವಿಚಾರಗಳಲ್ಲಿಯಾಗಿನ್ನು ದು ಖಚಂ ಹೆಚ್ಚು! ” ಎಂದಳು.

ಭೈರನು ಅಮೂಲ್ಯನನ್ನು ಹುಡುಕಲು ಹೊಗಿದ್ದ. ಒಂದು ಗಂಟೆಯ ನಂತರ ಅವನನ್ನು ಹುಡುಕಿ ಕರೆತಂದ.

“ ಇವ್ವು ಹೊತ್ತು ಎಲ್ಲಿದ್ದ ಮಗೂ ! ” ಎಂದು ಕೇಳಿದಳು ಬಿಂದೂ.

ಅಮೂಲ್ಯ ಮೌನದಿಂದಿದ್ದ.

“ ಆ ಕೇರಿಯ ತುಂಟಹುಡುಗರ ಸಂಗಡ ಗಿಲ್ಲಿ-ದಾಂಡು ಆಟವನ್ನು ಅಡುತ್ತಿದ್ದರು ” ಎಂದ ಭೈರ.

ಈ ಆಟವೆಂದರೆ ಬಿಂದುವಾಸಿನಿಗೆ ಬಹಳ ಭಯ. ಈ ಆಟವನ್ನು ಆಡಕೂಡದೆಂದು ಅವಳು ಅಮೂಲ್ಯನಿಗೆ ಕಟ್ಟಿಪ್ಪಣಿ ಮಾಡಿದ್ದಳು. ಭೈರನು ಹೇಳಿದುದನ್ನು ಕೇಳಿ ಅವಳು “ಗಿಲ್ಲಿ-ದಾಂಡು ಆಟವನ್ನು ಆಡಬೇಡ ” ಎಂದು ನಾನು ನಿನಗೆ ಎಷ್ಟುಸಲ ಹೇಳಿಲ್ಲ? ಎಂದು ಗದರಿದಳು.

ಭಯದಿಂದ ಅಮೂಲ್ಯನ ಮುಖವು ಹೆಚ್ಚಾಯಿತು. ಅವನು “ನಾನು ಸುಮ್ಮನೆ ನಿಂತಿದ್ದೆ. ಆವರು ನನ್ನನ್ನು ಬಲಾತ್ಮಾರವಾಗಿ— ” ಎಂದ.

“ ಬಲಾತ್ಮಾರವಾಗಿ ನಿನ್ನನ್ನು ಕರಿದರೇ ? ರಾಗಾದರೆ ಈಗಲೇ ಹೋಗಬೇಕಲ್ಲವೇ, ಹೋಗು. ನಂತರ ಹೇಳುವೆನು ” ಎನ್ನತ್ತು ಬಿಂದು ವಾಸಿನಿಯು ಅವನಿಗೆ ಬಟ್ಟೆ ಉಡಿಸತ್ತೊಡಗಿದಳು.

ಸುಮಾರು ಎರಡು ತಿಂಗಳ ಹಿಂದೆ ಅಮೂಲ್ಯನ ಉಪನೆಯನವಾಗಿತ್ತು. ಆದುದರಿಂದ ಅವನು ಗುಂಡಗಿನ ಜರತಾರಿಯ ಟೋಪಿಯನ್ನು ಹಾಕಿ ಕೊಳ್ಳಲು ಒಪ್ಪಲಿಲ್ಲ. ಆದರೆ ಬಿಂದುವು ಬಿಡುವಕ್ಕಿಲ್ಲ? ಬಲಾತ್ಮಾರದಿಂದ

ಅವನಿಗೆ ಟೋಪಿಯನ್ನು ಹಾಕಿದಳು. ಗುಂಡಗಿನ ಜರತಾರಿಯ ಟೋಪಿಯನ್ನು ಹಾಕಿಕೊಂಡು ಅಮೂಲ್ಯ ಆಳತೊಡಗಿದ. ಮಾಧವನು ಅದೇ ಸಮಯಕ್ಕೆ ಸರಿಯಾಗಿ ಒಳಹೊಕ್ಕು “ ಇನ್ನೂ ಎನ್ನು ಹೊತ್ತಾಗುವುದು?” ಎಂದು ಕೇಳಿದ.

ಮರುಕ್ಕೆಣವೇ ಅಮೂಲ್ಯನ ಕಡೆಗೆ ತಿರುಗಿ ನೋಡಿ ನಗತ್ತು “ ಇದೇನು, ಅವನು ಮಧುರೆಯ ಶ್ರೀಕೃಷ್ಣನೇ ಆಗಿಹೋಗಿರುವನಲ್ಲಾ!” ಎಂದ.

ಅಮೂಲ್ಯ ಆಶ್ಯಂತ ಲಜ್ಜೆತನಾಗಿ, ಟೋಪಿಯನ್ನು ತೆಗೆದು ಬಿಸುಟ್ಟಿ ಮಂಚದ ಮೇಲೆ ಮುಖವುಚ್ಚಿ ಮಲಗಿಕೊಂಡ.

ಬಿಂದುವಾಸಿನಿಗೆ ಬಹಳ ಕೋಪಬಂತು, ಅವಳು ಪತಿಯನ್ನು ಕುರಿತು “ ಆವನು ಮೊದಲೇ ಆಳುತ್ತಿರುವನು, ಆದರ ಮೇಲೆ ಈಗ ನೀವು ಚೇರೀ--” ಎಂದಳು.

ಮಾಧವ ಗಂಭೀರಭಾವದಿಂದ “ ಅಳಬೇಡ, ಮಗೂ! ಏಳು. ಜನರು ಹುಚ್ಚನೆಂದರೆ ನನ್ನನ್ನು ಹುಚ್ಚನ್ನೆನ್ನುವರು, ನೀನು ನಡೆ” ಎಂದ.

ಹಿಂದೆ ಒಂದು ದಿನ ಇದೇ ರೀತಿ ಮಾತು ನಡೆದಿತ್ತು. ಆಗ ಬಿಂದುವು ಆಶ್ಯಂತ ಕೋಪಗೊಂಡಿದ್ದಳು. ಈ ದಿನ ಪುನಃ ಅದೇ ಮಾತಿನ ಪುನರಾವೃತ್ಯಿಯಂದ ಅವಳು ಕಿಡಿಕಿಡಿಯಾಗಿ “ ಎಲ್ಲ ಕೆಲಸವನ್ನೂ ನಾನು ಹುಚ್ಚಿಯಂತೆ ಮಾಡುವೆನಲ್ಲವೇ?” ಎನ್ನುತ್ತ ಎದ್ದಳು. ಎದ್ದು ಅಮೂಲ್ಯನಿಗೆ ತೊಡಿಸಿದ್ದ ಮುಖಮಲ್ಲಿನ ಉಡುಪು, ಜರತಾರಿ ಟೋಪಿ ಮುಂತಾದುದೆಲ್ಲ ವನ್ನೂ ಕಿತ್ತು ಎಸೆಯಂತೊಡಗಿದಳು.

ಮಾಧವನು ಭಯಪಟ್ಟು, ಬಡನೆಯೇ ಅಲ್ಲಿಂದ ಹೊರಟು ಅತ್ತಿಗೆಯ ಬಳಗೆ ಬಂದು “ ಭೂತವೋ, ಪಿಶಾಚವೋ ಹಿಡಿದಿರುವಂತಿದೆ ಆಕೆಗೆ. ಬಂದು ಸಲ ನೀವು ಹೋಗಿ ನೋಡಿರಿ, ಅತ್ತಿಗೆ!” ಎಂದ.

ಅನ್ನ ಪೂಣೆಯು ಕೊಶದಿಗೆ ಬಂದು ನೋಡಿದಳು. ಬಿಂದುವಾಸಿನಿಯು ಅಮೂಲ್ಯನಿಗೆ ತೊಡಿಸಿದ್ದ ಉಡುಪುಗಳೆಲ್ಲ ವನ್ನೂ ಭರಭರನೆ ಬಿಜ್ಞ ಬಿಸಾಡುತ್ತಿದ್ದಳು. ಅಮೂಲ್ಯ ಭಯದಿಂದ ಬೆವ್ವಾಗಿ ನಿಂತಿದ್ದ.

ಅನ್ನ ಪೂರ್ಣೆಯು “ ಜೆನ್ನಾಗಿ ಕಾಣಿಸುತ್ತಿತ್ತು, ಬಿಂದೂ ! ಏಕೆ ಎಲ್ಲವನ್ನೂ ಬಿಷ್ಟಿದೆ ? ” ಎಂದು ಕೇಳಿದಳು.

ಬಿಂದುವಾಸಿನಿಯು ಮಾಡುತ್ತಿದ್ದ ಕೆಲಸವನ್ನು ಬಿಟ್ಟು, ಸೀರೆಯ ಸೆರ ಗನ್ನ ಕೊರಳುಸುತ್ತು ಹಾಕಿಕೊಂಡು \*ಕೈಜೋಡಿಸಿ ನಿಂತು “ ಹಿರಿಯ ಯಜಮಾನಿಯವರೇ, ನನ್ನ ಕಣ್ಣಂದೆ ನಿಲ್ಲಿದೆ ಹೊರಟುಹೋಗಿರಿ, ನಿಮ್ಮ ಕಾಲುಗಳಿಗೆ ನಮಸ್ಕರಿಸುವೆನು. ನಿಮ್ಮೆಲ್ಲರ ಮಧ್ಯಸ್ಥಿಕೆಯಂದ ಅವನ ಪ್ರಾಣವೇ ಹೊರಟುಹೋಗುವುದು ! ” ಎಂದಳು.

ಅನ್ನ ಪೂರ್ಣೆಯು ಶ್ವಭಾಗಿ ನಿಂತಿದ್ದಳು.

ಬಿಂದುವಾಸಿನಿಯು ಇಮೂಲ್ಯನ ಕಿವಿ ಪ್ರಾಪ್ತಿದು ಅವನನ್ನು ಒಂದು ಮೂಲಿಗೆ ಎಳೆದುಕೊಂಡು ಹೋಗಿ, ಅಲ್ಲಿ ನಿಲ್ಲಿಸಿ “ ನಿನ್ನ ದುಷ್ಪತನಕ್ಕೆ ತಕ್ಕ ಶ್ರೀಯಾಗಚೇಕು. ಈ ದಿನವೆಲ್ಲಾ ಈ ರೂಪಿನಲ್ಲಿ ಬಿಟ್ಟಿರು, ನಡೆ ! ಆಕ್ಕ, ನೀವು ಹೊರಗೆ ಬಸಿರಿ. ನಾನು ಬಾಗಿಲನ್ನು ಹಾಕುವೆನು ” ಎನ್ನುತ್ತ ಅವಳು ಹೊರಗೆ ಬಂದು ಬಾಗಿಲನ್ನು ಮುಚ್ಚಿ, ಚಿಲಕವನ್ನು ಹಾಕಿದಳು.

ಮಧ್ಯಾಹ್ನ ಒಂದು ಗಂಟೆಯಾಯಿತು. ಅನ್ನ ಪೂರ್ಣೆಗೆ ತಡೆಯ ಲಾಗಲಿಲ್ಲ. ಅವಳು “ ಬಿಂದೂ, ನೀನು ನಿಜವಾಗಿಯೂ ಈ ದಿನ ಅಮೂಲ್ಯನನ್ನು ಉಟ್ಟಮಾಡಗೊಡುವುದಿಲ್ಲವೇ ? ಅವನಿಗಾಗಿ ಎಲ್ಲ ರೂ ಉಪವಾಸ ಇರುವುದು ಹೇಗೆ ? ” ಎಂದಳು.

“ ಅದು ಅವರವರ ಇಚ್ಛೆ ! ” ಎಂದಳು ಬಿಂದೂ.

“ ಎಂತಹ ಮಾತನ್ನಾಡುವೆ, ಬಿಂದೂ ? ಮನೆಯಲ್ಲಿ ಇರುವವನು ಒಬ್ಬ ಹುಡುಗ ; ಅವನು ಉಪವಾಸನಿರುವಾಗ—ನನ್ನ ನಿನ್ನ ಮಾತನ್ನು ಬಿಟ್ಟುಬಿಡು—ಆಳುಮಕ್ಕಳಾದರೂ ಹೇಗೆ ಉಟ್ಟಮಾಡುವರು ನೀನೇ ಹೇಳು ! ” ಎಂದಳು ಅನ್ನ ಪೂರ್ಣೆ.

\* ಬಂಗಾಳದ ಸ್ವೀಯರು ದೇವರಿಗಾಗಲಿ, ದೂಡ್ಯ ವರಿಗಾಗಲಿ ನಮಸ್ಕರಿಸುವಾಗ ಈ ರೀತಿ ಸೀರೆಯ ಸೆರಗನ್ನು ಕೊರಳುಸುತ್ತು ಹಾಕಿಕೊಳ್ಳುವರು. ಇದು ವಿಶೇಷ ವಿನಯದ ಗುರುತ್ವ.

ಬಿಂದುವು ಹಟ್ಟದಿಂದ “ಆದು ನನಗೆ ಗೊತ್ತಿಲ್ಲ” ಎಂದಳು.

ಅನ್ನಪೂರ್ಣೆಯು ಇನ್ನು ವಾದಿಸಿ ಪ್ರಯೋಜನವಿಲ್ಲವೆಂದು ಅರಿತಳು. ಆದರೂ ಅವಳು ಪುನಃ “ಬಿಂದೂ, ಈ ಅಕ್ಕನ ಮಾತಿಗಾದರೂ ಸ್ವಲ್ಪ ಮರ್ಯಾದದೇ ಕೊಡು. ಈ ಒಂದು ದಿವಸ ಅವನನ್ನು ತ್ವರಿಸು. ಆದೂ ಅಲ್ಲದೇ ಪಿತ್ರವೇರಿ ದೇಹಸ್ಥಿತಿ ಕೆಟ್ಟರೆ, ನೀನೇ ಕಷ್ಟ ಅನುಭವಿಸಬೇಕಾಗುವುದು” ಎಂದು ಹೇಳಿದಳು.

ಅಕ್ಕನು ಹೇಳಿದುದು ನಿಜವೆಂದು ಮನಸ್ಸಿನಲ್ಲೇ ತಿಳಿದು, ಬಿಂದುವು ಸ್ವಲ್ಪ ಮೆತ್ತಾಗಾದಳು. ಅವಳು ಕಮಲೆಯನ್ನು ಕರೆದು “ಹೋಗು, ಅಮೂಲ್ಯನನ್ನು ಕರೆದುಕೊಂಡು ಬಾ” ಎಂದು ಹೇಳಿ, ಪುನಃ ಅನ್ನಪೂರ್ಣೆಯ ಕಡೆಗೆ ತಿರುಗಿ “ಆದರೆ ಅಕ್ಕ, ಈಗಲೇ ಹೇಳಬಿಡುವೆನು. ಇನ್ನು ಮುಂದೆ ನನ್ನ ಮಾತಿಗೆ ಯಾರಾದರೂ ಅಡ್ಡಿ, ಒಂದರೆ ಆದರ ಪರಿಣಾಮವು ಒಳ್ಳೆಯಾಗಲಿಕ್ಕಿಲ್ಲ” ಎಂದಳು.

ಜಗಳವು ಅಪ್ಪಕ್ಕೇ ನಿಂತಿತು ಆ ದಿನ.

ತಮ್ಮನು ವಕಾಲತ್ತನ್ನು ಆರಂಭಿಸಿದಂದಿನಿಂದ ಯಾದವನು ನೋಕರಿಯನ್ನು ಬಿಟ್ಟು ತನ್ನ ಜಮಿನಾನು-ಅಸ್ತಿಗಳನ್ನು ನೋಡಿಕೊಳ್ಳಲ್ಪಡಿದ್ದ. ಬಿಂದುವಾಸಿನಿಯ ಹತ್ತುಸಾವಿರ ರೂಪಾಯಿಗಳನ್ನು ಬಡ್ಡಿಗೆ ಹಾಕಿ, ಒಂದಕ್ಕೆ ರಡಾಗಿ ಮಾಡಿದ್ದ. ಈ ಹಣದಿಂದ ಸ್ವಲ್ಪ ರೂಪಾಯಿಗಳನ್ನು ತೆಗೆದುಕೊಂಡು, ಹಾಗೂ ತಮ್ಮನ ಸಂಪಾದನೆಯ ಮೇಲೆ ಭರವಸೆ ಇರಿಸಿ, ಅವನು ಸುಮಾರು ಒಂದು ಮೈಲಿ ದೂರದಲ್ಲಿ ಒಂದು ದೊಡ್ಡ ಮನೆಯನ್ನು ಕಟ್ಟಿಸಲ್ಪಡಿದ್ದ. ಮನೆ ಮುಗಿದು ಆಗತಾನೇ ಹತ್ತು ದಿನಗಳಾಗಿದ್ದುವು. ದುಗಾರಪೂರ್ಜಿಯಾದ ನಂತರ ಒಳ್ಳೆಯ ದಿನಸವನ್ನು ಹುಡುಕಿ, ಏಲ್ಲರೂ ಆ ಮನೆಯಲ್ಲಿ ಹೋಗಿ ಇರಬೇಕೆಂದು ನಿಧರಿಸಲಾಗಿದ್ದಿತು. ಆದುದರಿಂದ ಒಂದು ದಿನ ಉಟ್ಟಮಾಡುತ್ತಿರುವಾಗ ಯಾದವನು ಬಿಂದುವನ್ನು ಕುರಿತು “ಬಹುರಾಣೇ, ನಿನ್ನ ಮನೆಯು ಪೂರ್ತಿಯಾಯಿತು. ಇಷ್ಟರಲ್ಲೇ ಒಂದು ದಿವಸ ಹೋಗಿ ನೋಡಿ ಬಾ. ಮತ್ತೇನಾದರೂ ಮಾಡಬೇಕಾದುದಿದ್ದರೆ ತಿಳಿಸು” ಎಂದು ಹೇಳಿದ.

ಏನೇ ಕೆಲಸವಿದ್ದ ರೂ ಬಿಟ್ಟು ಬಂದು ಬಾಗಿಲ ಹಿಂದೆ ಕುಳಿತು, ಭಾವ ನವರು ಉಟಪೂಡುವಾಗ ಅಡುವ ಮಾತುಗಳನ್ನು ಕೇಳುವುದು ಬಂದು ವಾಸಿನಿಯ ರೂಧಿಯಾಗಿಹೋಗಿತ್ತು. ಭಾವನವರಲ್ಲಿ ಅವಳಿಗೆ ಭಕ್ತಿಭಾವ ವಿತ್ತು. ಅಂತೆಯೇ ಎಲ್ಲರೂ ಅವನನ್ನು ಭಕ್ತಿಯಿಂದ ಕಾಣುತ್ತಿದ್ದರು. ಅವಳು “ಇನ್ನೇನೂ ಬಾಕಿ ಇಲ್ಲ” ಎಂದಳು.

ಯಾದವನು ನಕ್ಕು “ಬಹೂರಾಣೇ, ಮನೆಯನ್ನು ನೋಡುವುದಕ್ಕೆ ಮುಂಚಿತವಾಗಿಯೇ ಏನೂ ಬಾಕಿ ಇಲ್ಲವೆಂದು ಹೇಳಬಟ್ಟೆಯಾ? ಹಾಗಾದರೆ ಸರಿ! ಆದರೆ ಒಂದು ಮಾತು, ನಮ್ಮ ಆತ್ಮೀಯರು-ಸ್ವಜನರೆಲ್ಲರನ್ನೂ ಕರೆಸಿ, ಒಂದು ಶುಭದಿನವನ್ನು ಆರಿಸಿ, ಎಲ್ಲರೂ ಆಲ್ಲಿಗೆ ಹೋಗಬೇಕೆಂದು ನನ್ನ ಅವೇಕ್ಕೆ. ಹೋಗಿ ನಂತರ ಗೃಹದೇವತೆಯ ಪೂಜೆ ಮಾಡಿಸೋಣ—ಆಗ ಬಹುದಲ್ಲವೇ?” ಎಂದು ಕೇಳಿ.

ಬಂದುವು ಮೇಲ್ಲಿನೆ “ಅಕ್ಕೆ ನವರೊಡನೆ ಹೇಳುವೆನು. ಅವರು ಹೇಳಿ ದಂತೆ ಆಗಲಿ” ಎಂದಳು.

ಯಾದವನು “ಹೇಳು ಬಹೂರಾಣೇ! ಆದರೆ ನಿಂನೇ ನನ್ನ ಮನೆಯ ಲಕ್ಷ್ಯ. ನಿನ್ನ ಇಷ್ಟದಂತೆ ಎಲ್ಲ ಕೆಲಸಗಳೂ ನೇರವೇರುವು” ಎಂದ. ಅನ್ನ ಪೂಜೆಯು ಆಲ್ಲಿ ಕುಳಿತ್ತಿದ್ದಳು. ಅವಳು ನಕ್ಕು “ನಿಮ್ಮ ಲಕ್ಷ್ಯ ಬಹೂರಾಣೆಯು ಸ್ವಲ್ಪ ಶಾಂತವಾಗಿದ್ದಿದರೆ—” ಎಂದಳು.

“ಶಾಂತವಾಗಿರುವುದೇನು? ಬಹೂರಾಣೆಯು ನನ್ನ ಸಾಕ್ಷಾತ್ ಜಗದಾತ್ಮಿ! ವರವನ್ನೂ ಕೊಡುವಳು; ಸಮಯ ಬಂದಾಗ ಕತ್ತಿಯನ್ನೂ ಹಿಡಿಯುವಳು. ಹಾಗೆಯೇ ಇರಬೇಕು! ಅವಳನ್ನು ಕರೆತಂದ ನಂತರ ನನಗೆ ಈ ಮನೆಯಲ್ಲಿ ಎಳ್ಳಬ್ಬಾದರೂ ಕಷ್ಟವಾಗಲಿ, ದುಃಖವಾಗಲಿ ಇಲ್ಲ!” ಎಂದ ಯಾದವ.

ಅನ್ನ ಪೂಜೆಯು “ನಿಮ್ಮ ಈ ಮಾತು ನಿಜ. ಅವಳು ಇಲ್ಲಿಗೆ ಬರುವುದಕ್ಕೆ ಮುಂಚಿನ ದಿನಗಳನ್ನು ನೆನೆಸಿಕೊಂಡರೆ ಭಯವಾಗುವುದು!” ಎಂದಳು.

ಬಿಂದುವಾಸಿನಿಯು ಲಜ್ಜೆತ್ತಳಾದಳು. ಅವಳು ಆ ಮಾತನ್ನು ಮರೀಸಲೇಳಿಸಿ “ನಿಂದ ಎಲ್ಲ ರನ್ನೂ ಕರೆಸಿರಿ. ಆ ಮನೆಯು ಬೇಕಾದವ್ಯಾದೊಡ್ಡ ದಾಗಿದೆ. ಅಲ್ಲಿ ಯಾರಿಗೂ ಯಾವ ರೀತಿಯಂದಲೂ ತೊಂದರೆಯಾಗುವುದಿಲ್ಲ. ಬೇಕಾದರೆ ಅವರೆಲ್ಲ ರೂ ನಾಲ್ಕುರು ತಿಂಗಳು ಅಲ್ಲೇ ಇರಲೂ ಬಹುದು” ಎಂದು ಹೇಳಿದಳು.

“ಹಾಗೆಯೇ ಆಗಲಿ, ಬಹುರಾಟೇ! ನಾನು ನಾಳೆಯೇ ಎಲ್ಲ ರನ್ನೂ ಕರೆಸಲು ಏಪಾರಾಡು ಮಾಡುವೆನ್ನು” ಎಂದು ಹೇಳಿಟ ಯಾದವ.

## ೪

ಯಾದವನ ಸೋಧರತ್ತೆಯ ಮಗಳು ಎಲೊಕೇಶಿಯು ಬಹೆಳ ದರಿದ್ರಾವಸ್ಥೆಯಲ್ಲಿದ್ದಳು. ಯಾದವನು ಅವಳಿಗೆ ಆಗಾಗ ಆರ್ಥಿಕ ಸಹಾಯತೆಯನ್ನು ನಿಂಡುತ್ತಿದ್ದು. ತನ್ನ ಒಬ್ಬನೇ ಮಗನಾದ ನರೇಂದ್ರನನ್ನು ಯಾದವನ ಬಳಿಯಲ್ಲಿ ಬಿಟ್ಟು ಓದಿಸಬೇಕೆಂಬುದೇ ಅವಳ ಇಚ್ಛೆಯಾಗಿದ್ದಿತು. ಈಗ ಕೆಲವು ದಿವಸಗಳಿಂದ ಅವಳು ಪತ್ರದಲ್ಲಿ ಇದೇ ವಿಚಾರವನ್ನು ಒತ್ತಿಬತ್ತಿಬರೆಯುತ್ತಿದ್ದಳು. ಅಂತೆಯೇ ಒಂದು ದಿನ ಅವಳು ತನ್ನ ಪುತ್ರನೊಡನೆ ಉತ್ತರವಾಡಾದಿಂದ ಹೊರಟುಬಂದಳು. ಅವಳ ಪತಿಯು ಯಾವ ಕೆಲಸ ದಲ್ಲಿರುವನೆಂಬುದನ್ನು ಸರಿಯಾಗಿ ಹೇಳುವಂತಿಲ್ಲ. ಎರಡು-ಮೂರು ದಿನಗಳ ನಂತರ ಅವನೂ ಹೊರಟುಬಂದ. ನರೇಂದ್ರನಿಗೆ ಸುಮಾರು ಗ್ರಾ-ಗ್ರಾ ವರ್ಷ. ಅವನು ದೊಡ್ಡ ಅಂಚಿನ ಪಂಚೆಯನ್ನೇ ಯಾವಾಗಲೂ ಉಡುತ್ತಿದ್ದು. ದಿನಕ್ಕೆ ಏದಾರು ಸಲವಾದರೂ ಕ್ರಾಪು ಬಾಚುತ್ತಿದ್ದು. ಅವನ ಗುಂಗುರು ಕೂದಲು ಗಳು ಅತ್ಯುಂತ ಸುಂದರವಾಗಿದ್ದವು. ಅವಳು ಉಲಿರಿಗೆ ಬಂದ ದಿನ ಸಂಚೆ ಎಲ್ಲ ರೂ ಅಡಿಗೆಯ ಮನೆಯು ಅಂಗಳದಲ್ಲಿ ಕುಳಿತು ಮಾತನಾಡುತ್ತಿದ್ದರು. ಎಲೊಕೇಶಿಯು ತನ್ನ ಮಗನ ಅಸಾಧಾರಣ ರೂಪ-ಗುಣಗಳನ್ನು ವರ್ಣಿಸುತ್ತಿದ್ದಳು.

“ನರೇಂದ್ರ, ಯಾವ ಕಾಳಿನಲ್ಲಿ ಓದುತ್ತಿರುವೆ ಮಗೂ?” ಎಂದು ಕೇಳಿದಳು ಬಿಂದೂ.

ನರೇಂದ್ರ ಅವಳ ಪ್ರಶ್ನೆಗೆ ಉತ್ತರವಾಗಿ “ ನಾಲ್ಕುನೆಯ ಕಾಲ್ಲಿ ಸಿನಲ್ಲಿ. ರಾಯಲ್ ರೀಡರ್, ಗಾರ್ಮರ್, ಜಾಗ್ರಫ್, ಅರಿಥ್ ಮಿಟ್ಸ್, ಅದೂ ಅಲ್ಲದೆ ಡೆಸಿಮಲ್-ಟ್ರಿಸಿಮಲ್ ಇನ್ನೂ ಏನೇನೋ ಇವೆ—ಅದೆಲ್ಲ ನಿಮಗೆ ಗೊತ್ತಾಗುವುದಿಲ್ಲ ” ಎಂದೆ.

ಎಲೊಕೇಶಿಯು ಹೆಮೈಯಿಂದ ತನ್ನ ಮಗನ ಮಂಬಿದ ಕಡೆಗೆ ನೋಡಿ ಬಿಂದುವಿನೋಡನೆ “ ಒಂದೆರಡು ಪ್ರಸ್ತುತಗಳೆಂದು ತಿಳಿದಿರುವೆಯಾ ಬಿಂದೂ ? ಪ್ರಸ್ತುತಗಳ ಪರ್ಚೆವೇ ಎಂದು ಹೇಳಬಹುದು ನೋಡು ! ” ಎನ್ನುತ್ತ ಪುನಃ ಮಗನ ಕಡೆಗೆ ತಿರುಗಿ “ ನರೇಂದ್ರ, ನಾಳೆ ಹೆಚ್ಚಿಗೆಯಿಂದ ನಿನ್ನ ಪ್ರಸ್ತುತಗಳನ್ನೆಲ್ಲ ತೆಗೆದು ಇವರಲ್ಲಿರುತ್ತಾ ತೋರಿಸು ಮಗೂ ” ಎಂದೆಳು.

ನರೇಂದ್ರ ತಲೆಯಲ್ಲಿ ಡಿಸಿ “ ಹಾಗೆಯೇ ಆಗಲಿ, ತೋರಿಸುವೆನು ” ಎಂದೆ.

“ ಪರೀಕ್ಷೆ ಪಾಸ್ ” ಮಾಡಲು ಇನ್ನೂ ಬಹಳ ದಿನಗಳು ಬೇಕು ಅಲ್ಲವೇ ? ” ಎಂದು ಕೇಳಿದಳು ಬಿಂದೂ.

ಎಲೊಕೇಶಿಯು “ ಬಹಳ ದಿವಸಗಳೇಕೆ ಬೇಕು ? ಹಾಗಲ್ಲ, ಬಿಂದೂ! ಇದುವರೆಗೂ ಒಂದಿಲ್ಲ ದಿದ್ದರೆ ನಾಲ್ಕು ಪರೀಕ್ಷೆಗಳನ್ನು ಪಾಸ್ ಮಾಡುತ್ತಿದ್ದ. ಆ ಸುಧಂಗಾಡು ಉಪಾಧ್ಯಾಯನ ಕಾರಣದಿಂದ ಏನೂ ಆಗುವುದಿಲ್ಲ. ಅವ ಹಾಳಾಗ ! ನನ್ನ ಮಗನನ್ನು ಕಂಡರೆ ವಿಷ ಕಾರುವನು. ಮೇಲಿನ ಕಾಲ್ಲಿ ಸಿಗೆ ಹಾಕುವುದೇ ಇಲ್ಲ. ನನ್ನ ಕಂದನ ಮೇಲೆ ಅವನಿಗೇನು ಅಷಾಯೆಯೋ ದೇವರೇ ಬಲ್ಲ ! ಅಂತೊ ವಣಾಂತರಗಳಾದರೂ ಒಂದೇ ಕಾಲ್ಲಿ ಸಿನಲ್ಲಿ ಹಾಕಿರುವನು ” ಎಂದು ಹೇಳಿದಳು.

ಬಿಂದುವಾಸಿನಿಯು ಆಶ್ಚರ್ಯವನ್ನು ಸೂಚಿಸುತ್ತು “ ಅದು ಹೇಗೆ ? ಹೀಗಾಗಲು ಕಾರಣವೇ ಇಲ್ಲ ” ಎಂದೆಳು.

ಎಲೊಕೇಶಿಯು “ ಏಕೆ ಆಗುವುದಿಲ್ಲ ? ನರೇಂದ್ರನ ವಿಚಾರದಲ್ಲಿ ಒಂದೇ ಸಮನೆ ಹಾಗಾಗುತ್ತಿರುವುದು. ಉಪಾಧ್ಯಾಯರೆಲ್ಲ ರೂ ಒಟ್ಟು

ಗೂಡಿ ಲಂಚವನ್ನು ಕೇಳುವರು. ನಾನು ಬಡವಳು. ಲಂಚಕ್ಕೆ ಹಣವನ್ನು ಎಲ್ಲಿಂದ ತರಲಿ, ಹೇಳು! ” ಎಂದಳು.

ಬಿಂದುವಾಸಿನಿಯು ಏನೂ ಉತ್ತರ ಕೊಡದೆ ಸುಮ್ಮನಿದ್ದಳು. ಅನ್ನ ಪ್ರಾಣೀಯು ದುಃಖಿತಳಾಗಿ “ ಭಲೆ, ಈ ರೀತಿ ಮನುಷ್ಯರನ್ನು ಲಂಚಕ್ಕಾಗಿ ಪೀಡಿಸುವುದು ಸಹ ಉಂಟೇ? ಇದೆಂತಹ ಒಳ್ಳೆಯ ಕೆಲಸ? ಆದರೆ ನಮ್ಮ ಉರಿನಲ್ಲಿ ಈ ರೀತಿಯೆಲ್ಲಾ ನಡೆಯುವುದಿಲ್ಲ. ನಮ್ಮ ಅಮೂಲ್ಯನು ಪ್ರತಿ ವರ್ಷವೂ ಉತ್ತಮ ಉತ್ತಮವಾದ ಪುಸ್ತಕಗಳನ್ನು ಇನಾಮಾಗಿ ಪಡೆಯುವನು. ಇಲ್ಲಿ ಲಂಚ-ಗಿಂಚ ಏನೂ ಕೊಡಬೇಕಾದುದಿಲ್ಲ! ಎಂದು ಹೇಳಿದಳು.

ಆಪ್ಪರಲ್ಲಿ ಅಮೂಲ್ಯನು ಮೇಲ್ಲನೇ ಬಂದು ಚಿಕ್ಕಮ್ಮನ ತೋಡಿಯ ಮೇಲೆ ಕುಳಿತುಕೊಂಡ. ಬಳಿಕ ತನ್ನ ಎರಡು ಕೃಗಳನ್ನೂ ಆಕೆಯ ಕೊರಳಸುತ್ತೆ ಹಾಕಿ ಪಿಸಿಸನೇ ಕಿರಿಯಲ್ಲಿ “ ಚಿಕ್ಕಮಾತ್ರ! ನಾಳೆ ಭಾನುವಾರ. ಈಗ ಮಾನ್ಯರು ಬಂದಿರುವರು. ಈಪೊತ್ತು ಬಂದು ದಿನ ಪಾಠ ಬೇದವೆಂದು ಹೇಳು ” ಎಂದು ಹೇಳಿದ.

ಬಿಂದುವಾಸಿನಿಯು ನಗುತ್ತ “ ನೋಡಿದಿರಾ, ಈ ಜಂಡಗನನ್ನು! ಕಢಿ ಎಂದರೆ ಇವನಿಗೆ ಬಹಳ ಇಷ್ಟ. ಯಾರಾದರೂ ಕಢಿ ಹೇಳಲು ಸಿಕ್ಕಿ ಬಿಟ್ಟರೆ ಸಾಕು, ಮೈಮೇಲೆ ಪ್ರಾಚ್ಯಯೇ ಇರುವುದಿಲ್ಲ ಎಂದು ಕವಲೆಯು ಕಡೆಗೆ ತಿರುಗಿ “ ಕಮಲಾ, ಈ ದಿನ ಅಮೂಲ್ಯನು ಪಾಠ ಹೇಳಿಸಿಕೊಳ್ಳಲು ಬರುವುದಿಲ್ಲ ವೆಂದು ಹಾಸ್ಪಿರಿಗೆ ತಿಳಿಸು ” ಎಂದಳು.

ನರೇಂದ್ರ ಆಶ್ಚರ್ಯಚಕಿತನಾಗಿ “ ಏನೋ, ಅಮೂಲ್ಯ! ಇಷ್ಟ ದೊಡ್ಡವನಾಗಿ ಇನ್ನೂ ಹೆಂಗಸರ ತೋಡಿಯ ಮೇಲೆ ಕುಳಿತುಕೊಳ್ಳುವೆಯಾ? ” ಎಂದು ಕೇಳಿದ.

ಬಿಂದುವಾಸಿನಿಯು ನಗುತ್ತ “ ಇಷ್ಟೇ ಏಕೆ? ಇನ್ನೂ ಆವನು ರಾತ್ರಿಯ ವೇಳೆಯಲ್ಲಿ..... ” ಎಂದಳು.

ಅಮೂಲ್ಯನು ನಾಚಿಕೆಗೊಂಡು ತನ್ನ ಕೃಗಳಿಂದ ಆವಳ ಬಾಯಿನ್ನು ಮುಚ್ಚಿ “ ಹೇಳಬೇಡ ಚಿಕ್ಕಮಾತ್ರ! ಹೇಳಬೇಡ! ” ಎಂದ.

ಬಿಂದುವು ಸುಮೃತಿದ್ದರೂ ಅನ್ನಪೂರ್ಣೆಯು ಸುಮೃತಿರಲಿಲ್ಲ. “ಇನ್ನೂ ಏನು? ಅವನು ರಾತ್ರಿಯ ವೇಳೆಯಲ್ಲಿ ತನ್ನ ಚಿಕ್ಕಮೃತ ಬಳಿ ಮಲಗಿಕೊಳ್ಳುವನು” ಎಂದು ಹೇಳಿದಳು.

ಅಮೂಲ್ಯನು ಆಶ್ಯಂತ ಲಜ್ಜೆಯಿಂದ ಚಿಕ್ಕಮೃತ ಮಡಿಲಲ್ಲಿ ಮುಖ ಮುಚ್ಚಿ ಕೊಂಡ.

ನರೇಂದ್ರನು “ಥಿಂ, ಥಿಂ! ಎಂತಹವನೊಂದಿಗೆ ನೀನು? ಇಂಗ್ಲಿಷ್ ಓದುವೆಯಾ?” ಎಂದ.

ಅನ್ನಪೂರ್ಣೆಯು “ಒಂದರೆ ಏನು? ಸ್ಥಾಲಿನಲ್ಲಿ ಇಂಗ್ಲಿಷ್ ಓದುವನು! ಎಂದಾಗೂ.

ನರೇಂದ್ರನು “ಹುಂ! ಇಂಗ್ಲಿಷ್ ಓದುವನೊಂದಿಗೆ ಸರಿ, ಯಾಗಾದರೆ ‘ನಂಜಿನಾ’ ತಜ್ಜದ ಸ್ನೇಹಿತಿಯಾಗಿ ಹೇಳಿ, ಅನುಭಬ್ರಾತಿ ನೋಡುವ—ಆದ್ದರಿಂದ ನೀನು ಹೇಳಿದಂತೆಯೇ ಇದೆ!” ಎಂದ.

ವಲ್ಲಿಂಗ್‌ಕೇಶಿನು “ಅದೆಲ್ಲಕ್ಕೆ ಕಷ್ಟನಾದ ವಾತಾ ಅಗ್ನಿಸ್ಥಾ ಚಿಕ್ಕ ಹಂಡಾಗಿ: ಭಲಿ! ಅದನ್ನೆಲ್ಲಕ್ಕೆ ಹೇಗೆ ಹೇಳುವನು?” ಎಂದೇರು

“ಹೇಳಿ, ಅಮೂಲ್ಯಾ!” ಎಂದು ಅನ್ನಪೂರ್ಣೆ.

ಅನರೆ ಅನುಭಬ್ರಾತಿನು ಮುಖಿವನನ್ನೇ ನೇರಿಲಕ್ಕೆ ತ್ವರಿತ.

ಬಿಂದುವು ಶಾಸನವ್ಯಾಖ್ಯಾನದ್ವಾರಾ ಶಿಳ್ಪ ಕ್ರಮವನ್ನು ಉಳಿಸುತ್ತಿದ್ದಿರುತ್ತಾಗಿ ಪೂರ್ವಾಧಿಕಾರಿ ತಗ್ಗಿತ್ವಾಗಿ ಹೇಳಿದಿದ್ದಿರು “ಈಗ ಹೇಳಿದಿದ್ದಿರೆ ಇವನು: ಹೇಗೆ ಹೇಳಿ ರೂಪನು?” ಎಂದಳು.

ಬಳಿಕೆ ಬಿಂದುನಾಸಿನಿಯು ವಲ್ಲಿಂಗ್‌ಕೇಶಿಯು ಕಡೆಗೆ ತಿಳಿದು: “ಆ ನಿಲ ಇವನು ಪ್ರಾಚೀನ ಹೊಂಗುವನು. ಇವನಿಗೆ ಇಕ್ಕೆಷ್ಠಾ ರೂಪಾಯಿ: ಅವಾನು ದೊರೆಯುವುದೆಂದು ವಾಷ್ಪರ್ಯ: ಹೇಳಿರುವರು ಅ ರೂಪಾಯಿ ಗಳಿಗೆ ಇವನೂ ತನ್ನ ಚಿಕ್ಕಪ್ಪನಂತೆ ಒಂದು ಕುದರೆಯನ್ನು ತೆಗೆದುಕೊಳ್ಳುವನು” ಎಂದಳು.

ಮಾತೇನೋ ನಿಜವಾದರೂ ಎಲ್ಲ ರೂ ತಮಾಸೆಯೆಂದು ಭಾವಿಸಿ ಕಿಲಕಿಲನೆ ನಕ್ಕರು.

ವಲ್ಲಿಂಕೆಂಪಿಯು ಬಿಂದುವಾಸಿನಿಗೆ “ನನ್ನ ನರೇಂದ್ರನಾಥ ಕೇವಲ ಓದು-ಬರೆಹ ಒಂದರಲ್ಲೇ ಅಲ್ಲದೆ ಅಭಿನಯದಲ್ಲಿ ಅತ್ಯಂತ ಚತುರ. ಇವನ ಅಭಿನಯವನ್ನು ನೋಡುವ ಪ್ರೇಕ್ಷಕರ ಕಣ್ಣಿಗಳಲ್ಲಿ ಅಶ್ರುಧಾರೆಯು ಪ್ರವಹಿಸತ್ತೆಂದರುವುದು. ಆಗ, ಸೀತೆಯ ಪಾತ್ರವನ್ನು ವಹಿಸಿದ್ದಾಗ ಹೇಗೆ ಅಭಿನಯಿಸಿದೆ. ತೋರಿಸು, ನರೇಂದ್ರ! ಒಂದು ಸಲ ಇವರಿಗೆ ಅಭಿನಯಿಸಿ ತೋರಿಸು!” ಎಂದು ಹೇಳಿದಳು.

ಕೂಡಲೇ ನರೇಂದ್ರ ವೊಣಕಾಲಾರಿ ಕುಳಿತ್ತೆ, ಕೈಜೋಡಿಸಿ, ಕಿರು ಕಲು ಧ್ವನಿಯಲ್ಲಿ ಆರಂಭ ಮಾಡಿದ : “ಪ್ರಜೇಶ್ವರಾ! ಎಂತಹ ಕುಕ್ಕಣ ದಲ್ಲಿ ನಿನ್ನ—”

ಬಿಂದುವಾಸಿನಿಯು ವ್ಯಾಕಂಲಗೊಂಡು “ಆರೆ! ಸ್ವಲ್ಪ ತಾಳು ತಾಳು, ನಿಲ್ಲಿಸು! ಮೇಲುಗಡೆ ಭಾವನವರಿರುವರು” ಎಂದು ಹೇಳಿದಳು.

ನರೇಂದ್ರ ಬೆಳ್ಳಿಬಿಡ್ಡ ಸುಮೃನಾದ.

ಅನ್ನ ಪ್ರಜೇಶ್ವರ ಅನ್ನ ಮಾತ್ರ ಕೇಳಿದುದಕ್ಕೇ ಮುಂಗ್ಢಾಗಿ ಹೋಗಿ ದ್ವಾಳು. ಅವಳು “ಭಾವನವರು ಇದ್ದರೆ ಇರಲಿ, ಆದಕ್ಕೇನು ಬಿಂದೂ? ದೇವರ ಕಢಿ ತಾನೇ? ಒಳ್ಳೆಯದೇ ಆಯಿತು!” ಎಂದಳು.

“ಅದು ಹೋಗಲಿ. ನಾನು ಸಾವಿತ್ರಿಯ ಪಾತ್ರವನ್ನು ಅಭಿನಯಿಸುವೆನು” ಎಂದ ನರೇಂದ್ರ.

“ಬೇಡ” ಎಂದೆಣ ಬಿಂದೂ

ಈ ಕೆಂಠ-ಸ್ವರವನ್ನು ಕೇಳಿದ ಒಳಿಕ ಮಾತ್ರ ಬಹುಂದುವರಿಯಿತೆಂದು ಅನ್ನ ಪ್ರಜೇಶ್ವರಿಗೆ ಜ್ಞಾನೋದಯವಾಯಿತು. ಏಲೊಕೇಶಿಯು ಆಗ ತಾನೇ ಬಂದಿದ್ದವಳು; ಪಾಪ! ಅವಳಿಗೆನುಗೊತ್ತು ಒಳಗಿನ ಮಾತ್ರ? ಅವಳು “ಇಗ ಬೇಡ, ನರೇಂದ್ರ ಗಂಡಸರು ಹೋರಗೆ ಹೋಗಿರುವಾಗ ಎಂದಾದರೂ ಮಧ್ಯಾಹ್ನದ ಹೋತ್ತಿನಲ್ಲಿ ಅಭಿನಯಿಸಿ ತೋರಿಸು” ಎಂದಳು.

ಪುನಃ ಬಿಂದುವಿನ ಕಡೆಗೆ ತಿರುಗಿ ಏಲೊಕೇಶಿಯು “ನರೇಂದ್ರ ಎವ್ವು ಸೋಗಸಾಗಿ ಹಾಡುವನು ಗೊತ್ತೇ? ದಮಯಂತಿಯು ಅಳುತ್ತುಹಾಡಿದ ಆ ಹಾಡನ್ನು ಯಾವಾಗಲೂದರೂ ಇವರಿಗೆ ಹಾಡಿ ತೋರಿಸುವಂಗೂ! ಒಂದುಸಲ ಅದನ್ನು ಕೇಳಿದರೆ ಪುನಃ ನಿನ್ನನ್ನು ಬಿಡುವುದೇ ಇಲ್ಲ!” ಎಂದೆಳು.

“ಅಗಲೆ ಹಾಡಲೇ?” ಎಂದು ಕೇಳಿದ ನರೇಂದ್ರ.

ಕೊರ್ಕಿಧದಿಂದ ಬಿಂದುವಾಸಿನಿಯ ಮೂಳವು ಕೆಂಪಗಾಯಿತು. ಅವಳೀನೂ ಮಾತನಾಡಲಿಲ್ಲ.

ಆನ್ನು ಪೂರ್ವಾಂಗಿಯು ಆತುರವಿಂದ “ಬೇಡ, ಬೇಡ! ಹಾಡು-ಗೀಡು ಈಗ ಬೇಡ!” ಎಂದು ಹೇಳಿದಳು.

“ಆ ಹಾಡನ್ನು ನಾನು ಅಮೂಲ್ಯನಿಗೆ ಕಲಿಸಿಕೊಡುವೆನ್ನಾ. ನನಗೆ ಹಾಡು-ನುಡಿಸುವುದೂ ಸಹ ಬರುತ್ತದೆ. ಅದು ಬಹಳ ಕಷ್ಟ ಚಿಕ್ಕಮಾಡ್ತಾ! ಆ ಹಿತ್ತಾಳಿಯ ಪಾತ್ರೀಯನ್ನು ಸ್ವಲ್ಪ ತೆಗೆದುಕೊಡು, ನುಡಿಸಿ ತೋರಿಸುವೆನು” ಎಂದ ನರೇಂದ್ರ.

ಬಿಂದುವು ಅಮೂಲ್ಯನಿಗೆ ಏಕುವಂತೆ ಸನ್ನೆಮಾಡಿ “ಹೋಗುವಂಗೂ! ಒಳಗೆ ಹೋಗಿ ಪಾಠಗಳನ್ನು ಓದಿಕೊಂ!” ಎಂದು ಹೇಳಿದಳು.

ಅಮೂಲ್ಯನು ನರೇಂದ್ರನ ಮಾತುಗಳನ್ನು ಮುಗ್ಧನಾಗಿ ಕೇಳುತ್ತಿದ್ದು. ಎದ್ದು ಹೋಗಲು ಅವನಿಗೆ ಮನಸ್ಸಿರಲಿಲ್ಲ. ಅದರೂ ಚಿಕ್ಕಮಾಡುವ ಭಯ ಕಾಂಗಿ ಅವನು “ಇನ್ನು ಸ್ವಲ್ಪಜೊತ್ತು ಕುಳಿತುಕೊಂ, ಚಿಕ್ಕಮಾಡ್ತಾ” ಎಂದ.

ಬಿಂದುವು ಮಾತನಾಡದೆ, ಅವನ ಕೈಗಳನ್ನು ಹಿಡಿದು ಸಂಗಡ ಕೊಳ್ಳಿದೆ ಕರೆದುಕೊಂಡು ಹೋದಳು. ಅನ್ನು ಪೂರ್ವಾಂಗಿಯು ಅವಳ ಈ ರೀತಿಯ ವರ್ತನೆಯೆ ಕಾರಣವನ್ನು ಅರಿತಳು; ಸಹವಾಸ ದೋಷದಿಂದ ವಂಗನು ಎಲ್ಲಿ ಕೆಟ್ಟು ಹೋಗುವನೋ ಎಂಬ ಭಯಾದಿಂದ ನರೇಂದ್ರನು ಇಲ್ಲಿದ್ದುಕೊಂಡು ಓದುವುದನ್ನೂ ಸಹ ಬಿಂದುವು ಇವ್ವಬಡಲಾರಳಿಂದು ಉಪಿಸಿ ಅತ್ಯಂತ ಉದ್ದಿಗ್ನಾಳಾದಳು. ಅವಳು ನರೇಂದ್ರನನ್ನು ಕುರಿತು “ಮಂಗೂ, ನರೇಂದ್ರ!

ಬಿಂದುವಿನೆ ಎದುರಿಗೆ ಈ ಅಭಿನಯ-ನಟಿನೆ ಮುಂತಾದುವನ್ನು ಮಾಡಬೇಕು. ಅವಳು ಇಂದು ತೀರದ ಕೋಪದ ಸ್ವಭಾವದವಳು, ಇವೆಲ್ಲಾ ಅವಳಿಗೆ ಇಷ್ಟುವಿಲ್ಲ” ಎಂದು ಹೇಳಿದಳು.

ಏಲೊಕೇಶಿಯು ಆಶ್ಚರ್ಯದಿಂದ “ಬಿಂದುವಿಗೆ ಇವೆಲ್ಲಾ ಇಷ್ಟುವಿಲ್ಲವೇ? ಅದಕ್ಕೇ ಈ ರೀತಿ ಎದ್ದು ಹೊರಟುಹೊದಳು ಅಲ್ಲವೇ?” ಎಂದು ಕೇಳಿದಳು.

ಅನ್ನಪೂರ್ಣೆಯು “ಇರಬಹುದು. ಇನ್ನೊಂದು ಮಾತ್ರ: ನರೇಂದ್ರ! ನೀನು ನಿನ್ನ ಉಟ್ಟಿ-ಸಾರೆ, ಓದು-ಬರೆಹಗಳನ್ನು ಜೆನ್ನಾಗಿ ಮಾಡಬೇಕು—ಮಾತೆಯ ದುಃಖವನ್ನು ದೂರಮಾಡುವ ಪ್ರಯತ್ನ ಮಾಡಬೇಕು. ಅವಳಿಯ ನೋಡನೆ ಹೆಚ್ಚಾಗಿ ಸೇರಬೇಕು ಮಗೂ! ಅವನು ಇನ್ನೊಂದಿಕ್ಕಾಗಿ ವನ್ನು, ಏನೂ ಅರಿಯದವನು. ಆಂ!” ಎಂದಳು.

ಈ ಮಾತ್ರ ಏಲೊಕೇಶಿಗೆ ಅಸಹ್ಯನೇನಿಸಿತು. ಇವಳು “ಅದೇನೋ ಸರ! ಎಷ್ಟುದೂ ಅವನು ಒಡವರ ಮಗ, ಒಡವರಂತಿರಬೇಕು. ಅದರೆ ಅತ್ಯಿಗೆ! ನೀನೇ ಈ ರೀತಿ ಹೇಳಿದ ನೇಲಿ ಸಾನೇಕೆ ಹೇಳಿದಿರಲಿ? ಅಮೂಲ್ಯ ನೇನೋ ನಿನ್ನ ಏನೂ ಆರಿಯದ ಪ್ರಟ್ಟಿಮಗು! ಅದರೆ ನರೇಂದ್ರನಾದರೂ ಅಂತಹ ಪಯಸ್ಸಿದವನೇನು? ಒಂದೆರಡು ವರ್ಷ ದೂಡು ಶನಾದ ಮಾತ್ರಕ್ಕೆ ಅವನು ದೂಡು ವನಾಗ ಹೊಂದನೇ? ಅದೂ ಅಲ್ಲದೆ ಅವನು ಎಂದೂ ದೂಡು ಮನುಷ್ಯರ ಮಕ್ಕಳನ್ನು ನೋಡಿದೆ ಈಗ ಮಾತ್ರ ನೋಡಿತ್ತಿರುವಂತಹ ತಿಳಿದ್ದೀರ್ಘಾತಿಯಾ? ಇನನ ಧಿಯೇಟಿರಿನಲ್ಲಿ ಎಷ್ಟೊಂದು ರಾಜ-ಮಹಾರಾಜರ ಮಕ್ಕಳೂ ಸಹ ಇರುವರು!” ಎಂದು ಹೇಳಿದಳು.

ಅನ್ನಪೂರ್ಣೆಯು ಆಪ್ರತಿಭಳಾಗಿ “ಅಲ್ಲ! ನಾನು ಆ ರೀತಿ ಹೇಳಲಿಲ್ಲ. ನಾನು ಹೊಳುವುದು—” ಎಂದಳು.

“ವಾವ, ಇನ್ನೊವ ರೀತಿ ಹೇಳುವೆ? ನಾವು ಮಾರ್ಬಿರೇನೋ ನಿಜ; ಅದರೂ ಇಷ್ಟನ್ನು ತಿಳಿದುಕೊಳ್ಳಲಾರದಪ್ಪ ಮಾರ್ಬಿರಲ್ಲ! ‘ನರೇಂದ್ರನು ಇಲ್ಲೇ ಇದ್ದ ಕೊಂಡು ಓದಲಿ’ ಎಂದು ಅಣ್ಣನು ಹೇಳಿದುದರಿಂದ ನಾನ

ఆవనన్ను ఇల్లిగె కరికండే; ఇల్లదిద్దరే అల్లి నమ్మ జింవనన్న నడియు శ్రీరలిల్ల వే ?”

ఆస్తు ప్రణిణెయు నాజికెయింద తలే తగ్గి సిద్ధా. ఆవళు “ఆవళు ఆ మాకెన్ను హేళిచ్చరే భగవంతసే సోదికేళ్ళలి ! తాయియ దుఃఖివనన్న దూరమాదువ ప్రయత్నమాడిందు నాను హేళిచరే —” ఎందళు.

ఎలైకెంతియు “సరియే ! సరియే ! ఒళ్ళియదు. నరేంద్ర, నీను హోరగే హోగి కుళికులో. డొడ్డుమనుష్యర మక్కల సంగడ సేరబ్బిడ ” ఎంచుటేకుతూ ఆవళు తన్న వంగనన్న కరీదుకేండు తానూ ఎద్దు హోరటికోచళు.

ఆస్తు స్వరూపుణెయు ఒడసేయీ బిందువిన కొలడిగే ఓడిషోగి, పెళ్ళువేంచియన్న రాకికేండు ఆవళోడనే “బిండూ ! సినగో స్కరవాగి బంధు-బాంధవరీల్ల రన్న బిట్టు బిడబేఁకే ? ఆల్లంద ఆ రీతి ఏక ఎమ్మ బండే, హేళు !” ఎందళు.

బించుపు స్వాభావిక రీతియింద “అదేకే ఆక్క ! ననగాగి బంధు-బాంధవరన్న ఏకే బిడబేఁకు ? ఇష్ట-బాంధవరోడగాడి నీపు మంచంబంటే మహదానందదింద ఇరి. నాను నన్న మగ సోడనే ఎల్లు దరూ కోగువేసు ! సరియస్తే ?” ఎందళు.

“కోఁగువేయాదరూ ఎల్లిగ ? స్వల్ప హేళః, కేళమ !”

“హోఁగువాగ సిమగే నన్న విళాపవన్న తలసి హోఁగువేసు. చింతిసబ్బిడి ” ఎందళు బిందువాసిని.

తన్న ప్రాణిణు “హీగాగువుదెందు ననగే వోదలే గోత్తు. నాల్కాదు జనర మాండే ముఖవేత్తదంతే మాడిద హూరకు నిన్న మనసిగే త్తప్పి ఎల్లియదు బిందూ ? నిన్న కారణదింద ననగే బేసర వేసి హోఁగిచే ” ఎందు హోళుతూ హోఁగుత్తిరువంతేయే మాధవను

ಬರುತ್ತಿರುವುದನ್ನು ಕೊಡು ಮತ್ತು ನ್ನು ಕೇಂಪದಿಂದ “ಲಾಲಾ, ನೀವಿಬ್ಬಿರೂ ಎಲ್ಲಾದರೂ ಬೇರೆ ಇರಿ; ಇಲ್ಲದಿದ್ದರೆ ಬಿಂದುವನ್ನು ಕಳುಹಿಸಿಬಿಡು. ಇನ್ನು ನೆನ್ನೀಂದ ಸಹಿಸಲಾಗುವುದಿಲ್ಲ. ಈ ದಿನ ಈ ವಿಷಯವನ್ನು ಸ್ವಷ್ಟವಾಗಿ ಹೇಳಿರುವೆನು” ಎನ್ನು ತಾತ್ತ್ವಾಗಿ ಕೇಳಿಗಳಿಂದು ಹೊರಟ್ಟಿಹೋದಳು.

ಮಾಧವ ದಿಗ್ಭಾಗಂತನಾಗಿ ಪಶ್ಚಿಮವನ್ನು “ವಿಷಯವೇನು?” ಎಂದು ಕೇಳಿದ.

“ನನಗೆ ಈಳಿಯದು, ಅಕ್ಕನವರು ನಮ್ಮನ್ನು ಕಳುಹಿಸಿಬಿಡಬೇಕೆಂದು ಹೇಳಿರುವರು. ನಮ್ಮನ್ನು ಕ್ಷಣಿಸಿಬಿಡಿರಿ!” ಎಂದಳು ಬಿಂದೂ.

ಮಾಧವನು ಮಾನವನ್ನು ತಾಳಿದ. ಮುಂದೆನೂ ಹೇಳಲಿಲ್ಲ. ಮೇಜಿನ ಹೇಳಿದ್ದ ಸವಾರ ಪತ್ರವನ್ನು ತೀಗೆದುಕೊಂಡು ಹೂರಗಡೆಯ ಕೊರಡಿಗೆ ಹೋದ.

## ೫

ಏಲೊಕೆಂಪಿಯು ನೋಡಲು ಏನೂ ಆರಿಯದವರಂತೆ ಕಂಡರೂ ವಾಸ್ತವದಲ್ಲಿ ಹಾಗಿರಲಿಲ್ಲ. ಪುತ್ರವಿರುಂದಾದ ಬಿಂದುವಾಸಿನಿಯ ಬಳಿ ಬಹಳ ದಂಡ್ಯಿರುವುದೆಂದು ಅರಿತ ಬಳಿಕಂತೂ ಅವಳ ಧ್ವನಿ ಸವರ್ದಾ ಅತ್ಯ ಕಡೆಗೇ ಇರುತ್ತಿತ್ತು. ನಿತ್ಯವೂ ರಾತ್ರಿ ಮಂಗಳಕೊಳ್ಳುವಾಗ ಅವಳು ಪತಿಯನ್ನು ದೂಸಿಸುತ್ತು—“ನಿಮಿಂದಲೇ ನನ್ನ ಸವರ್ಸ್ವವೂ ಹಾಲಾ ಯಿತು. ಅಲ್ಲಿ ನಿಮ್ಮ ಬಳಿ ಬಿದ್ದಿರದೆ ಇಲ್ಲಿಗೆ ಬಂದಿದ್ದರೆ, ಇಂದು ನಾನು ರಾಜಮಾತೆಯಂತೆ ಇರುತ್ತಿದ್ದೆ. ಜಿನ್ನದ ಪ್ರತಿನೆಯಂತಹ ನನ್ನ ಕಂದನನ್ನು ಸಾಕಿಕೊಳ್ಳದೆ ಬಿಂದುವಾಸಿನಿಯು ಆ ರೂಪವಿಹಿಂನನಾದ ಹುಡುಗನನ್ನು—” ಎಂದು ದಿಂಫೆವಾಗಿ ನಿಟ್ಟಿಸಿರಿ. ಬಿಡುವಳಿ. ಪುನಃ “ಇರಲಿ, ಬಡವರಿಗೆ ಭಗವಂತನಿರುವನು!” ಎಂದು ತನ್ನನ್ನು ತಾನೇ ಸಮಾಧಾನವಡಿಸಿಕೊಂಡು ನಿದ್ದೆ ಮಾಡುವಳು. ಪ್ರಯಂಕಾಧನು ಸಹ ಮನದಲ್ಲಿ ತನ್ನ ಮಾರ್ಖತನಕ್ಕಾಗಿ ದೂರಿಸುತ್ತು ಹಾಗೆಯೇ ನಿದ್ರಿಸಿದನು. ಇದೇ ರೀತಿಯಾಗಿ ಈ ದಂಪತ್ತಿಗಳ ದಿನಗಳು ಕಳೆಯುತ್ತಿದ್ದವು. ಬಿಂದು

ವಾಸಿನಿಯ ವಿಷಯದಲ್ಲಿ ಏಲೋಕೇಶಿಯ ಸ್ನೇಹ-ಪ್ರೇಮಗಳು ದಿನದಿನಕ್ಕೂ ಹೆಚ್ಚುತ್ತು ಬಂದುವು—ನದಿಯ ಮಹಾಪೂರದಂತೆ.

ಬಂದುದಿನ ಮಧ್ಯಾಹ್ನ ಏಲೋಕೇಶಿಯು ಬಿಂದುವನ್ನು ಕುರಿತು “ಬಿಂದು, ನಿನ್ನ ತಲೆಗೂಡಲು ಕಾಮೋದೀಡದಂತೆ ಎಷ್ಟು ಕಪ್ಪಾಗಿರುವುದು! ನೀನು ಬಂದು ದಿನವಾದರೂ ತಲೆಗೂಡಲನ್ನು ಕಟ್ಟಿಕೊಳ್ಳುವುದಲ್ಲ. ಏಕೆ? ಈ ದಿನ ಜವಿಾನುಂದಾರರ ಮನೆಯ ಸ್ತ್ರೀಯರೆಲ್ಲರೂ ತಿರುಗಾಡಲು ಹೋಗುವರು. ಬಾ, ನಿನಗೂ ತಲೆಗೂಡಲನ್ನು ಅಂದವಾಗಿ ಬಾಚಿ ಜಡೆ ಹಾಕುವೇನು” ಎಂದಳು.

ಬಿಂದುನ್ನ ಏಲೋಕೇಶಿಯನ್ನು ‘ಅಕ್ಕ’ ಎಂದೇ ಕರೆಯುತ್ತಿದ್ದಳು. ಅವಳು “ಇಲ್ಲ, ಅಕ್ಕನವರೇ, ಬೇಡ! ಹುಡುಗ ದೊಡ್ಡವನಾಗಿ ಹೋಡ. ನೋಡುವನು! ತಲೆಯ ವೇಲಿ ಮುಸುಕು ಹಾಕಿಕೊಳ್ಳುವುದೆಂದರೆ ನನಗಾಗುವುದಿಲ್ಲ” ಎಂದಳು.

ಏಲೋಕೇಶಿಯು ಜಕ್ಕಿತಳಾದಳು. ಅವಳು “ಇದೆಂತಹ ಮಾತ್ರಾಡುವನೇ ಬಿಂದೂ? ಮಕ್ಕಳು ದೊಡ್ಡವರಾದರೆ ತಾಯುಂದಿರು ಜಡೆ-ಹಾಕಿಕೊಳ್ಳಬಾರದೇ? ನನ್ನ ನರೇಂದ್ರನಾಥನೂ ಅಮಂಜ್ಲಸಿಗಿಂತ ಆರು ತಿಂಗಳು ದೊಡ್ಡವನು, ಅಂದ ಮಾತ್ರಕ್ಕೆ ನಾನು ಜಡೆ ಹಾಕಿಕೊಳ್ಳುವುದನ್ನು ಬಿಟ್ಟು ಬಿಡಲಾಗುವುದೇ?” ಎಂದಳು.

“ನೀವೇತಕ್ಕೆ ಬಿಡಬೇಕು? ನರೇಂದ್ರನಾದರೆ ನಿತ್ಯವೂ ನೋಡುತ್ತಿರುವನು. ಅವನ ಮಾತೇ ಬೇರಿ. ಆದರೆ ಅಮಂಜ್ಲನು ಎಂದೂ ನೋಡದೆ, ಹೊಸದಾಗಿ ಈ ದಿವಸ ನಾನು ಜಡೆ ಹಾಕಿಕೊಂಡುದನ್ನು ಕಂಡರೆ ಆಕ್ಷಯ-ಜಕ್ಕಿತನಾಗಿ ಎವೆ ಇಕ್ಕದೆ ನೋಡತೋಡೆಗುವನು. ಅಲ್ಲದೆ ಎಷ್ಟು ಹಾಸ್ಯಮಾಡುವನೋ—ಎಷ್ಟು ಗಲಾಟೆ ಮಾಡುವನೋ! ಲಿಃ, ಲಿಃ; ಬಹಳ ನಾಟಿಕೆಯಾಗುವುದು!” ಎಂದಳು ಬಿಂದೂ.

ಅನ್ನಪೂರ್ಣೆಯು ಆದೇ ಕಡೆಗೆ ಹೋಗುತ್ತಿದ್ದಳು. ಬಿಂದುವಿನ ಕಡೆಗೆ ನೋಡಿ, ಹೋಗುತ್ತಿದ್ದವಳು ಹಾಗಿಯೇ ನಿಂತು “ಬಿಂದೂ, ನಿನ್ನ

ಕೆಣ್ಣಿಗಳೇ ಹೀಗಿವೆ? ಇಲ್ಲಿ ಬಾ, ಸ್ವಲ್ಪ ಮೈಮುಟ್ಟೆ ನೋಡೋಣ!” ಎಂದಳು.

ವಲೊಕೇಶಿಯು ಇದ್ದು ದರಿಂದ ಬಿಂದುವು ಲಜ್ಜೆತಾದಳು. ಅವಳು “ನಿತ್ಯ ನಿತ್ಯ ಮೈಮುಟ್ಟೆ ನೋಡುವುದೇನು? ಆಕ್ಷಾ! ನನ್ನ ದೇಹಸ್ಥಿತಿ ಹೇಗಿದೆಯೆಂಬಾದನ್ನು ನಾನು ತಿಳಿಯಲಾರಿನೇ? ನಾನೇನು ಇನ್ನೂ ಅರಿಯದ ಚಿಕ್ಕ ಮಂಗುವೇ?” ಎಂದಳು.

“ಇಲ್ಲ, ನೀನು ದೊಡ್ಡೆ ಮುದುಕಿ. ನನ್ನ ಹತ್ತಿರ ಬಾ, ನೋಡೋಣ. ಭಾದ್ರವದ ಮಾನ, ಚೆಳಿ-ಜ್ವರ ನ ದಿನಗಳು” ಎಂದಳು ಅನ್ನಪೂರ್ಣಾ.

“ಇಲ್ಲ, ನಾನು ಖಂಡಿತ ಬರುವುದಿಲ್ಲ. ಏನೂ ಆಗಿಲ್ಲವೆಂದು ಹೇಳುತ್ತಿರುವೇನು, ಪುನಃ ಹತ್ತಿರ ಬರಬೇಕೆಂತೆ!”

“ನೋಡು, ಬಚ್ಚಡಬೇಡ!” ಎಂದು ಹೇಳಿ ಸಂದಿಗ್ಧ ದೃಷ್ಟಿಯಿಂದ ನೋಡುತ್ತಾ ಅನ್ನಪೂರ್ಣೆಯು ಯೋದಳು.

“ಹಿರಿಯ ಸೋನೆಗೆ ತಮಾಷೆ ಮಾಡುವುದು ಸೇಂತ್ರದೆ ಅಳ್ಳವೇ?” ಎಂದಳು ವಲೊಕೇಶಿ.

ಬಿಂದುವಾಸಿನಿಯು ಕೊಂಚಕಾಲ ಸುಮ್ಮನಿದ್ದು “ಇಂಥ ತಮಾಷೆ ಮಾಡುವ ಪ್ರಕೃತಿ ಎಲ್ಲಿರಿಗೂ ಇರಲಿ ವಲೊಕೇಶಿಂ!” ಎಂದಳು.

ವಲೊಕೇಶಿಯು ಸುಮ್ಮಂತಾದಳು.

ಅನ್ನಪೂರ್ಣೆಯು ಕೈಯಲ್ಲಿ ಏನನ್ನೋಡಿ ಹಿಡಿದುಕೊಂಡು ಆದೇ ಹಾದಿಯಿಂದ ಹಿಂತಿರಿಗುತ್ತಿದ್ದಳು. ಬಿಂದುವು ಅವಳನ್ನು ಕರೆದು “ಆಕ್ಷಾ, ಈ ದಿವಸ ನೀವು ಇಡೆ ಹಾಕಿಕೊಳ್ಳಿರಿಂದಾ?” ಎಂದಳು.

ಅನ್ನಪೂರ್ಣೆಯು ತಿರುಗಿನೋಡಿ ನಿಂತಳು. ಒಂದು ಕ್ಷೇತ್ರ ಎಲ್ಲ ವನ್ನೂ ನೋಡಿದ ಬಳಿಕ ಅವಳಿಗೆ ವಿಷಯ, ಗೊತ್ತಾಯಿತು. ಅವಳು ವಲೊಕೇಶಿಯನ್ನು ಕುರಿತು “ನಾನು ಸಹ ಅವಳಿಗೆ ಎಷ್ಟೋ ಸಲ ಹೇಳಿದೆ. ಅದರೇನು? ಅವಳಿಗೆ ಹೇಳಿವುದು ವ್ಯಧರ್. ಇಷ್ಟು ಕೊದಲಿದೆ, ಕಟ್ಟಿ

ಕೊಳ್ಳುವುದಿಲ್ಲ; ಎಷ್ಟು ಒಡವೆ-ವಸ್ತುಗಳನೆ, ಹಾಕಿಕೊಳ್ಳುವುದಿಲ್ಲ; ಎಂತಹೆ ರೂಪಿದೆ, ಬಂದುಸಲ ನೋಡುವುದು ಸಹ ಇಲ್ಲ. ಇವಳ ಎಲ್ಲ ವರ್ತನೆಗಳೂ ವಿಚಿತ್ರವಾದುವೇ! ಮಗನೂ ಅಂತಹವನೇ! ಆ ದಿನ ಆಮೂಲ್ಯ ನನ್ನೊಡನೆ ಏನು ಹೇಳಿದ ಗೊತ್ತೇ ಬಿಂದು? ‘ಒಳ್ಳಿಯ ಬಟ್ಟೆ-ಬರೆಗಳನ್ನು ಹಾಕಿಕೊಳ್ಳುವುದರಿಂದ ಏನು ಬರುವುದು? ಚಿಕ್ಕನ್ನಾನೆ ಬಳಿ ಅಷ್ಟೊಂದು ವಸ್ತುಭರಣಗಳನೆ, ಎಂದಾದರೂ ಧರಿಸುವಳೇ? ನೋಡು!’ ಎಂದು ಹೇಳುವನು,’ ಎಂದಳು.

ಬಿಂದುವು ಅಭಿವೂನದಿಂದ ತಲೆಯೆತ್ತಿ, ನಗುತ್ತು “ಆವರೆ ಆಕ್ಷಾ! ಮಗನು ಡೊಡ್ಡ ವಸಾಗಲಿ—ನಾಲ್ಕುರು ಜನರಂತೆ ಆವನೂ ಆಗಲಿ ಎಂಬ ಅವೇಕ್ಕೆ ಇಡ್ಡರೆ ಮಾತೀಯರು ವಿಚಿತ್ರ ರೀತಿಯಿಂದಲೇ ವರ್ತಿಸಬೇಕಾಗುವುದು. ಹೀವರ ದಯೆಯಿಂದ ಅಮವರೆಗೂ ಬದುಕಿವರೆ, ಉಂಟಾನ ಜನರೆಲ್ಲಾ ಕ್ರೈತೋರಿಸಿ ಹೆನ್ನೆಯಿಂದ ‘ಇಮೋ! ಈಕೆಯೇ ಆಮೂಲ್ಯನ ತಾಯಿ ಎಂದು ಹೇಳುವರು’ ಎನ್ನುತ್ತಿಸುವಂತೆಯೇ. ಆವಳ ಕಣ್ಣಗಳು ಕಂಬಣಿಡುಂಬಿದುವು.

ಅದನ್ನು ಕಂಡು ಅನ್ನ ಪೂರ್ವಿಕೆಯು ಸ್ವೀಹಭಾವದಿಂದ “ಆದುದರಿಂದಲೇ ಅಮೂಲ್ಯನ ವಿಚಾರವಾಗಿ ನಾವು ಯಾರೂ ಏನನ್ನೆ—ಹೇಳುವುದಿಲ್ಲ. ಭಗವಂತನ ಕೃಪೆಯಿಂದ ನಿನ್ನ ಮನದ ಅಭಿಭಾಷೆಯು ಈದೇವರಿ. ಆದರೆ ಇಷ್ಟು ಡೊಡ್ಡ ಆಸೆಗೆ ನಾನು ನನ್ನ ಮನವನ್ನು ಎಡಿಗೊಡಲಾರೆ!” ಎಂದಳು.

ಬಿಂದುವು ಸೆರಿಗಿನಿಂದ ಕಣ್ಣಗಳನ್ನು ಒರೆಸಿಕೊಳ್ಳುತ್ತು “ಈ ಒಂದು ಆಸೆಯಿಂದಲೇ ನಾನು ಬದುಕಿರುವೆನು ಆಕ್ಷಾ!” ಎಂದಳು ಅಭಿವೂನ ತಿಂದ ಆಕೆಯ ಸ್ವೇಮೆಂತೆ ರೀಳೆಮಂಗಳಿದ್ದನು. ಆವರೆ ಒಡನೆಯೇ ಲಜ್ಜಿತ ಇಂಗಿ ನಗಲು ಪ್ರಯತ್ನಿಸುತ್ತಾ ಆವಳು “ಇಲ್ಲ, ಆಕ್ಷಾ! ಈ ನನ್ನ ಆಸೆಯಲ್ಲಿ ಏನಾದರೂ ವಿಷ್ಟು ಬಂದೊಡಗಿದರೆ ನನಗೆ ಹುಟ್ಟು ಹಿಡಿಯುವುದರಲ್ಲಿ ಸಂದೇಹವಿಲ್ಲ” ಎಂದಳು.

ಅನ್ನ ಪೂರ್ವಿಕೆಯು ಹೆಡುವಾತಾಡಲಿಲ್ಲ. ಚಕ್ಕಿತಿಂಗಿ ಸುಮ್ಮನೆ ನೀಂತಳು. ಬಿಂದುವಿನ ಮನದಭಿಭಾಷೆಯು ಆವಳಿಗೆ ತಿಳಿಯಿದೆನಲ್ಲ;

ಅದರೆ ಅವಳ ಆಶೀರ್ವಾಂಕ್ಸೈಗಳ ಇಂತಹ ತೀವ್ರ-ಪ್ರತಿಚ್ಛಯೆಯನ್ನು ಇದು ವರೆಗೆ ಅವಳಿಂದೂ ಸ್ವಷ್ಟಿರಾವದಿಂದ ನೋಡಿರಲಿಲ್ಲ. ಚಿಂದುವು ಅಮೂಲ್ಯನ ವಿಚಾರದಲ್ಲಿ ಇಷ್ಟು ಸತಕ್ರಾಗಿಯೂ ಜಾಗರೂಕಳಾಗಿಯೂ ಇರುವುದರ ಕಾರಣವನ್ನು ಅನ್ನು ಪೂರ್ಣೆಯು ಈ ದಿನ ಅರಿತಳು! ತನ್ನ ಪುತ್ರನ ಈ ಸರ್ವ ಮಂಗಳಾಕಾಂಕ್ಷೆಯ ಮುಖವನ್ನು ಕೆಂಡು ಆಕೆಯ ಮಾತ್ರೆ ಹೃದಯವು ಒಂದು ಬಗೆಯ ಆನಿರ್ವಚನೀಯ ಶ್ರದ್ಧೆಯಿಂದ ತುಂಬಿ ತುಳು ಕಿತ್ತು! ಹೆರಿಯತ್ತಿರುವ ಕೆಂಬಸಿಗಳನ್ನು ವಾರೆವಾಡುವುದಕ್ಕಾಗಿ ಅವಳು ಮುಖವನ್ನು ಬೇರೆ ಕಡೆಗೆ ತಿರುಗಿಸಿದಳು.

ವಲ್ಲೊಕೆಂತಿಯು “ಅದಿರಲಿ ಚಿಂದೂ! ಈ ದಿವಸ ನೀನು—” ಎಂದಳು.

ಚಿಂದುವು ಮಧ್ಯದಲ್ಲೀ ಮಾತನಾಡುತ್ತೆ “ಈ ದಿವಸ ಅಕ್ಕನಿಗೆ ಜಡೆ ಹಾಕಿರಿ. ಈ ಮನೆಗೆ ಬಂದ ಬಳಿಕ ಒಂದು ದಿನವಾದರೂ ಅವರು ತಲೆಗೂಡಲು ಕಟ್ಟಿಕೊಂಡುದನ್ನು ನೋಡಲಿಲ್ಲ—” ಎಂದು ಹೇಳಿ ಮುಗಳು ನೆಗೆ ನಗುತ್ತಾ ಅಲ್ಲಿಂದ ಹೊರಟಿಹೊಡಳು.

ಇದಾರು ದಿನಗಳು ಕಳೆದುವು. ಬಳಿಕ ಒಂದುದಿನ ಬೆಳಗ್ಗೆ ಈ ಮನೆಯ ಹಜಾರನು ಯಾದವ ಬಾಬುಗಳ ಕ್ಷೇರ ಮಾಡಿ ಕೆಳಗೆ ಒಂದು ಬರುತ್ತಿದ್ದ. ಅಪ್ಪರಲ್ಲಿ ಅಮೂಲ್ಯ ಓಡಿಬಂದು, ಅವನ ಹಾದಿಕಟ್ಟಿ ನಿಂತು “ಏ, ಕೈಲಾವ! ನರೀಂದ್ರನಂತೆ ನನಗೂ ಹಜಾರುತ್ತಾ ಮಾಡುವೆಯಾ?” ಎಂದು ಕೇಳಿದ.

ಹಜಾರನು ಚಕ್ಕಿತನಾಗಿ “ಎಂತಹ ಹಜಾರುತ್ತಾ ಮಗೂ!” ಎಂದು ಕೇಳಿದ.

‘ಅಮೂಲ್ಯನು ತನ್ನ ತಲೆಯನ್ನು ತೊರಿಸುತ್ತಾ ನೋಡು, ಇಲ್ಲಿ ಹನ್ನೆರಡಾಣಿ, ಇಲ್ಲಿ ಆರಾಣಿ, ಇಲ್ಲಿ ಎರಡಾಣಿ, ನಂತರ ಕತ್ತಿನ ಬಳಿ ಏನೂ ಇಲ್ಲಿ ದಂತೆ ಕೂಡಲು ಕತ್ತರಿಸಿಬಿಡಬೇಕು! ಕತ್ತರಿಸುವೆಯಾ?’ ಎಂದ.

ಹಜಾರನು ನಗುತ್ತು “ಇಲ್ಲ, ಹಾಗಾಗುವುದಿಲ್ಲ. ಆ ರೀತಿ ಕತ್ತರಿಸಲು ನಮ್ಮಪ್ಪನಿಂದಲೂ ಸಾಧ್ಯವಿಲ್ಲ!” ಎಂದ.

ಆಮೂಲ್ಯನು ಆಷ್ಟುಕ್ಕೇ ಸುಮೃಂಗಲಿಲ್ಲ. ಅವನು “ಅದೇನೂ ಕಷ್ಟವಿಲ್ಲ ಕೈಲಾಸ! ಇಲ್ಲಿ ಹನ್ನೆರಡಾಣ, ಇಲ್ಲಿ ಆರಾಣ—” ಎಂದ.

ಹಜಾವುನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ಯೋಚಿಸಿ “ಅದರೆ ಇತ್ತೀತ್ತು. ಯಾವ ವಾರ? ಅದೂ ಅಲ್ಲಿದೆ ಚಿಕ್ಕಮೃಂಗರ ಅಪ್ಪಣಿ ದೊರಿತ ಹೊರತು ನಾನು ಕತ್ತರಿಸಲಾರೆ” ಎಂದ.

ಆಮೂಲ್ಯನು “ಹಾಗಾದರೆ ಇಲ್ಲೇ ಇರು, ಕೇಳಬರುವೆನು” ಎಂದು ಒಂದು ಹೆಚ್ಚೆ ಹೊಗಿ, ಪುನಃ ವಾಪಸು ಒಂದು “ನಿನ್ನ ಕೊಡೆಯನ್ನು ನನ್ನ ಬಳಿ ಕೊಡು, ಇಲ್ಲದಿದ್ದರೆ ನೀನು ಓಡಿಹೋಗುವೆ” ಎಂದು ಬಲಾತ್ಮಾರದಿಂದ ಅವನೆ ಕೊಡೆಯನ್ನು ಕಿತ್ತುಕೊಂಡು ಬಳಕ್ಕೆ ಹೋದ.

ಚಿಕ್ಕಮೃಂಗ ಕೊರಡಿಯನ್ನು ಪ್ರವೇಶಿಸಿವೆಂಡನೇಯೇ ಆತುರದಿಂದ “ಚಿಕ್ಕಮಾತ್ರ! ಸ್ವಲ್ಪ ಬೇಗ ಹೊರಗೆ ಬಾ!” ಎಂದ.

ಬಿಂದುವು ಆಗತಾನೇ ಸ್ವಾನ್-ಸಾನಾದಿಗಳನ್ನು ಮುಗಿಸಿಕೊಂಡು ಪೂಜೆಗೆ ಕೂಡಲು ಹೊರಟಿದ್ದಳು. ಗಾಬರಿಯಿಂದ ಅವಳು “ಅರೇ! ಮಂಟ್ಟಬೇದ, ಮುಂಟ್ಟಬೇದ! ಪೂಜೆಮಾಡಬೇಕು” ಎಂದಳು.

“ಪೂಜೆ ಆಮೇಲೆ ಮಾಡಿವರಾಯಿತು. ಚಿಕ್ಕಮಾತ್ರ! ಒಂದುಸೆಲ ಹೊರಗೆ ಬಂದು ಅಪ್ಪಣಿ ಕೊಟ್ಟಿ ಹೋಗು. ಇಲ್ಲದಿದ್ದರೆ ಅವನು ಕೂಡಲು ಕತ್ತರಿಸುವುದಿಲ್ಲ. ಹೊರಗೆ ನಿಂತಿರುವನು.”

ಬಿಂದುವಾಸಿನಿಗೆ ಅಚ್ಚೆರಿಯಾಯಿತು. ಹೊಡೆಯಿಸಿ-ಬೈಸಿಕೊಂಡ ಹೊರತು ಎಂದೂ ತಲೆಗಾದಲನ್ನು ಕತ್ತರಿಸಿಕೊಡವನಲ್ಲ ಆಮೂಲ್ಯ. ಆದರೆ ಈ ದಿನ ಇಚ್ಛಾಪೂರ್ವಕವಾಗಿ ಕತ್ತರಿಸಿಕೊಳ್ಳಲು ಆಪೇಕ್ಷಿಸಿವನು. ಇದರ ಕಾರಣವನ್ನು ತಿಳಿಯಲಾರದೆ ಅವಳು ಹೊರಗೆ ಬಂದಳು. ಬಂದೊಡನೇಯೇ ಹಜಾವುನು “ಅಮಾತ್ರ, ಇದೆಂತಹ ಅಚ್ಚೆ! ನರೇಂದ್ರಬಾಬುವಿನಂತೆ ಹನ್ನೆರಡಾಣ, ಆರಾಣ, ಮೂರಾಣ, ಏರಡಾಣ, ಒಂದಾಣ ಕೂಡಲನ್ನು ಕತ್ತರಿಸಬೇಕೆಂತೆ. ಅದು ನನ್ನೆಂದ ಆಗುವುದೇ?” ಎಂದ.

ಅಮೂಲ್ಯನು “ಲಲ್ಲಾ ಆಗುವುದು, ಚೆನ್ನಾಗಿ ಆಗುವುದು. ಸ್ವಲ್ಪಿತಡಿ, ನರೇಂದ್ರನನ್ನು ಕರೆತರುವೆನು” ಎನ್ನತ್ತೆ ಓಡಿಹೋದ.

ನರೇಂದ್ರ ಮನೆಯಲ್ಲಿರಲಿಲ್ಲ. ಹುಡುಕಿ ಹುಡಃಕಿ ಬೇಸತ್ತು ಕಡೆಗೆ ಅಮೂಲ್ಯ ವಾಪಸು ಬಂದು “ಅವನು ಮನೆಯಲ್ಲಿಲ್ಲ ಚಿಕ್ಕಮಾಡ್ ! ಇಲ್ಲದ್ದೀರೇನು, ನೀನೇ ಸ್ವಲ್ಪ ನಿಂತು ತೋರಿಸಿಕೊಡು. ಸರಿಯಾಗಿ ನೋಡಿಕೋಣ — ಇಲ್ಲಿ ಹನ್ನೆರಡಾಟೆ, ಇಲ್ಲಿ ಆರಾಟೆ, ಇಲ್ಲಿ ಎರಡಾಟೆ, ಇಲ್ಲಿ ತೀರ ಸಣ್ಣ” ಎಂದ.

ಅವನ ಈ ವ್ಯಗ್ರತೆಯನನ್ನು ಕಂಡು ಬಿಂದುವಿಗೆ ತಡೆಯಲಾರದವ್ಯು ನಗೆ ಬಂದಿತು. ಅವಳು “ ಪ್ರಾಚೀ ಪೂರ್ವಾಂಶಿಕೆ, ಅಮಂಧಲ್ಯ ! ” ಎಂದಳು.

“ಪ್ರಾಚೀಯನನ್ನು ನಂತರ ಮಾಡು. ಇಲ್ಲದದ್ದರೆ ಮುಟ್ಟಿಬಿಡುವೆನು.”

ಮತ್ತಾನ ಉಪಾಯವನನ್ನು ಕಾಣದೆ ಬಿಂದುವು ಅಲ್ಲೇ ನಿಂತಿರ ಬೇಕಾಯಿತು.

ಹೆಡಾಮನು ತಲೆಗೂದಲನ್ನು ಕತ್ತಲಿಸತ್ತೊಡಗಿದ. ಬಿಂದುವಾಸಿ ನಿಯು ಆತ್ಮಿಗಿ ಕಣ್ಣಿನಿಂದ ಸನ್ನೇ ಪೂಡಿದಳು,—ಅವನು ಎಲ್ಲವನ್ನೂ ಒಂದೇ ಸಮನೆ ಕತ್ತಲಿಸಬಿಟ್ಟು. ಅಮೂಲ್ಯ ತಲೆಯ ಮೇಂಳೆ ಕ್ಷೇತ್ರಾದಿ ಸುತ್ತು ಸಂತುಷ್ಟಿಸಾಗಿ “ಸಾಕು, ಸರಿಯಾಗಿದೆ ! ” ಎಂದು ಹೇಳಿ ಅನಂದ ದಿಂದ ಕುಣಿತಾರುತ್ತ ಹೊರಟಿಹೋಡ.

ಹೆಡಾಮನು ಕೊಡಿಯನನ್ನು ಶಂಕುಳಿಟ್ಟಿಸಿಕೊಂಡು “ತಾಯಿ ! ಇನ್ನು ಮುಂದೆ ಈ ಮನೆಗೆ ಬರುವುದೇ ಕಷ್ಟವಾಗಿ ಹೋಗುವುದು ” ಎಂದು ಹೇಳಿ ತನ್ನ ರೂದಿಯನನ್ನು ಹಿಡಿದ.

ಅಡಿಗೆಯವಳು ತಟ್ಟಿ ಹಾಕಿ ಉಂಟಿಕ್ಕೆ ಕರೆಯುತ್ತಿದ್ದಳು. ಬಿಂದುವಾಸಿನಿಯು ಅಡಿಗೆಯ ಮನೆಯಲ್ಲಿ ಒಂದೆಡೆ ಕುಳತು ಪಾತ್ರೆಯಲ್ಲಿ ಹಾಲು ಕುಂಬಾತ್ಮಿದ್ದಳು. ಅಷ್ಟುರಲ್ಲಿ ಕೆಲಸದವಳು ಬಂದು ಅಮೂಲ್ಯನು ತನ್ನ ಚಿಕ್ಕಪ್ಪನ ತಲೆ ಬಾಚುವ ಬ್ರಹ್ಮನನ್ನು ಮುಡುಕುತ್ತಿರುವನೆಂದು ಹೇಳಿದಳು.

ತುಸುಹೊತ್ತಿನ ನಂತರ ಅವನು ಆಳುತ್ತ ಬಿಂದುವಿನ ಬಳಿ ಬಂದು, ಅವಳ ಭುಜದ ಮೇಲೆ ಬಾಗಿ “ಮನೇನೂ ಸರಿಯಾಗಲಿಲ್ಲ. ಚಿಕ್ಕಮಾಡಿ! ಎಲ್ಲ ವನ್ನೂ ಕೆಡಿಸಿಬಿಟ್ಟು. ಅವನು ನಾಳೆ ಬರಲಿ, ಜೆನ್ನಾಗಿ ಹೊಡೆದುಬಿಡುವೆನು” ಎಂದ. ಈ ಮಾತನ್ನು ಕೇಳಿ ಬಿಂದು ಕಿಲಕೆಲನೆ ನಗರೀಡಿದಳು. ಅಮೂಲ್ಯನು ಕೋಪದಿಂದ ಅವಳ ಭುಜವನ್ನು ಬಿಟ್ಟು ದೂರ ಸರಿದು ಆಳುತ್ತು “ನೀನೇನು ಆಂಥಕೇ? ನಿನಗೂ ಕಣ್ಣ ಕಾಣಣಲಿಲ್ಲವೇ?” ಎಂದು ಕೂಗಾಡತ್ತೊಡಗಿದ.

ಅವನ ಈ ಕೂಗಾಟವನ್ನು ಕೇಳಿ ಅನ್ನು ಪ್ರಾಣೀಯು ಅಡಿಗೆಯ ಮನೇಯನ್ನು ಪ್ರವೇಶಿಸಿದು. ಸಂಗತಿಯನ್ನು ತಿಳಿದುಕೊಂಡ ಬಳಿಕ ಅನಳಿ “ಇದರಿಂದ ಏನು ನಷ್ಟವಾಯಿತು? ನಾಳೆಯ ದಿನ ಬಂದಾಗ ಸರಿಯಾಗಿ ಕತ್ತರಿಸುವುತೆ ಹೋಳಿದರಾಯಿತು!” ಎಂದಳು

ಅಮೂಲ್ಯನಿಗೆ ಹುತ್ತುಪ್ಪು ತೋಂಕ ಬಂದಿತು. ಅವನು “ನಾಳೆ ಹನ್ನೇರ ಡಾಕೆ ಹೇಗಾಗುವುದು? ಅಲ್ಲಿ ಕೂಡಲೇ ಇಲ್ಲವಲ್ಲ!” ಎಂದ.

ಅನ್ನು ಪ್ರಾಣೀಯು ಅವನನ್ನು ರಾಂತಗೇಳಿಸುವ ಇಚ್ಛೆಯಿಂದ “ಹನ್ನೇರ ಡಾಕೆ ಆಗದಿದ್ದರೆ ಎಂಟಾಕೆ-ಹತ್ತಾಕೆಗಳಾದರೂ ಆಗುವುದಿಲ್ಲವೇ” ಎಂದಳು.

“ಆಗುತ್ತುದೆ ಮಣ್ಣಾ! ಎಂಟಾಕೆ-ಹತ್ತಾಕೆಯ ದೆಲ್ಲಿಯ ಘಾಜ್ಯಾಫ್ನಾ? ನರೇಂದ್ರನನ್ನು ಕೇಳಿ ಬೀಕಾಡಲೇ? ಇಲ್ಲಿ ಹನ್ನೇರ ಡಾಕೆಯೇ ಬೀಕು!”

ಆ ದಿನ ಅಮೂಲ್ಯನು ಸರಿಯಾಗಿ ಖಾಟಿ ಸಹ ಮಾಡಲಿಲ್ಲ. ಎಲ್ಲ ವನ್ನೂ ಜೆಲ್ಲಿ, ಎರಚಿ, ಬಿಸಾಡಿ, ಎದ್ದು ಹೊಡಿಟುಪೋಳಿದ.

ಅನ್ನು ಪ್ರಾಣೀಯು “ನಿನ್ನ ಮಗನಿಗೆ ಈ ಶಾರಪ ಇತ್ತರಿಸಿಕೊಳ್ಳಬ ಹಂಚು ಎಂದಿನಿಂದ?” ಎಂದು ಕೇಳಿದು.

ಬಿಂದುವು ಫೋಳ್ಳನೆ ನಕ್ಕೆಳು. ಆದರೆ ಮರುಕ್ಕೆಣವೇ ಗಂಭೀರಳಾಗಿ ದೀಘ್ರವಾದ ಬಂದು ನಿಟ್ಟು ಮರನ್ನು ಬಿಟ್ಟು “ಆಕ್ಕಾ! ಮಾತೇನೋ ಸಾಮಾನ್ಯವಾದುದು. ಇದನ್ನು ಕೇಳಿ ನಾನು ನಗರ್ತುಲ್ಲಾ ಇರುವೆನು, ಆದರೆ

ಭಯದಿಂದ ನನ್ನ ಎದೆಯು ಬಡಿದುಕೊಳ್ಳುತ್ತಿದೆ—ಎಲ್ಲ ವಿಚಾರಗಳೂ ಇದೇ ರೀತಿ ಸುರುವಾಗುವುದು” ಎಂದಳು.

ಅನ್ನ ಪ್ರಾಣಿಗೂ ಮುಂದೆ ಮಾತನಾಡಲಾಗಲಿಲ್ಲ.

○ ○ ○ ○

ದುರ್ಗಾಪೂರ್ಜಿಯು ಸಮಿಂಬಿಸಿತು. ಆ ಕೇರಿಯ ಜವಿಂಬಾನ್ ದಾರರ ಮನೆಯಲ್ಲಿ ಸಾಕಷ್ಟು ಅವೋದ-ಪ್ರವೇಷದಗಳ ಏಸರಾಡಾಗಿದ್ದಿತು. ಎರಡು ದಿನ ಮುಂಚಿತವಾಗಿಯೇ ನೇರೆಂದ್ರ ಅದರಲ್ಲಿ ಮಗ್ನಾದ. ಸಹ್ಯಮಿಯ ದಿನ ರಾತ್ರಿ, ಅಮೂಲ್ಯ ತನ್ನ ಚಿಕ್ಕಮೃನನನ್ನು ಹೀಡಿಸತ್ತೂಡಿದ್ದು. “ಚಿಕ್ಕಮಾತ್ರ! ಅಲ್ಲಿ ‘ಯಾತ್ರು’\* ನಡೆಯುತ್ತಿದೆ. ನೋಡಿಕೊಂಡು ಬರಲು ಹೋಗಲಾ?” ಎಂದ.

ಚಿಕ್ಕಮಾತ್ರನು “ಅಗುತ್ತಿದೆಯೋ ಅಥವಾ ಅಗುವುದೋ?” ಎಂದು ಕೇಳಿದ್ದಾ.

“ರಾತ್ರಿ ಮಾರು ಗಂಟಿಗೆ ಪ್ರಾರಂಭವಾಗುವುದೆಂದು ನೇರೆಂದ್ರ ಹೇಳುವನು.”

“ಅದಕ್ಕಾಗಿ ಈಗಲೇ ಹೋಗಿ, ರಾತ್ರಿಯಲ್ಲಾ ಚಿಂಯಲ್ಲಿ ನಡುಗುತ್ತು ಏನು ಮಾಡುವೆ? ಈಗ ಬೇಡ? ನಾಳೆ ನಿನ್ನ ಚಿಕ್ಕಪ್ಪನ ಸಂಗಡ ಹೋಗು, ಒಳ್ಳಿಯ ಶಫ ಸಿಗುವುದು” ಎಂದಳು ಬಿಂದೂ.

ಅಮೂಲ್ಯ ಅಳುಮುಖ ಮಾಡಿ “ಬೇಡ, ನೀನು ಈಗಲೇ ಕಳುಹಿಸಿ ಬಿಡು. ಚಿಕ್ಕಪ್ಪ ಹೋಗಬರೋ ಇಲ್ಲಿಸ್ತೂ? ಒಂದುವೇಳೆ ಹೋದರೂ ಬಹಳ ಹೋತ್ತಿನಮೇಲೆ ಹೋಗುವರು” ಎಂದ.

“ಮಾರು-ನಾಲ್ಕು ಗಂಟೆಯ ಹೋತ್ತಿಗಲ್ಲವೇ ಪ್ರಾರಂಭ? ಅವು ಹೋತ್ತಿಗೆ ಬೋರನ ಸಂಗಡ ಕಳುಹಿಸಿಕೊಡುವೆನು. ಈಗ ಮಂಲಿಗೊಂದು ಎಂದಳು ಬಿಂದೂ.

\* ಸೀನ್—ಸೀನಿಲ್ಲ ಏನೂ ಇಲ್ಲದೆ ಆದುವ ನಾಟಕಕ್ಕೆ ‘ಯಾತ್ರು’ ಎಂದು ಹೇಳುವ ವಾಡಿಕೆಯುಂಟು ಬಂಗಾಲದಲ್ಲಿ.

ಇತ್ತಾದರೂ ಅಮೂಲ್ಯನ ಕೋಪವು ಶಾಂತವಾಗಲಿಲ್ಲ. ಅವನು ಗೋಡೆಯ ಕಡೆಗೆ ಮುಖ ತಿರುಗಿಸಿ ಹಾಸಿಗೆಯ ಒಂದು ಮೂಲೀಯಲ್ಲಿ ಮುದುರಿಕೊಂಡ.

ಚಿಂದುವು ಅವನ ಕೈಹಿಡಿದು ತನ್ನ ಕಡೆಗೆಳಿದಳು. ಆದರೆ ಅವನು ಅವಳ ಕೈಗಳನ್ನು ನೂಕಿ, ಹಾಗೆಯೇ ಕೋಪದಿಂದ ಮಲಗಿದ್ದ. ಬಳಿಕ ಎಲ್ಲಿರೂ ಸ್ವಲ್ಪ ನಿದ್ರೆ ಬಂದಂತಾಯಿತು. ಆ ಸಮಯಕ್ಕೆ ಸರಿಯಾಗಿ ಹೊರಗಡೆ ಇದ್ದ ಗಡಿಯಾರದ ಶಬ್ದದಿಂದ ಅಮೂಲ್ಯನ ನಿದ್ರೆಯು ಭಂಗವಾಯಿತು. ಅವನು ಕಿವಿಕೊಟ್ಟು ಕೇಳತ್ತೊಡಗಿದ. ಒಂದು, ಎರಡು, ಮೂರು, ನಾಲ್ಕು—ಅವನು ಭರಭರನೇ ಎದ್ದು ಕುಳಿತೆ. ಗಾಬರಿಯಿಂದ ಚಿಕ್ಕವ್ವನ್ನು ನನ್ನು ಅಲ್ಲಾಡಿಸಿ ಎಚ್ಚರಿಸಿದ. “ಏಂ, ಏಂ, ಚಿಕ್ಕಮಾಡಿ! ಮೂರು—ನಾಲ್ಕು ಹೊಡೆಯಿತು.” ಹೊರಗಿನ ಗಡಿಯಾರದಲ್ಲಿ ಹೊಡೆಯತ್ತೊಡಗಿತು—ಬದು, ಆರು, ಏಂ, ಎಂಟು; ಅಮೂಲ್ಯ ಅಷತ್ತೊಡಗಿದ. “ಗಂಟೆ ಏಳಾಗಿಹೋಯಿತು. ಇನ್ನಾವಾಗ ಹೋಗಲಿ?” ಎಂದು ಕೂಗಾಡಿದ. ಹೊರಗಿನ ಗಡಿಯಾರವು ಹೊಡೆಯುತ್ತಲೇ ಹೋಗುತ್ತೆತ್ತು. ಒಂಭತ್ತು, ಹತ್ತು, ಹನ್ನೊಂದು, ಹನ್ನೆರಡು! ಹನ್ನೆರಡು ಹೊಡೆದು ಗಡಿಯಾರವು ಸುಮ್ಮನಾಯಿತು. ಅಮೂಲ್ಯನು ತನ್ನ ಮೂರ್ಬುತ್ತನವನ್ನೂ ತಪ್ಪನ್ನೂ ತಿಳಿದುಕೊಂಡು ಲಜ್ಜಿತನಾಗಿ ಸುಮ್ಮನೆ ಮಲಗಿಕೊಂಡ.

ಕೊಶಡಿಯ ಮತ್ತೊಂದು ಕಡೆಯ ಮಂಚದ ಮೇಲೆ ಮಾಧವನು ಮಲಗಿದ್ದ. ಈ ಕೂಗಾಟದಿಂದ ಅವನಿಗೂ ಎಚ್ಚರಾಯಿತು.

ಅವನು ಜೋರಂಗಿ ನೆಕ್ಕು “ ಏನಾಯಿತು ಮಗೂ ? ” ಎಂದ.

ನಾಚಿಕೆಯಿಂದ ಅಮೂಲ್ಯ ಉತ್ತರ ಕೊಡಲಿಲ್ಲ.

ಚಿಂದುವು ನಗತ್ತು “ ಅದೆಂತಕ ಗಾಬರಿ? ಈ ದಿನ ಅವನು ನನ್ನನ್ನು ಎಚ್ಚರಿಸಿದವಟ್ಟ ಗಾಬರಿಯಿಂದ ಮನೆ-ಮರಕ್ಕೆ ಬೆಂಕಿ ಹತ್ತಿಸಿಕೊಂಡರೂ ಸಹ ಯಾರೂ ಎಚ್ಚರಿಸುವೆದಿಲ್ಲ ! ” ಎಂದಳು.

ಅಮೂಲ್ಯನು ನಿಸ್ತುಭಿನಾಗಿ ಮಲಗಿರುವುದನ್ನು ಕಂಡು ಅವಳಿಗೆ ಒಂದು ಬಗೆಯ ಕರಣಿಯುಂಟಾಯಿತು. ಅವಳು “ಅಮೂಲ್ಯ, ಹೋಗು. ಆದರೆ ಯಾರೊಡನೆಯೂ ಜಗತ್-ಕದನವಾಡಬೇಡ !” ಎಂದಳು.

ಬಳಿಕ ಭೈರವನ್ನು ಕರೆದು, ಅವನ ಕೈಲಿ ಲಾಂದ್ರವನ್ನು ಕೊಟ್ಟು, ಅಮೂಲ್ಯನನ್ನು ಆವನೊಡನೆ ಕಳುಹಿದಳು.

ಮರುದಿನ ಬೇಳಗೆ ಹತ್ತು ಗಂಟೆಗೆ ಅಮೂಲ್ಯನು ‘ಯಾತ್ರು’ ನೋಡಿ ಕೊಂಡು ಪ್ರಸನ್ನಚಿತ್ತದಿಂದ ಮನೆಗೆ ಹಿಂತಿರುಗಿದ. ಬಂದೊಡನೆಯೇ ಅವನು ಚಿಕ್ಕಪ್ಪನನ್ನು ನೋಡಿ “ಚಿಕ್ಕಪ್ಪ, ಸೀನು ಹೋಗಲೇ ಇಲ್ಲವೇ ?” ಎಂದ.

“ಹೋಗಿತ್ತು?” ಎಂದು ಕೇಳಿದಳು ಬಿಂದೂ.

“ಚಿನ್ನಾಗಿತ್ತು, ಚಿಕ್ಕಮಾಡಿ ! ಚಿಕ್ಕಪ್ಪಾ, ಈ ದಿನ ಸಾಯಂಕಾಲ ಉತ್ತಮ ನಾಟ್ಯ. ಕಲ್ಪತ್ರೀಯಿಂದ ಇಬ್ಬರು ನರ್ತಕಿಯರು ಬಂದಿರುವರು. ನರೇಂದ್ರನು ಅವರನ್ನು ನೋಡಿ ಬಂದಿರುವನು. ಎಲ್ಲರು ಚಿಕ್ಕಮೃಂತೆಯೇ ಇರುವರು—ನೋಡಲು ಬಹಳ ಚಿನ್ನಾಗಿರುವರು—ಅವರು ನರ್ತನ ಮಾಡುವರು. ಬಂಧುಜೀಯಾವರಿಗೂ ಹೇಳಿರುವೆನು” ಎಂದೆ.

“ಬಕ್ಕಳ ಒಳ್ಳೆಯದು” ಎಂದು ಮಾಧವ ಹೈಳಿಜ್ಞನೆ ನಕ್ಕುಬಿಟ್ಟು.

ಕೆಲ್ವಿಧಿಂದ ಏಂದು. ಹಾಸಿನಿಗು ಮುಖ್ಯ ಕೆಂಪಗಾಯಿತಿ. ನಿಮ್ಮ ಶೀಲವಂತೆ ಮಾನಸ ಮಾತನ್ನು ಕೇಳಿದಿರಾ ?” ಎಂದಳು.

ಬಳಿಕ “ಸೀನು ಬಂಡಿತವಾಗಿಯೂ ಅಲ್ಲಿಗೆ ಹೋಗಬಾರದು, ದುಷ್ಟ, ನೀಂಜ ! ಅವರು ನನ್ನ ಹಾಗೆ ಇರುವರೆಂದು ನಿನಗಾದು ಹೇಳಿದರು ? ನರೇಂದ್ರನೇ ?” ಎಂದು ಅಮೂಲ್ಯನನ್ನು ಬೆದರಿಷಿದಳು.

ಅಮೂಲ್ಯನು ಹೆದರಿಕೆಯಿಂದ “ ಅನನೇ ನೋಡಿ ಬಂದವನು ” ಎಂದ.

“ಈಗ ನರೇಂದ್ರ ಎಲ್ಲ ? ಇರಲಿ, ಅವನು ಬರಲಿ !”

ಮಾಥವನು ನಗೆಯನ್ನು ತಡೆಯುತ್ತೇ “ಇದೇನು ಹುಣ್ಣಿಯಂತೆ ಕೂಗಾಡುವೆ? ಅಣ್ಣಿನವರೂ ಕೇಳಿಕೊಂಡಿರುವರು. ಇನ್ನು ಗಲಾಟೆ ಮಾಡಬೇಡ!” ಎಂದ.

ಬಿಂದುವು ಸುಮ್ಮನಾದಳು. ಆದರೆ ಮನದಲ್ಲಿ ಕುದಿಯತೋಡಿದಳು.

ಸಾಯಂಕಾಲವಾಗುತ್ತಲೇ ಅಮೂಲ್ಯ ಅನ್ನ ಪೂಣೀಯನ್ನು ಪೀಡಿಸಲಾರಂಭಿಸಿದ “ಅಕ್ಕಾ! ಅಲ್ಲಿ ನಾಟ್ಯವಾಗುವುದು. ಅದನ್ನು ನೋಡಿಕೊಂಡು ಈಗಲೇ ಹಿಂತಿರುಗಿ ಬರುವೇನು” ಎಂದ.

ಅನ್ನ ಪೂಣೀಯು ಯಾವುದೋ ಶಾಯಿದಲ್ಲಿ ತೋಡಿದ್ದಳು. ಅವಳು “ನಿಮ್ಮ ಜಿಕ್ಕಮ್ಮನನ್ನು ಕೇಳಂ, ಹೋಗು!” ಎಂದಳು.

ಅಮೂಲ್ಯ “ಇಲ್ಲ, ಅಕ್ಕಾ! ಈಗಲೇ ಹಿಂತಿರುಗುವೇನು. ನೀನು ಹೇಳಂ, ಹೋಗಲೇ?” ಎಂದು ಹೆಟಿ ಮಾಡತೋಡಿದ.

“ಬೇಡಪ್ಪು, ಬೇಡ. ಅವಳು ಬಹೆಳ ಹೋಪಿಷ್ಟುಳು. ಅವಳನ್ನೇ ಕೇಳಿ ಹೋಗಿಬಾ!”

ಅಮೂಲ್ಯ ಆಳಲಾರಂಭಿಸಿದ. ಸೀರೆಯ ತುದಿಯನ್ನು ಹಿಡಿದು ಎಳಿಯುತ್ತೇ “ನೀನು ಜಿಕ್ಕಮ್ಮನೋಡನೆ ಹೇಳಬೇಡ. ನಾನು ನರೇಂದ್ರನೋಡನೆ ಹೋಗುವೇನು— ಬೇಗ ಹಂತರುಗುವೇನು” ಎಂದ.

“ಸಂಗಡ ಹೋಗುವುದಾದರೆ—” ಎಂದಳು ಅನ್ನ ಪೂಣೀಯ.

ಮಾತು ಮುಗಿಯುವ ಮುಂಚೆಯೇ ಅಮೂಲ್ಯ ಅಲ್ಲಿಂದ ಓಡಿಹೋದ.

ಒಂದು ಗಂಟೆ ಹೋತ್ತುದ ಬಳಿಕ ಬಿಂದುವು ಮಗನನ್ನು ಹುಡುಕುತ್ತಿರುವಳೆಂದು ಅನ್ನ ಪೂಣೀಗೆ ತಿಳಿಯಿತು. ಅವಳು ಸುಮ್ಮನಿದ್ದಳು. ಆದರೆ ಹುಡುಕಾಟಿವು ಹೆಚ್ಚಿಗಲು ಅವಳು ಹೋರಗೆ ಬಂದು “ಎಲೊಲೇ ನಾಟ್ಯವಾಗುವುದಂತೆ, ನರೇಂದ್ರನ ಕೂಡ ನೋಡಲು ಹೋಗಿರುವನು. ಈಗಲೇ ಹಿಂತಿರುಗುವುದಾಗಿ ಹೇಳ ಹೋಗಿರುವನು. ನೀನು ಹೆದರಬೇಡ” ಎಂದಳು.

ಬಿಂದುವು ಹತ್ತಿರ ಬಂದು “ಹೋಗಲು ಹೇಳಿದವರಾರು? ನೀವೇ?” ಎಂದಳು.

ಅಮೂಲ್ಯನು ಕೇಳದೆಯೇ ಹೊರಟುಹೋದನೆಂದು ಹೇಳುವಪ್ಪು ಅನ್ನ ಸೈನೆಗಿ ಧೈರ್ಯವಾಗಲಿಲ್ಲ. ಅವಳು ಹೆಡರುತ್ತ “ಈಗ ಬಂದು ಬಿಡುವನು” ಎಂದಳು.

ಬಿಂದುವಾಸಿನಿಯ ಮಂಬಿ ಪೆಚ್ಚಾಯಿತು. ಶಲ್ಲಿಂದ ಹೊರಟು ಹೋದಳು. ಸ್ವಲ್ಪಹೊತ್ತಿನ ಬಳಿಕ ಅಮೂಲ್ಯ ಹಿಂತಿರುಗಿ ಬಂದ. ಚಿಕ್ಕ ಮೃನು ಕರೆಯುತ್ತಿರುವಳೆಂದು ತಿಳಿದೊಡನೆಯೇ ಅವನು ಶಬ್ದವಾಡದೆ ನೆಟ್ಟಿಗೆ ತನ್ನ ತಂದೆಯ ಹಾಸಿಗಿರು ವೋತೆ ಹೋಗಿ ಸುಮೃನೆ ಮಲಗಿ ಕೊಂಡ

ದಿಪದ ಬೆಳಕಿನಲ್ಲಿ ಕುಳಿತು, ಕಣ್ಣಿಗಳಿಗೆ ಕನ್ನಡಕವನ್ನು ಹಾಕಿ ಕೊಂಡು ಯಾದವ ಭಾಗವತವನ್ನು ಓದುತ್ತಿದ್ದ. ಶಬ್ದವಾದೊಡನೆಯೇ ತಲೆಯೆತ್ತಿ “ಯಾರದು? ಅಮೂಲ್ಯ!” ಎಂದ.

ಅಮೂಲ್ಯ ಉತ್ತರವಿಚಯದೆ ಮೌನದಿಂದಿದ್ದ.

ಕಮಲೆಯು ಬಂದು “ಚಿಕ್ಕಮೃ ಕಾಗುತ್ತಿರುವರು ಅಮೂಲ್ಯ!” ಎಂದಳು.

ಅಮೂಲ್ಯನು ತಂದೆಯ ಬಳಿಗೆ ಹೋಗಿ ಅವನನ್ನು ಅಪ್ಪಿಕೊಂಡು “ಬಾಬುಜಿ, ನೀವೇ ಸ್ವಲ್ಪ ಚಿಕ್ಕಮೃನೆ ಬಳಿಗೆ ಕರೆದುಕೊಂಡು ಹೋಗಿ” ಎಂದ.

ಯಾದವನು ಆಶ್ಚರ್ಯಚಕ್ತಿತಾಗಿ “ನಾನೇಕೆ ಕರೆದುಕೊಂಡು ಹೋಗಲಿ ಮಗೂ? ಏಕೆ? ಏನಾಯಿತು? ಕಮಲಾ!” ಎಂದು ಕೇಳದ.

ಕಮಲೆಯು ವಿವಯವೆಲ್ಲ ವನ್ನೂ ವಿಶದವಾಗಿ ತಿಳಿಸಿದಳು.

ಈ ವಿಚಾರವಾಗಿ ಕಲಹವಾಗುವ ಸಂಭವವುಂಟೆಂದು ಯಾದವನು ಅರಿತ ಒಬ್ಬಳು ಬೇಡವೇ ಬೇಡವೆಂದಿರುವಳು! ಇನ್ನೊಬ್ಬಳು ಹೋಗಲು ಅಪ್ಪಣಿ ಕೊಟ್ಟಿರುವಳು!!

ಯಾದವನು ಅಮೂಲ್ಯನನ್ನು ಸಂಗಡ ಕರೆದುಕೊಂಡು ಬಿಂದುವಾಸಿನಿಯ ಕೊರಡಿಯ ಹೊರಗಡೆ ನಿಂತು “ಈ ಸಲ ಅವನನ್ನು ಮನ್ನಿಸು, ಬಹುರಾಣಿ! ಇನ್ನುವುಂದೆ ಹೀಗೆ ವಾಡುವುದಿಲ್ಲ” ಎಂದು ಹೇಳಿದ.

ಅದೇ ರಾತ್ರಿ ಇಬ್ಬರು ಸೇನಾಪತಿಯರೂ ಉಟ್ಟವಾಡಲು ಈ ಥ ತಾಗ ಬಿಂದುವು “ನನಗೆ ನಿವ್ಯಾ ಮೇಂತೆ ಏನೂ ಕೊಂಪವಿಲ್ಲ, ಅಕ್ಕಾ! ಆದರೆ ನನಗೆ ಇಲ್ಲಿರಲು ಆಗುವುದಿಲ್ಲ. ಇಲ್ಲಿದ್ದರೆ ಅಮೂಲ್ಯನು ಕೆಟ್ಟುಹೋಗುವನು, ಹಾಳಾಗಿ ಹೋಗಬನು. ನಾನು ನಿಟ್ಟು ನೋಡುವುದು ಹೋಗಬೇಡ ವೆಂದು ಹೇಳಿದ್ದರೆ, ಆಗ ವಾತೇ ಹೀರೆ ಯಾಗು ತ್ವಿತ್ತು. ಆದರೆ ಬೇಡವೆಂದರೂ ಸಹ ಕೇಳಬೇಕೆಂದುವಷ್ಟು ದೃಷ್ಟಿಕಾರಿ ಅವನಿಗೆ ಹೇಗೆ ಉಂಟಾಯಿತೆಂಬುದೇ ನನಗ ಯೋಚನೆ! ಆದ್ದು ಅಲ್ಲಿಂದ ಅವನ ಕಟಡಬುದ್ಧಿಯನ್ನು ನೋಡಿದಿರಾ? ನನ್ನ ಬಳಿ ಬರದೆ ನಿನ್ನ ಬಳಿ ಬಂದಿರ. ವನಸೆಗೆ ಹಿಂತಿರುಗಿದ ನಂತರ ನಾನು ಕರ್ತಿಮುತ್ತಿರುವೆನೆಂದು ತಿಳಿದೊಡನೆಯೇ ಭಾವನವರ ಬಳಗೆ ಹೋಗಿ, ಅವರನ್ನು ಕೂಡ ಕರೀತಂದಿರುವನು! ಇಲ್ಲ ಅಕ್ಕಾ! ಇದುವರೆಗೂ ಹೀಗೆಲ್ಲಾ ವಾಡುತ್ತಿರಲಿಲ್ಲ. ಇರುವವನನೊಬ್ಬ ಮಗ! ಅವನೂ ಕೆಟ್ಟಿಹೋವರೆ, ಅವನಿಗಾಗಿ ಜೀವನಿರುವವರಿಗೂ ಕಣ್ಣೀರು ಹರಿಸುತ್ತು ಇರುವುದಕ್ಕಿಂತ ಕಲ್ಪತ್ರೆಯಲ್ಲಿ ಬಾಡಿಗೆಯಾಗಿ ನೆರುಲ್ಲಿ ಬೀರೆ ಇರುವುದೇ ಉತ್ತಮವನೆಂದು ತೋರುಶುದು” ಎಂದಳು.

ಅನ್ನ ಪೂರ್ಣರು ಉದ್ದಿಗ್ಗಾಡಳು—“ನೀ ವೆಲ್ಲಾ ಹೊರಟು ಹೋದರೆ ನಾಶು ಒಂಟಿಯಾಗಿ ಹೇಗಿರಲಿ ಹೇಳಿ?” ಎಂದಳು.

ಸ್ವಲ್ಪಹೊಟ್ಟು ಸುಮಾನಿದ್ದು, ನಂತರ ಬಿಂದುವು “ಅದೆಲ್ಲ ನಿಮಗೇ ಗೊತ್ತು ಹೇಳಬೇಕಾದುವನ್ನು ನಾಶು ನಿಮಗೆ ಹೇಳಬಿಟ್ಟಿನು. ಈ ನರೇಂದ್ರ ಖರ್ಣ ಕಿಡಿಸೇಡಿ ರುಡುಗ!” ಎಂದಳ.

“ಏಕೆ, ನರೇಂದ್ರ ಏನು ವಾಡಿನ? ಒಂದುವೇಳೆ ಇನರಿಷ್ಟುರೂ ಅಣ್ಣ-ತಮ್ಮಂದಿರಾಗಿದ್ದರೆ ಆಗ ಏನು ವಾಡುತ್ತಿದ್ದೆ?”

“ಹಾಗಿದ್ದರೆ ಅವನ ಕೈಕಾಲುಗಳನ್ನು ಕಟ್ಟಿಸಿ, \*‘ಜಲ-ಬಿಭುಟ್ಟಿ’ ಯನ್ನು ಹೆಚ್ಚಿಸಿ, ಮನೆಯಿಂದ ಹೊರಗಿ ನೂಕುತ್ತಿದ್ದೆ. ಅದಿರಲಿ, ಅಕ್ಕಾ! ಆದರೆ-ಗೀದರೆ ಎಂಬ ಲೆಕ್ಕದಿಂದ ಯಾವ ಕೆಲಸವೂ ನಡೆಯುವುದಿಲ್ಲ,— ನಿಃವು ಅವರನ್ನು ಬಿಟ್ಟುಬಿಡಿರಿ!” ಎಂದಳು.

ಅನ್ನ ಪ್ರೋಣೆಯು ಮನದಲ್ಲೇ ನೊಂದುಕೊಂಡು “ಬಿಡುವುದು ಕಟ್ಟಿ ಕೊಳ್ಳುವುದು, ಎಲ್ಲಾ ನನ್ನ ಕೈಲಿದೆಯೇ ಬಿಂದು? ಯಾರು ಅವರನ್ನು ಕರೆತಂದರೋ, ಅವರೊಡನೆ ಹೋಗಿ ಹೇಳಿ; ವ್ಯಧವಾಗಿ ನನ್ನನ್ನು ದೂಡಿಸಬೇಕೆಂದ” ಎಂದಳು.

“ಆ ಮಾತನ್ನೆಲ್ಲಾ ಭಾವನವರೊಡನೆ ಹೇಗೆ ಹೇಳಲಿ?”

“ಇತರ ವಿಚಾರಗಳನ್ನು ಹೇಳುವಂತೆಯೇ ಈ ಮಾತನ್ನೂ ತಿಳಿಸು.”

ಚಿಂದುವು ಮುಂದಿದ್ದ ತಟ್ಟಿಯನ್ನು ತಲ್ಲಿ “ಅಕ್ಕಾ! ಇನ್ನೂ ನನ್ನನ್ನು ಏನೂ ಅರಿಯಿದೆಂದು ತಿಳಿದಿರಾ? ಅಲ್ಲ-ಉ ವರ್ಷಗಳಾಗುತ್ತೇ ಬಂತು. ಅದೂ ಆಲ್ಲದೆ ಹೇಳಲು ಮನೆಯ ಆಳು ಮಕ್ಕಳ ಮಾತೇ! ನೆಂಟಿರಷ್ಟು ರಮಾತು! ನಿಃವು ಜಿಂದಿರುವಾಗ ನಾನು ಈ ವರೂತನ್ನು ಹೇಳಿದರೆ ಭಾವ ನವರಿಗೆ ಕೋಪ ಬರಲಾರದೇ?” ಎಂದಳು.

“ಕೋವ ಬರುವುದೇನೋ ನಿಜ; ಆದರೆ ಈ ಮಾತನ್ನು ನಾನು ಹೇಳಿದ್ದೇ ಆದರೆ ಈ ಜನ್ಮನಿರುವವರಿಗೂ ಪುನಃ ನನ್ನ ಮುಖ್ಯವಲೋಕನ ಮಾಡುವುದಿಲ್ಲ! ಎಷ್ಟೇ ಇರಲಿ, ನಾವು ಬೇರೆಯವರು, ಅವರು ಅಣ್ಣ-ತಂಗಿಯರು—ಈ ಮಾತನ್ನೇಕೆ ಯೋಚಿಸುವುದಿಲ್ಲ ಬಿಂದೂ? ಅದೂ ಆಲ್ಲದೆ ನಾನು ವಯಸ್ಸುದವಳು. ಈ ಸಣ್ಣ-ಪುಟ್ಟ ಮಾತಿಗೆಲ್ಲಾ ಕುಟೀಂದಾಡತೊಡಗಿದರೆ ಜನರು ನಗಲಾರದೇ? ಹುಚ್ಚಿ ನನ್ನ ಲಾರದೇ?” ಎಂದಳು ಅನ್ನ ಪ್ರೋಣೆ.

ಚಿಂದುವು ತಟ್ಟಿಯನ್ನು ಮತ್ತಪ್ಪು ದೂರತಲ್ಲಿ ಸುಮ್ಮಣೆ ಕುಳಿತಿದ್ದಳು.

ಭಾವನವರ ಭಯಕ್ಕಾಗಿ ಆವಳು ಸುಮ್ಮಣಾದಳಿಂದು ಅನ್ನ ಪ್ರೋಣೆಯು ಅರಿತಳು.

\*ಇವೊಂದು ತರದ ಎಲೆ. ಇದು ಶರೀರಕ್ಕೆ ತಗುಲಿದೊಡನೆಯೇ ಅಸಾಧ್ಯವಾದ ತುರಿಯಂಟಾಗುವುದು. ಕನ್ನಡದಲ್ಲಿ ಈ ಎಲೆಗೆ “ನಸುಗುನ್ನಿ” ಎನ್ನುವರು.

“ ಕೈ-ಕಟ್ಟಿಕೊಂಡು ಸುಮತ್ತನೆ ಕೆಳತೀಯೇಕೆ? ಉಟ್ಟಿದ ತಟ್ಟಿಯಾವ ಅಪರಾಧ ಮಾಡಿತು?”

ಬಿಂದುವು ನಿಟ್ಟಿಸಿರೆಳಿದು “ಉಟ್ಟಿಮಾಡಿ ಆಯಿತು” ಎಂದಳು.

ಅನ್ನ ಪೂರ್ಣೆಯು ಪುನಃ ಒತ್ತಾಯಪಡಿಸಲಿಲ್ಲ.

ಬಿಂದುವಾಸಿನಿಯು ಮಲಗಿಕೊಳ್ಳಲು ಹೊ ೧ ದಳು. ಹಾಸಿಗೆಯ ಮೇಲೆ ಅಮೂಲ್ಯನನ್ನು ಕಾಣದೆ, ಅನ್ನ ಪೂರ್ಣೆಯ ಬಳಗೆ ಹಿಂತಿರುಗಿ ಬಂದು “ಅವನೆಲ್ಲ?” ಎಂದು ಕೇಳಿದಳು.

“ನನ್ನ ಹಾಸಿಗೆಯ ಮೇಲೆ ಮಲಗಿರಬಹುದೆಂದು ತೋರುವುದು—ಹೋಗಿ ನೋಡುವೆನು—ಎಚ್ಚಿಸುವೆನು” ಎಂದಳು ಅನ್ನ ಪೂರ್ಣಾ.

“ಬೇಡ, ಬೇಡ; ಇರಲಿ!” ಎನ್ನತ್ತಾ ಬಿಂದುವು ಕೋಪದಿಂದ ಹೊರಟುಹೋದಳು.

ಅರ್ಥರಾಶ್ರಿಯ ಸಮಯದಲ್ಲಿ ಅನ್ನ ಪೂರ್ಣೆಯು ಕೊಗಿದುದರಿಂದ ಚಿಂದುವಿನ ನಿದ್ರೆಯು ಭಂಗವಾಯಿತು. “ಏನು, ಆಕ್ಷಾ!” ಎಂದಳು.

ಅನ್ನ ಪೂರ್ಣೆಯು ಹೊರಗಿನಿಂದಲೇ “ಬಾಗಿಲು ತೆಗೆ. ನಿನ್ನ ಮಗ ನನ್ನ ಒಳಗೆ ಕರೆದುಕೊಂಡು ಸ್ವಲ್ಪ ಸುಧಾರಿಸು. ಇಂತಹ ಹುಡುಗನನ್ನು ನಮತ್ತಪ್ಪನಿಂದಲೂ ಸುಧಾರಿಸಲು ಸಾಧ್ಯವಿಲ್ಲ!” ಎಂದಳು.

ಬಿಂದುವು ಬಾಗಿಲು ತೆರೆದಳು. ಅಮೂಲ್ಯನನ್ನು ಒಳಗೆ ಕರೆದು ಕೊಂಡಳು. ಅನ್ನ ಪೂರ್ಣೆಯು “ಇಂತಹ ಹುಡುಗನನ್ನು ನಾನೆಲ್ಲಾ ನೋಡಿಲ್ಲ ಬಿಂದೂ! ರಾತ್ರಿ ಎರಡು ಗಂಟೆಯಾಗುತ್ತ ಬಂತು, ಕೆಣ್ಣಿ ಸಹ ಮುಚ್ಚಿಗೊಡಲಿಲ್ಲ! ಸೋಳ್ಳಿ ಕಚ್ಚುತ್ತದೆ ಎಂದು ಎನ್ನುವನು ಒಮ್ಮೆ. ನೀರು ಕುಡಿಯಬೇಕು ಎಂದು ಎನ್ನುವನು ಮತ್ತೊಮ್ಮೆ. ಅಲ್ಲ, ಬಿಂದೂ! ದಿನವೆಲ್ಲಾ ಕೆಲಸ ಮಾಡಿಮಾಡಿ ಬೇಸತ್ತು, ರಾತ್ರಿಯೂ ನಿದ್ರೆಮಾಡಿದ್ದರೆ ನಾನು ಉಳಿಯಬಾರೆ!” ಎಂದಳು.

ಬಿಂದುವು ನಗುತ್ತ ಕೈಗಳನ್ನು ಚಾಚಿದೊಡನೆಯೇ ಅಮೂಲ್ಯ ಅವಳ ತೊಡೆಯ ಮೇಲೆ ಬಂದು ಕುಳತ ಮತ್ತು ಹಾಗೆಯೇ ಆವಳ ಮೇಲೊರಗಿ

ನಿದ್ರೆಮಾಡಿದ. ಮಾಥವನು ಹಾಸಿಗೆಯ ಮೇಲೆ ಮಲಗಿದ್ದಂತೆಯೇ ತಮಾವೆ ಮಾಡುತ್ತೇ, “ಇಚ್ಛಿ ಪೂರ್ಣಯಾಯಿತೆ ಅಶ್ರಿಗೆ ?” ಎಂದ.

“ ಇಲ್ಲ, ಲಾಲೂ ! ನಾನು ಬಯಸಲಿಲ್ಲ. ಬಿಂದುವಿನ ಭಯಕ್ಕಾಗಿ ತಾನೇ ಅಲ್ಲಿ ಬಂದು ಮಲಗಿಕೊಂಡ. ಆದರೆ ನನಗೆ ಬಂದಿ ಬಂದಂತಾಯಿತು. ಆದೂ ಅಲ್ಲದೆ ನನ್ನ ಬಳಿ ಮಲಗಿಕೊಳ್ಳಲು ನಾಚಿಕೆಯಾಗುವುದೆಂದು ಬೇರೆ ಜೀಳುವನು ” ಎಂದಳು ಅನ್ನಪೂರ್ಣಾ.

ಮೂವರೂ ಫೋಳ್ಳನೇ ನಕ್ಕರು. ಅನ್ನಪೂರ್ಣೆಯು “ ಈಗ ಮಾತು ಸಾಕು. ಬಹಳ ರಾತ್ರಿಯಾಯಿತು. ಸ್ವಲ್ಪ ಹೋಗಿ ಮಲಗಿಕೊಳ್ಳುವೆನ್ನ ” ಎಂದು ಹೇಳಿ ಮಲಗಲು ಹೋದಳು.

○

○

○

○

ಹತ್ತಾರು ದಿನಗಳ ನಂತರ ಬಿಂದುವಾಸಿನಿಯ ಮಾತಾಪಿತೃಗಳು ತೀರ್ಥಯಾತ್ರೆಗೆ ಹೊರಡುವ ಮುಂಚಿತವಾಗಿ ಮಗಳನ್ನು ನೋಡಬೇಕೆಂಬ ಉದ್ದಿಶದಿಂದ ಪಲ್ಲ ಕ್ಕಿಯನ್ನು ಕಳುಹಿಸಿದರು. ಬಿಂದುವು ಆಕ್ಕನವರ ಅನುಮತಿಯನ್ನು ಪಡೆದು, ಅವಾಲ್ಯಾನಿಗೆ ಕಾಣದೆ ಕೆಲದಿನಗಳ ಮಟ್ಟಿಗೆ ತಾಯಿಯ ಮನೆಗೆ ಹೋಗಿಬರಲು ಎಲ್ಲ ಸಿದ್ಧತೆಯನ್ನೂ ಮಾಡಿಕೊಳ್ಳುತ್ತೇಡಗಿದಳು. ಆ ಸಮಯಕ್ಕೆ ಸರಿಯಾಗಿ ಅಮಾಲ್ಯ ಪುಸ್ತಕಗಳನ್ನು ತೆಗೆದುಕೊಂಡು ಸ್ವಾಲಿಗೆ ಹೋಗಲು ಸಿದ್ಧನಾಗಿ ಬಂದ. ಸ್ವಲ್ಪ ಹೋತ್ತಿನ ಮುಂಚಿ ಹೊರಗಡೆ ಪಲ್ಲ ಕ್ಕಿ ನಿಲ್ಲಿಸಿರುವುದನ್ನು ನೋಡಿ ಬಂದಿದ್ದ. ಆದರೆ ಈಗ ಚಿಕ್ಕಮ್ಮನ ಕಾಲುಗಳ ಮೇಲೆ ದೃಷ್ಟಿ ಬೀಳುತ್ತಲೇ ಆವನು ಹಾಗೆಯೇ ನಿಂತ. ಚಿಕ್ಕಮ್ಮನನನ್ನು ಕುರಿತು “ ಕಾಲುಗಳಲ್ಲಿ ಅಲತಿಗೆಯ ರಸವನ್ನು ಏಕೆ ಹಚ್ಚಿಕೊಂಡಿರುವೆ? ಚಿಕ್ಕಮಾತ್ತಾ ! ” ಎಂದು ಕೇಳಿದ.

ಅನ್ನಪೂರ್ಣೆಯೂ ಅಲ್ಲೇ ನಿಂತದ್ದಳು. ಅವನ ಮಾತನ್ನು ಕೇಳಿ ಅವಳಿಗೆ ನಗೆ ಬಂದಿತು.

“ ಈ ದಿವಸ ಹಚ್ಚಿಕೊಳ್ಳಬೇಕು ” ಎಂದಳು ಬಿಂದೂ.

ಅಮೂಲ್ಯ ಒಂದೆರಡು ಬಾರಿ ಅವಳನ್ನು ತಲೆಯಿಂದ ಶಾಲವರೆಗೂ ದಿಟ್ಟಿಸಿ “ಇನ್ನು ಒಡವೆಗಳನ್ನು ಏಕೆ ಧರಿಸಿರುವೆ ಚಿಕ್ಕಮ್ಮತ್ತ?” ಎಂದ.

ಅನ್ನ ಪ್ರಾಣೀಯ ಮುಖದ ಮೇಲೆ ಸೆರಗು ಹಾಕಿಕೊಂಡು ಹೊರಗೆ ಹೋದಳು.

ಬಿಂದುವು ತನ್ನ ನಗೆಯನ್ನು ತಡೆಯುತ್ತೇ “ಸಿನ್ನ ಹೆಂಡತಿ ಬಂದು ಯಾವಾಗ ಇಟ್ಟುಕೊಳ್ಳುವಳಿ! ಅದಕ್ಕಾಗಿ ನಾವು ಒಡವೆ-ವಸ್ತುಗಳನ್ನು ಇಟ್ಟುಕೊಳ್ಳುಬಾರದೇನೋ ಅಮೂಲ್ಯ?—ನಡೆ, ನೀ ನು ಸ್ವಾತ್ಮ ಲಿಗೆ ಹೋಗು” ಎಂದಳು.

ಅಮೂಲ್ಯ ಅವಳ ಈ ಮಾತನ್ನು ಕೇಳಿದರೂ ಕೇಳದವನಂತೆ “ಅಕ್ಕೆ ಇಸ್ತೇಚೆ ನಗುವರು? ಈ ವಿನಂತಿ ನಾನು ಸ್ವಾತ್ಮ ಲಿಗೆ ಹೋಗುವುದಿಲ್ಲ. ನೀನೇ ಲಿಗೆ ಹೋಗುವೆ?” ಎಂದ.

“ಒಂದುವೇಳೆ ಹೋದರೂ ನಿನ್ನ ಶವಣಿಯನ್ನೇನು ಕೇಳಬೇಕೆ?” ಎಂದಾಗ ಬಿಂದೂ.

“ನಾನೂ ಬರುವೆನು” ಎಂದು ಹೇಳಿ ಅವನು ಪ್ರಶ್ನಕಗಳನ್ನು ತೆಗೆದು ಕೊಂಡು, ಹೊರಟಿ.

ಅನ್ನ ಪ್ರಾಣೀಯ ಕೊಳಡಿಯೋಳಿಗೆ ಸ್ರವೇಶಿಸಿ “ನಿನೂ ತಂಬಿಮಾಡದೆ ಸುಮ್ಮನೆ ಸ್ವಾತ್ಮ ಲಿಗೆ ಹೊರಟಿಕೊಂಗುವನೆಂದು ನಾನು ತಿಳಿದಿರಲಿಲ್ಲ! ಆದರೆ ಎಂತಕೆ ಗಟ್ಟಿಗ ನೋಡಿವೆಷಾ? ಪಾದಕ್ಕೆ ಅಪಂಗೆಯ ರಸವನ್ನು ಏಕೆ ಹಾಕಿಕೊಂಡಿರುವೆ? ಇನ್ನು ಒಡವೆಗಳನ್ನೇಕೆ ಧರಿಸಿರುವೆ?” ಎಂದು ಕೇಳುವನಲ್ಲಾ! ಅವನನ್ನೂ ಸಂಗಡ ಕರೆದುಕೊಂಡು ಹೋಗು ಬಿಂದೂ—ಸ್ವಾತ್ಮ ನಿಂದ ಹಿಂತಿರುಗಿದಾಗ ನಿನ್ನನ್ನು ಕಾಣದಿದ್ದರೆ ಬಹಳ ತಂಬಿ ಮಾಡುವನು” ಎಂದಳು.

“ಅವನು ಸ್ವಾತ್ಮ ಲಿಗೆ ಹೊರಟಿಕೊಂದನೆಂದು ತಿಳಿದಿರುವಿರಾ, ಅಕ್ಕು! ಸರ್ವಧಾ ಇಲ್ಲ! ಇಲ್ಲೇ ಎಲೆಲ್ಲೇ ಬಚ್ಚಿಟ್ಟುಕೊಂಡಿರುವನು, ಸಮಯಕ್ಕೆ ಸರಿಯಾಗಿ ಹಾಜರಾಗುವನು” ಎಂದಳು ಬಿಂದೂ.

ಅವಳು ಹೇಳಿದಂತೆಯೇ ಆಯಿತು. ಎಲ್ಲೋ ಅವಿತುಕೊಂಡಿದ್ದ ಬಿಂದುವು ಅನ್ನಪೂರ್ಣೆಗೆ ನಮುಕ್ಕೆರಸಿ ಪಲ್ಲಿಕ್ಕೆಯಲ್ಲಿ ಕುಳಿತುಕೊಳ್ಳಲು ಹೊರಟಿಳು. ಅಷ್ಟಕ್ಕೆ ಸರಿಯಾಗಿ ಅಡಗಿಕೊಂಡಿದ್ದ ಅಮೂಲ್ಯ ಎಲ್ಲಿಂದಲ್ಲೋ ಓಡಿಬಂದು, ಅವಳ ಸೆರಗನ್ನು ಹಿಡಿದು ನಿಂತೆ. ಇಷ್ಟರೂ ಫೋಳ್ಳನೆ ನಕ್ಕರು.

“ಹೋಗುವ ಸಮಯದಲ್ಲಿ ಈಗ ಹೊಡಿದು-ಬ್ಯಾದು ಮಾಡಬೇಡ, ಸಂಗಡ ಕರೆದುಕೊಂಡು ಹೋಗು” ಎಂದೆಂ ಅನ್ನಪೂರ್ಣಾ.

ಬಿಂದುವು “ಇನ್ನು ಕರೆಮಕೊಂಡು ಹೋಗದೆ ಬೇರೆ ಮಾಗ್ವೇಳಲ್ಲ, — ಇವನ ಕಾರಣದಿಂದ ನಾನು ಒಂದು ತೆಜ್ಜೀ ಸಹ ಅಚೆ-ಈಚೆ ಹೋಗುವಂತಿಲ್ಲ. ಇದು ಇಷ್ಟಿಯ ಕವ್ಯಕ್ಕೆ ಬಂತು, ಅಕ್ಕಾ!” ಎಂದೆಂ.

“ಯಾವ ರೀತಿ ನೀನು ಅಭ್ಯಾಸ ಪೂಡಿಸಿರುವೆಂಬೋ ಹಾಗೆಯೇ ಮಾಡುವನು!” ಎಂದು ಅನ್ನಪೂರ್ಣೆಯು ಅಮೂಲ್ಯನ ಕಡೆಗೆ ತಿರುಗ “ಮಗೂ, ಇದ್ದುಬಿಡು ನನ್ನ ಬಳಯಲ್ಲೇ! ಒಂದೆರಡು ದಿನ ತಾನೇ!” ಎಂದೆಂ.

ಅಮೂಲ್ಯ ತಲೆಯಲ್ಲಾಡಿಸಿ “ಇಲ್ಲ, ನಿನ್ನ ಕತ್ತಿರ ಇರುವುದಿಲ್ಲ” ಎನ್ನುತ್ತಾ ಓಡಿಹೋಗಿ ಪಲ್ಲಿಕ್ಕೆಯಲ್ಲಿ ಕುಳಿತುಬಿಟ್ಟು.

## ೬

ಬಿಂದುವಾಸಿನಿಯು ತವರುಮನಸೆಯಿಂದ ಹಿಂತಿರುಗಿದಳು. ನಾಲ್ಕುರು ದಿನಗಳ ಸಂತರ ಒಂದು ದಿನ ಮಧ್ಯಾಹ್ನ ಅನ್ನಪೂರ್ಣೆಯು ಅವಳ ಕೊಶ ಡಿಗೆ ಬಂದು “ಬಿಂದೂ!” ಎಂದೆಂ.

ಆಗ ಬಿಂದುವು ಮುಂನೆ ಬಟ್ಟಿಯ ರಾಶಿಯನ್ನು ಹಾಕಿಕೊಂಡು ಸ್ಥಳ್ಳಾಗಿ ಕುಳಿತ್ತಿದ್ದಳು!

“ಅಗಸರವನು ಬಂದಿರುವನೇ? ಎಂದೆಂ ಅನ್ನಪೂರ್ಣಾ.

ಚಿಂದುವು ಉತ್ತರ ಕೊಡಲಿಲ್ಲ, ಸುಮೃನಿದ್ದಳು. ಅನ್ನ ಪೂರ್ಣೆಯು ಅವಳ ಮುಖವನ್ನು ನೋಡಿ ಉದ್ದಿಗ್ನಿಂದಿಂದ ಭಯದಿಂದ “ಎನಾಯಿತು ಚಿಂದೂ?” ಎಂದು ಕೇಳಿದಳು.

ಚಿಂದುವು ಉರಿಸಿ ಉಳಿದ ಸಿಗರೇಟೆನ ಸಣ್ಣ ಸಣ್ಣ ತುಂಡುಗಳನ್ನು ತೆಗೆದು ತೋರಿಸುತ್ತು “ಇವು ಅಮಾಲ್ಯನ ಪರಟೆನ ಜೀಬಿನಲ್ಲಿ ದೊರಿತುವು!” ಎಂದಳು.

ಅನ್ನ ಪೂರ್ಣೆಯು ಭಾರ್ಯಾಗಳಾಗಿ ನಿಂತಲ್ಲಿ ನಿಂತಳು.

ಚಿಂದುವಾಸಿನಿಯು ಅಳುತ್ತಾ “ನಿಮ್ಮ ಕಾಲಿಗೆ ಬೀಳುನೇನು ಆಕ್ಷಾ! ಅವರನ್ನು ಕೆಳಹಿಸಿಬಿಡಿರಿ. ಇಲ್ಲಿದ್ದರೆ ನಮ್ಮನ್ನಾದರೂ ಮತ್ತೆಲ್ಲಾದರೂ ಕೆಳಿಹಿಸಿಬಿಡಿರಿ!” ಎಂದು ದೀಪಷ್ಟರದಿಂದ ಕೇಳಿಕೊಂಡಳು.

ಎನ್ನು ಉತ್ತರ ಕೊಡಬೇಕೆಂಬುದು ಅನ್ನ ಪೂರ್ಣೆಗೆ ತೋರಲಿಲ್ಲ. ಸುಮೃನೆ ಸ್ವಲ್ಪಹೊತ್ತು ನಿಂತಿದ್ದು, ನಂತರ ಹೊರಟುಹೋದಳು.

ಸಾಯಂಕಾಲ ಅಮಾಲ್ಯ ಶಾಲೆಯಿಂದ ಹಿಂತಿರಿಗಿ, ತಿಂದು ಅಟಿವಾಡಲು ಹೊರಟುಹೋದ. ಚಿಂದುವು ಅವನಿಗೆ ಎನನ್ನೂ ಹೇಳಲಿಲ್ಲ. ಸ್ವಲ್ಪ ಹೊತ್ತಿನಲ್ಲೀ ಭೀರನು ಬಂದು “ನರೇಂದ್ರಬಾಬುವು ಕಾರಣವಿಲ್ಲದೆ ಅಮಾಲ್ಯನನ್ನು ಹೊಡಿರುವನು” ಎಂದು.

ಚಿಂದುವು ಕೋಪದಿಂದ “ಅಕ್ಕೆ ನವರೋಡನೆ ಹೇಳಿ, ಹೋಗು” ಎಂದಳು.

ಕೋಟಿನಿಂದ ಮನೆಗೆ ಬಂದು ಬಟ್ಟಿ ಬದಲಾಯಿಸುತ್ತ ಮಾಡವ ಚಿಂದುವಾಸಿನಿಯೋಡನೆ ಏನೋ ತಮಾಷೆನಾಡಲು ಹೋದ. ಆದರೆ ಅವಳ ಗಜ್ರನೆಯನ್ನು ಕೇಳಿ ಸುಮೃನಾಗಿಬಿಟ್ಟು. ಕಾಣದಂತೆ ಎಷ್ಟು ಕಾವೋರ್ಡೆಗಳು ಗಜಿಸುತ್ತಿರುವೆಂಬುದನ್ನು ಈ ಮನೆಯಲ್ಲಿ ಅನ್ನ ಪೂರ್ಣೆ ಒಬ್ಬಳು ಮಾತ್ರ ಅರಿತಳು. ಹಾಗೂ ಹೀಗೂ ಉತ್ತೋರಕೆಯಿಂದ ತಡವಡಿಸುತ್ತ ಆ ಸಂಜೀಯನ್ನು ಕಳೆದಳು. ನಂತರ ಸಮಯ ನೋಡಿ, ಚಿಂದುವು ಒಬ್ಬಳಿ

ಇದ್ದಾಗ ಅವಳ ಕೈಗಳನ್ನು ಹಿಡಿದುಕೊಂಡು ವಿನಯದಿಂದ “ ಎಷ್ಟೀ ಆಗಲಿ, ಅವನು ನಿನ್ನ ಮಗನೇ ! ಈ ಬಾರಿ ಅವನನ್ನು ಹೈಮೀಸಿಬಿಡು. ಬಿಂದೂ, ಅದರಿ ಏಕಾಂತದಲ್ಲಿ ಕರೆದು ಚೆನ್ನಾಗಿ ಗದರಿಸಿ ಬುದ್ಧಿ ಕಲಿಸು ” ಎಂದು ಕೇಳಿಕೊಂಡಳು.

“ ಅಮೂಲ್ಯನು ನನ್ನ ಮಗ ಅಲ್ಲ ವೆಂಬುದು ನನಗೂ ಗೊತ್ತು, ನಿವಾಗೂ ಗೊತ್ತು. ಇಷ್ಟುದರೂ ಸುಳ್ಳು ಸುಳ್ಳು ಮಾತನ್ನು ಬೆಳಿಸುವ ಅವಶ್ಯಕತೆಯಾದರೂ ಏನು ಆಕ್ಷಾ ? ” ಎಂದಳು ಬಿಂದು.

ಅನ್ನ ಪ್ರಾಣೀಯು “ ನಾನು ಅವನ ತಾಯಿಯಲ್ಲ, ನೀನೇ ಅವನ ತಾಯಿ. ನಾನು ಅವನನ್ನು ನಿನಗೇ ಕೊಟ್ಟಿರುವೆನು ” ಎಂದಳು.

“ ಚಿಕ್ಕವನಾಗಿದ್ದಾಗ ಅವನನ್ನು ಸಾಕಿ ಸಲಹಿದೆ. ಈಗ ದೊಡ್ಡವ ನಾದ. ನಿವ್ಯಾ ಮಗನನ್ನು ನೀವೇ ತೆಗೆದುಕೊಳ್ಳ ನನ್ನನ್ನು ಬಿಡುಗಡೆ ಮಾಡಿರಿ ” ಎಂದು ಹೇಳಿ ಬಿಂದುವು ಹೊರಟು ಹೋದಳು.

ರಾತ್ರಿ ಅಳುಮುಖ ಮಾಡಿಕೊಂಡು ಅಮೂಲ್ಯ ಅನ್ನಪ್ರಾಣೀಯ ಬಳಗೆ ಮಲಗಲು ಬಂದೆ.

ಅನ್ನಪ್ರಾಣೀಯು ಒಳಗಿನ ರಹಸ್ಯವನ್ನರಿತಳು. ಅವಳು ಕೊಂಡವನ್ನು ತೋರ್ವಡಿಸುತ್ತು “ ಇದೇಕೆ ? ನಡೆ ಇಲ್ಲಿಂದ—ಹೇಳುತ್ತಿರುವುದೇನು ? ಹೋಗು ಇಲ್ಲಿಂದ ! ” ಎಂದು ಗದರಿಸಿದಳು.

ಅಮೂಲ್ಯ ತಿರುಗಿ ನೋಡಿದ, ಒಳಗಡೆ ಯಾವನ ಮಲಗಡ್ಡ. ಮರು ಮಾತಾಡದೆ ಅವನು ಮೇಲ್ಲಿನೆ ಆಲ್ಲಿಂದ ಹೊರಟುಹೋದ.

ಬೆಕಗಾಗತ್ತೆಲೇ ಕಮಲೀಯು ಶಾತ್ರೇಗಳನ್ನು ತೊಳೆಯುವುದಕ್ಕೆ ಎದುಹೋಗುತ್ತಿದ್ದಳು. ಅಂಗಳದ ಒಂದು ಮಾಲೆಯಲ್ಲಿ ಸೌದೆಯು ಮೇಲೆ ಅಮೂಲ್ಯನು ಮಲಗಿ ನಿದ್ರಿಸುತ್ತಿರುವುದನ್ನು ಕಂಡು ಗಾಬರಿಯಿಂದ ಓಡಿ ಹೋಗಿ ಬಿಂದುವನ್ನು ಕರೆತಂದಳು. ಅನ್ನಪ್ರಾಣೀಯಾ ಆಗತಾನೇ ಎದುಹೋರಿಗೆ ಬರುತ್ತಿದ್ದಳು. ಅವಳೂ ಅಲ್ಲಿ ಹೋಗಿ ನಿಂತಳು.

ಬಿಂದುವು ತೀಕ್ಷ್ಣಾಸ್ಪರದಿಂದ “ ಬಹುತಃ ರಾತ್ರಿ ನೀವು ಅವನನ್ನು ಹೊರಗಿ ತಲ್ಲಿರಬಹುದು ! ಅವನ ಕಾರಣದಿಂದ ನಿವ್ಯಾ ನಿದ್ರೆಯಲ್ಲಿ ತೊಂದರೆ ಯಾಗಬಹುದು ಅಲ್ಲ ವೇ ? ” ಎಂದಳು.

ಮಗನ ಸ್ಥಿತಿಯನ್ನು ನೋಡಿ ಅನ್ನಪೂರ್ಣೆಯ ಕಣ್ಣಗಳಲ್ಲಿ ನೀರು ಹರಿಯತೋಡಿತು. ಆದರೆ ಬಿಂದುವಿನ ತಿರಸಾಕ್ರಾರ-ನಿಸ್ತುರ ವಚನಗಳನ್ನು ಕೇಳಿ ಅವಳಿಗೆ ತಡೆಯಲಾರದ ಕೋಪ ಬಂದಿತು. “ ತನ್ನ ತಪ್ಪನ್ನು ಇತರರ ತಲೆಯ ಮೇಲೆ ಹೊರಿಸಿದ ಹೊರಕು ನಿನಗೆ ತೃಪ್ತಿಯೇ ಆಗುವುದಿಲ್ಲ, ಇಲ್ಲವೇ ? ” ಎಂದಳು.

ಬಿಂದುವು ಅಮೂಲ್ಯನನ್ನು ಎತ್ತಲು ಹೊಡಳು. ಅವನ ಮೈ ಸುಜು ಶ್ರೀದ್ವಿದ್ವಾರು ಕಂಡುಬಂದಿತು. ಅವನಿಗೆ ಜ್ಞರವೇರಿ ಬಂದಿತ್ತು. “ ಆಶ್ಚರ್ಯಜ-ಕಾರ್ತಿಕೆದ ಹವೆಯಲ್ಲಿ ಜ್ಞರವಿದ್ದೇ ಇರುವುದು. ಈ ಬಾರಿ ವಾಸಿಯಾದಲ್ಲಿ ಪ್ರಾಣವೇ ಬಂದಂತಾಗುವುದು ” ಎಂದಳು ಬಿಂದೂ.

ಅನ್ನಪೂರ್ಣೆಯು ಆತುರದಿಂದ “ ಜ್ಞರ ಬಂದಿರುವುದೇ ? — ಎಲ್ಲಿ ನೋಡೋಣ ! ಎಂದು ಬಗ್ಗೆ ದಳು.

ಬಿಂದುವು ಅವಳ ಕೈಗಳನ್ನು ನೂಕಿ “ ಸಾಕು. ಇನ್ನೇನೂ ನೋಡಬೇಕಾದುದಿಲ್ಲ ! ” ಎಂದಳು. ಬಳಿಕ ಮಲಗಿದ್ದ ಮಗನನ್ನು ಕಂಕುಳಲ್ಲಿ ತೀಕೊಂಡು ಅನ್ನಪೂರ್ಣೆಯ ಕಡೆಗೆ ಒಂದು ಬಾರಿ ಕೂರದ್ದಷ್ಟಿಯಿಂದ ನೋಡಿ ತನ್ನ ಕೊಲಡಿಗೆ ಹೊರಟು ಹೋದಳು.

ಪದಾರು ದಿನಗಳು ಕಳೆದುವು. ಅಮೂಲ್ಯನ ಜ್ಞರವು ನಿಂತಿತು. ಆದರೆ ಬಿಂದುವು ಅನ್ನಪೂರ್ಣೆಯ ಅಪರಾಧವನ್ನು ಕ್ಷಮಿಸಲಿಲ್ಲ. ಆ ದಿನ ದಿಂದ ಅವಳು ಅನ್ನಪೂರ್ಣೆಯೋಡನೆ ಸರಿಯಾಗಿ ಮಾತು ಸಹ ಆಡುವುದಿಲ್ಲ.

ಅನ್ನಪೂರ್ಣೆಯು ಮನಸ್ಸಿನಲ್ಲೇ ಎಲ್ಲವನ್ನೂ ತಿಳಿದು ವೊಷದಿಂದಿದ್ದಳು. ಎಲ್ಲರೆಡುರಿಗೂ ತಪ್ಪನ್ನು ತನ್ನ ತಲೆಯ ಮೇಲೆ ಹೊರಿಸಿದ ಅಸ್ಯಾಯವನ್ನೂ ಅವಳು ಮರಿಯಲಿಲ್ಲ. ಒಂದು ದಿನ ಏನೋಂ ಮಾತಿಗಾಗಿ ಅವಳು ಏಲೋಕೇಶಿಯೋಡನೆ “ ಆ ದಿನ ಬಿಂದುವಿನ ಕಾರಣದಿಂದಲೇ

ಅಮೂಲ್ಯನಿಗೆ ಜ್ಞರವೇರಿ ಬಂತು. ಅವನು ಜೀವದಿಂದ ಉಳಿದುದೇ ಅವಳ ಅಡ್ಡನ್ನು” ಎಂದೆಳು.

ಏಲೋಕೇಶಿಯು ಒಡನೆಯೇ ಈ ಮಾತನ್ನು ಚಿಂದುವಿಗೆ ತಿಳಿಸಿದಳು. ಚಿಂದುವು ಧ್ಯಾನಗೊಟ್ಟು ಕೇಳಿದಳು, ಆದರೇನೂ ಹೇಳಲಿಲ್ಲ. ಈ ವಿಷಯವು ಏಲೋಕೇಶಿಯ ವಿನಾ ಮತ್ತಾರಿಗೂ ಗೊತ್ತಾಗಲಿಲ್ಲ ಎಂಬುದನ್ನು ಚಿಂದುವು ಕೇಳಿದಳು. ಚಿಂದುವು ಅನ್ನಪೂರ್ಣೀಯೋಡನೆ ಮಾತನಾಡುವುದನ್ನೇ ಸಿಲ್ಲಿಸಿದಳು. ಬಹಳ ದಿವಸಗಳಿಂದಲೂ ಹೊಸಮನೆಗೆ ಸಾಮಾನುಗಳು ಸಾಗಿಸಲ್ಪಡುತ್ತಿದ್ದುವು. ನಾಳೆಯು ದಿನ ಪ್ರಾರ್ಥಿಕಾಲವೇ ಹೊಸಮನೆಗೆ ಹೊಂಗಬೇಕು. ಯಾದವ ಮಕ್ಕಳೊಡನೆ ಆದೇ ಮನೆಯಲ್ಲಿದ್ದ. ಮಾಧವ ಮೌಕದ್ದಮೆಯ ಕೆಲಸಕ್ಕಾಗಿ ಹೊರಗೆ ಹೋಗಿದ್ದು. ಈ ವೇಳೆಯಲ್ಲಿ ಮನೆಯಲ್ಲಿ (ಹಳೆಯ ಮನೆ) ಒಂದು ಘಟನೆ ನಡೆಯಿತು. ಸಾಯಂ ಕಾಲ ಮಾಸ್ತರು ಪಾಠ ಹೇಳಲು ಬಂದಿದ್ದರು. ಚಿಂದುವು ಸ್ವಲ್ಪ ಯೋಚಿಸಿ ಅವರನ್ನು ಒಳಗೆ ಕರೆದು “ನಾಳೆಯಿಂದ ಆ ಮನೆಯಲ್ಲೇ ಪಾಠ ಹೇಳಿ” ಎಂದೆಳು.

‘ಹಾಗೆಯೇ ಆಗಲಿ’ ಎಂದು ಅವರು ಹೊರಡಲನುವಾದರು. ಅಷ್ಟರಲ್ಲಿ ಚಿಂದುವು ಶುನಃ “ನಿಮ್ಮ ವಿದ್ಯಾರ್ಥಿಯು ಓದು\_ಬರೆಹದಲ್ಲಿ ಯಾವ ರೀತಿ ಇರುವನು?” ಎಂದು ಕೇಳಿದಳು.

“ಓದು\_ಬರೆಹದಲ್ಲೇನೋ ಬಹಳ ಬುದ್ಧಿವಂತ. ಪ್ರತಿವರ್ಷ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗುವನು.”

“ಅದೇನೋ ಸರಿ! ಆದರೆ ಈಗಿಗ ಸಿಗರೇಟ್‌ ಸೇದುವುದನ್ನು ಕಲಿತಿರುವನಲ್ಲ?”

ಆಶ್ಚರ್ಯಚಕ್ಕರಾಗಿ ಮಾಸ್ತರು “ಸಿಗರೇಟ್‌ ಸೇದುವುದನ್ನು ಕಲಿತಿರುವನೇ?” ಎಂದರು.

ಮರುಕ್ಕಣವೇ ಅವರು “ಅದರಲ್ಲಿ ಆಶ್ಚರ್ಯ=ವೇನೂ ಇಲ್ಲ ಹುಡುಗರು ಒಬ್ಬರನೊಬ್ಬರು ನೋಡಿ ಎಲ್ಲವನ್ನೂ ಕಲಿಯುವರು” ಎಂದರು.

“ ಯಾರನ್ನು ನೋಡಿ ಕಲಿತ ? ” ಎಂದಳು ಬಿಂದೂ.

ಮಾಸ್ತರು ಸಾಮ್ಯನಿದ್ದರು. ಬಿಂದುವು “ ಅವನ ತಂದೆಯವರಿಗೆ ಈ ಮಾತನ್ನು ತಿಳಿಹಿಸಿರಿ ” ಎಂದಳು.

ಮಾಸ್ತರು ತಲೆಯಲ್ಲಾಡಿಸಿ “ ಹೊದು, ಈಗ ನೇನಪು ಬಂತು ! ಏಡಾರು ದಿನಗಳ ಹಿಂದಿನ ಮಾತು. ಸ್ಕೂಲಿನ ರಸ್ತೆಯಲ್ಲಿರುವ ಒಂದು ತೋಟಕ್ಕೆ ನುಗ್ಗಿ, ಅಕಾಲದ ಕಸಿ ಮಾವಿನಕಾಯನ್ನು ಕಿತ್ತು, ಗಿಡಗಳನ್ನೆಲ್ಲಾ ಹಾಳು ಮಾಡಿ, ಮಾಲಿಯನ್ನು ಹೊಡಿದು-ಬಡೆದು ದೊಡ್ಡ ಗಲ್ಲಿಯನ್ನು ಎಚ್ಚಿಸಿ ದ್ದು ರು ” ಎಂದರು.

“ ಬಳಿಕ ಏನಾಯಿತು ? ”

“ ಮಾಲಿಯು ಮುಖ್ಯ ಉಪಾಧ್ಯಾಯರಿಗೆ ತಿಳಿಹಿಸಿದ. ಇವರು ಹುಡುಗರಿಗೆ ಹತ್ತು ರೂಪಾಯಿ ಜೂಲ್ಯಾನೆ ವಿಧಿಸಿ, ಆ ರೂಪಾಯಿ ವಸೂಲಾದ ನಂತರ ಅದನ್ನು ಮಾಲಿಗೆ ಕೊಟ್ಟು ಶಾಂತಗೊಳಿಸಿದರು.”

ಬಿಂದುವಿಗೆ ಈ ಮಾತಿನಲ್ಲಿ ನಂಬಿಕೆಯಾಗಲಿಲ್ಲ. “ ನನ್ನ ಅಮೂಲ್ಯನೂ ಇದ್ದನೇ ? ಅವನಿಗೆ ರೂಪಾಯಿಗಳು ಎಲ್ಲಿಂದ ಸಿಗಬೇಕು ? ” ಎಂದು ಕೇಳಿದಳು ಬಿಂದೂ.

“ ಆ ವಿನಯ ಗೊತ್ತಿಲ್ಲ, ಆದರೆ ಆವನೂ ಇದ್ದ. ನಿಮ್ಮ ನೇರೀಂದ್ರಿಯಾಂಶ ಬಾಬುವೂ ಇದ್ದ. ಶಲ್ಲಿದ ಶಾಶ್ವತ್ಯು ಇನ್ನೂ ಮಾರು-ನಾಲ್ಕು ಜನ ದುಷ್ಟ ಹುಡುಗರೂ ಇದ್ದು ಈ ಮಾತು ನನಗೆ ಮುಖ್ಯಮಾಧ್ಯಯ ರಂದ ತಿಳಿದುಬಂತು.”

“ ರೂಪಾಯಿಗಳೂ ವಸೂಲಾನುವೇ ? ”

“ ಹೊದು, ವಸೂಲಾದುವು.”

“ ಒಳ್ಳಿಯದು, ಇನ್ನು ನೀವು ಹೊರಡಿರಿ ” ಎಂದು ಹೇಳಿ ಬಿಂದುವು ಅಲ್ಲೀ ಕುಳಿತ್ತಿದ್ದಳು. ಅವಳ ಬಾಯಿಂದ ಆಸ್ತಿಪ್ಪ ರೂಪದ್ದಿ ಈ ಮಾತು ಗಳು ಹೊರಬಿದ್ದವು—“ ನನಗೆ ಹೇಳಿದಂತೆ ಅವನಿಗೆ ರೂಪಾಯಿ. ಗಳನ್ನು ಕೊಟ್ಟಿರುವರು ! ಈ ಮನೆಯಲ್ಲಿ ಇಂತಹ ಸಾಹಸವನ್ನು ಇಂದು ಮಾಡಿದರು ? ”

ಮೊದಲೇ ಅವಳ ಮನಸ್ಸು ಸರಿಯಾಗಿಲ್ಲ, ಅದರ ಮೇಲೆ ಆಕ್ಷತನ ಸಂಗಡ ಮಾತ್ರ ಸಹ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಸಮಾಜಾರ್ಥಕ ಅವಳನ್ನು ಹಿತಾಹಿತ ಜ್ಞಾನಶಳನ್ನು ಒಳಗೊಂಡಿ ವಾಡಿತು.

ಅವಳು ಎದ್ದು ಅಡಿಗೆಯ ಮನೆಗೆ ಹೋದಳು. ಆನ್ನು ಪೂರ್ಣೆಯು ರಾತ್ರಿಯ ಅಡಿಗೆಯನ್ನು ಮಾಡುತ್ತಿದ್ದಳು. ತಲೆಯೆ ತ್ತಿ ಬಿಂದುವಿನ ಮೋಡ ಕವಿದ ಮುಖವನ್ನು ನೋಡಿದಳು.

ಬಿಂದುವಾಸಿನಿಯು ತೀವ್ರಸ್ವರದಿಂದ “ಆಕ್ಷತ, ಈಗ ಕೆಲವು ದಿನಗಳ ಹಿಂದೆ ಆಮೂಲ್ಯನಿಗೆ ದುಡ್ಡೀನಾದರೂ ಕೊಟ್ಟಿರಾ?” ಎಂದು ಕೇಳಿದಳು.

ಆನ್ನು ಪೂರ್ಣೆಯು ಹೀಗಾಗುವುದೆಂದು ಶಂಕಿಸಿದ್ದಳು. ಭಯದಿಂದ ಅವಳ ಬಾಯಿ ಒಣಗತು. ಮೆಲ್ಲಲ್ಲನೇಯ ಧ್ವನಿಯಿಂದ ಅವಳು “ಯಾರು ಹೇಳಿದರು?” ಎಂದಳು.

ಬಿಂದುವು “ನನಗೆ ಬೇಕಾದುದು ಆ ಮಾತ್ರಲ್ಲ; ಅವನು ಏನೆಂದು ಹೇಳ ತೆಗೆದುಕೊಂಡ, ಸೀವು ಏನೆಂದು ತಿಳಿದು ಕೊಟ್ಟಿರಿ - ಎಂಬುದು ನನಗೆ ಬೇಕು!” ಎಂದಳು.

ಆನ್ನು ಪೂರ್ಣೆಯು ಮರಿನದಿಂದಿದ್ದ ಇಂ.

“ನಾನು ಅವನನ್ನು ಭಯದಿಳ್ಳಿ ಇರಿಸುವುದು ನಿಮಗೆ ಇಪ್ಪತ್ತಿಲ್ಲ ವೆಂದು ತೋರುವುದು, ಅದರಿಂದಲೇ ಈ ಮಾತನ್ನು ನನ್ನಿಂದ ಮರೆಮಾಡಿ ರುವಿರಿ. ಆಮೂಲ್ಯನು ಮತ್ತೀರೇನೇ ಮಾಡಿದರೂ ದೊಡ್ಡವರ ಮುಂದೆ ಸುಳ್ಳಿ ಮಾತ್ರ ಹೇಳಲಾರ. ನೀವು ತಿಳಿದೂ ತಿಳಿದೂ ಕೊಟ್ಟಿರುವಿರಿ, ನಿಜವಷ್ಟೇ?”

“ಹೋದು, ನಿಜ. ಆದರೆ ಈ ಒಂದು ಬಾರಿ ಅವನನ್ನು ಮನ್ನಿಸು ಬಿಂದೂ! ನಾನು ಕ್ವಮಾಪಣಿ ಬೇಡಿಕೊಳ್ಳುವೆನು.”

ಬಿಂದುವಿನ ಹೃದಯದಲ್ಲಿ ಕೋಷ ಹಾಗೂ ಸಂಕಟಿಗಳ ಅಗ್ನಿಯು ಪ್ರಚ್ಚಲಿಸುತ್ತಿತ್ತು. ಅವಳು “ಈ ಒಂದುಸಲ ಮಾತ್ರವೇಕೆ, ಈ ದಿನದಿಂದ ಎಂದೆಂದಿಗೂ ಕ್ವಮಿಸಿರುವೆನು! ಇನ್ನು ಮುಂದೆ ಏನೂ ಹೇಳುವುದಿಲ್ಲ,

మాతు సక ఆడువుదిల్ల. అవను ఈ 19తి స్టూల్ప స్టూల్పవాగి కెట్టు కాళాగువుదన్ను నాను శిఖిసలారి; ఇదర బదలు ఒమ్మెగే కాళాగి హోదరూ ఎషోస్టే ఉత్తమ. ఆదరే, ఆశ్చు! నిమిగిష్టు సాహసవే?” ఎందళు.

కోనేయ వాక్యాను ఆన్నపూర్ణేయ హృదయవన్ను ఇరియితు. ఆదరూ ఆవళు ఉత్తర కొడది సుమ్మిసిద్ది లు. బిందువు హేచ్చు హేచ్చు మాతనాదుత్త హోదంతెల్లా అవళ కోర్చిధన్వా హేచ్చుత్త హోయితు. బిందువు గట్టియాగి ఆరజుత్త, “ఎల్ల విజారగళిగూ నీవు ఏనూ ఆరియదవరంతే ‘ఈ సల మన్మిసు, ఇమోందు సల క్షేమిసు’ ఎందు హేళిచుపిరి. ఆదరే నివ్విష్టు తప్ప ఆవనవల్ల. నిమ్మన్ను నాను క్షేమిసలారి!” ఎందళు.

మనేయ ఆఖమక్కుళు కూడ మరేయల్ల నింకు ఈ మాకన్ను కేళంత్తిద్ద రు.

ఆన్నపూర్ణేగి ఇన్ను తడియలాగలిల్ల. అవళు కోర్చిధనింద “ఏను మాడువే? గట్టిగేరిసువేయా?” ఎందళు.

ఉరియువ చెంకిగి ఉప్పు కూకిదంతాయితు కోపద కిడిగి జన్ము కారుత్త బిందువు “నినుగి సరియాద రీక్షే అదే!” ఎండళు.

“నన్న మగనిగి ఎరడు రాపాయిగళన్ను కొట్టెద్దే చూడ్ద ఆపరాధవాయితే?”

మాతిన ప్రవాహక కాయియే బదలాయిసితు. హేళబేకాగిద్ద మాతుగళస్సే మరికు బిందువు నుత్తేనన్నేశ్శే కేటతొడిదళు.

“అదన్న తానే ఏకి కోపబేకు? కాళుమాడలు రాపాయి గళు ఎల్లంద బందువు?” ఎందళు.

“నీను కాళుమాడువుదిల్లనే?” ఎందళు ఆన్నపూర్ణే.

“ನಾನು ಹಾಳು ನೂಡಿದರೇನು? ಅವು ನನ್ನ ರೂಪಾಯಿ! ಆದರೆ ನೀವು ಯಾರ ದುಡ್ಡನ್ನು ಹಾಳುಮಾಡುವಿರಿ? ಹೇಳಿ?”

ಆಗಂತೂ ಅನ್ನಪೂರ್ಣೆಯ ಕೋಪವು ಮಿತಿನಿಂದು. ಅವಳು ಬಡವರ ಮನೆಯ ಹುಡುಗಿ, ಆದುದರಿಂದ ಬಿಂದುವಾಸಿನಿಯು ಅದನ್ನೇ ಉದ್ದೇಶಿಸಿ ಈ ವಾತನಾಡಿದಳಿಂದು ಅನ್ನಪೂರ್ಣೆಯು ಉಪಿಸಿದಳು. ಜಟ್ಟಿನೆ ಎದ್ದನ್ನಿಂತು ಅವಳು “ನೀನು ದೊಡ್ಡನುಷ್ಠರ ಮಗಲೆಂಬು ದೇನೋ ನಿಜ. ಆದರೆ ಅಷ್ಟಕಾಗಿ ಈ ರೀತಿ ಅಹಂಕಾರವೇಕೆ? ಮತ್ತೊಬ್ಬಿರಿಗೆ ಎರಡು ರೂಪಾಯಿ ಸಹ ಕೊಡಲಾರೆನೀಂದು ತಿಳಿದೆಯಾ?” ಎಂದಳು

“ಅಂತಹ ಅಹಂಕಾರ ನನಗಿಲ್ಲ. ಆದರೆ ನೀವೇ ಯೋಂಚಿಸಿ ನೋಡಿರಿ; ನೀವು ಕೊಡುವುದು ಒಂದು ಕಾಸೇ ಆಗಲಿ, ಯಾರದನ್ನು ಕೊಡುವಿರಿ?” ಎಂದಳು ಬಿಂದೂ.

ಅನ್ನಪೂರ್ಣೆಯು ಗಟ್ಟಿಯಾಗಿ ಅರಚುತ್ತು “ಯಾರ ದುಡ್ಡನ್ನು ಕೊಡುವೆನೀಂಬುದು ನಿನ್ನ ಪೂತಿನಿಂದಲೇ ಸ್ವಷ್ಟವಾಗುತ್ತಿದೆ! ನಡೆ, ನನ್ನೆದು ರಿಗೆ ನಿಲ್ಲ ಬೇಡ; ಮರಿಯಾಗು!” ಎಂದಳು.

ಬಿಂದುವು “ಕಣ್ಣರೆಯಾಗಬೇಕೇ? ಆಗಲಿ, ಈ ರಾತ್ರಿ, ಕಳೆದೊಡನೆಯೇ ಕಣ್ಣರೆಯಾಗುವೆನು. ಆದರೆ ಯಾರ ದುಡ್ಡ ಖಚಿತವಾಡುತ್ತಿರುವಿರೆಂಬುದು ತಿಳಿಯಲಿಲ್ಲ! ಯಾರ ಸಂಪಾದನೆಯಿಂದ ಉಂಡು-ಉಡು ತ್ತಿರುವಿರೆಂಬುದು ಮನಸ್ಸಿಗೆ ಬರಲಿಲ್ಲ, ಅಲ್ಲವೇ?” ಎಂದಳು.

ಆದರೆ, ನಂತರ ಬಿಂದುವು ಸ್ತಂಭಿಂತಾಗಿ ನೀಂತಳು.

ಅನ್ನಪೂರ್ಣೆಯ ಮುಖವು ಪೆಚ್ಚಾಯಿತು. ಕ್ಷೇತ್ರಕಾಲ ಅವಳು ಬಿಂದುವಿನ ಮುಖವನ್ನು ದಿಟ್ಟಿಸಿ “ನಿನ್ನ ಪತಿಯ ಸಂಪಾದನೆಯಿಂದ ಉಂಡು-ಉಡುವೆನು. ನಾನು ನಿನ್ನ ದಾಸಿ, ನಿನ್ನ ಗುಲಾಮಳು, ಅವರು ನಿನ್ನ ಆಳಂತುಕ್ಕಳು—ಎಂದು ಹೇಳಲು ಅವೇಕ್ಷಿಸುವೆ, ಅಲ್ಲವೇ? ಆದರೆ ಇಷ್ಟ ದಿನ ಹೇಳಲಿಲ್ಲವೇಕೆ?” ಎಂದಳು.

ఆన్నపూణేయ ఆధరగళు కంపిసతీడగిదువు. క్షోణకాల తుటి యన్న హల్లిసంద ఆదుమిరిసి నంతర “తన్న తమ్మన్న ఓదిసువుడ క్షోగి జోడి పంచియన్న సక కొండుకోళ్ళదే, ఒంటియన్నే కొండు కెష్టదింద కాలకళేదాగ నిఃసేల్లిష్టె బిందూ? మని హోత్తి హోడాగ వ.రచడి వాసవాడికొండిద్ద ఈ ప్రైత్యక గృహవన్న కట్టిసిదాగ నిఃసేల్లిష్టె?” ఎన్న తూ ఆకేయ నేత్రగలింద టపటిననే కంపసిగళు ఖుదురిదువు. సరగినీగ కణ్ణిరీలరిసికొండు అవళు పునః “సమ్మ వఃసస్తిన మాతు ఆవరిగె తిలిదిద్దరే, ఆస్తిము దాగూ హుక్కవన్న సేదుత్త ఆరామందింవ ఆవరు కాల కళేయుత్తిరలిల్ల. అవరు ఆంకం మనుష్యరల్ల. ఆవర స్ఫుభావవన్న నిన్న పతియో బ్యాను బల్ల,—స్ఫుగుద దేవతిగళు బల్లరు. ఈ దిన నన్న నేవదింద అవర ఆపమానవస్తూ మాడిచేయా?” ఎందళు.

పతియ అభిమానదింద ఆన్నపూణేయ హైదయవు ఖక్కేరి బంతు. అవళు పునః “నీను ఈ మాతన్న హేళిదుదు ఒళ్ళియచే ఆయితు, ఇచోఁ, స్రుతిష్టే మాడువేను. ఇన్నముందే ఇతరర మనేయల్ల ఆడిగె మాణియాదరూ హోట్టిహోరేయువేను. ఆదరే నిన్న ఆన్నవన్న ముట్టువుదిల్ల! నీను మాడిదుదాదరూ ఏను?— అవర ఆపమాన!” ఎందళ..

ఆ సమయక్కే సరియాగి యాదవ అంగళదల్ల బందు నింతు “ఆన్నపూణ్యా!” ఎంద.

పతియ కంతస్ఫురనన్న కేఁళి బిరుగాళియింద క్షుభ్రవాద సముద్రదంతే ఆకేయ ఆత్మాభిమానవు ఖన్సుత్తవాయితు. ఒళగి నింద ఓడిబందు అవళు “భ్రిః, భ్రిః; హెండతి మక్కళన్న సాకలారద మనుష్యరిగె ఖరులు హాకికోళ్ళలు కగ్గ సక దోరకువుదిల్ల వే?” ఎందళు.

యాదవనిగే ఏనూ ఆధ్వరాగలిల్ల. “ఏనాయితు?” ఎంద-

“ಏನಾಯಿತು? ಏನೂ ಇಲ್ಲ. ಬಿಂದುವು ಈ ದಿನ ಪ್ರಷ್ಟವಾಗಿ ಸಾನು ಆವಶ್ಯಕ ದಾಸಿಯೆಂದೂ, ನೀವು ಆಕೆಯ ಆಳು—ಮಕ್ಕಳೆಂದೂ ಹೇಳಿರುವಳು.”

ಬಿಂದುವು ಮಾತನ್ನು ಕೇಳಲಾರದೆ ಕೈಗಳಿಂದ ಕಿವಿಗಳನ್ನು ಮುಚ್ಚಿ ಕೊಂಡಳು.

ಅನ್ನಪೂರ್ಣೆಯು ಆಳುತ್ತೇ “ಒಂದು ಕಾವನ್ನೂ ಸಹ ಕೈಯೆತ್ತಿ ಇತರ ರಿಗೆ ಕೊಡುವ ಹಕ್ಕನ್ನು ನನಗಿಲ್ಲ,—ನೀವು ಜೀವಂತರಾಗಿದ್ದು ಕೊಂಡೂ ಈ ದಿನ ಇಂತಹ ಮಾತನ್ನು ಕೇಳಬೇಕಾಯಿತೇ! ಈ ದಿನ ನಿಮ್ಮದುರಿಗೆ ನಿಂತು ಪ್ರತಿಜ್ಞೆ ಮಾಡುತ್ತೇನೆ: ಇವರ ಮನೆಯು ಅನ್ನ ಉಣಿನ್ನು ವುದಕ್ಕಿಂತ ಮೊದಲು ನನ್ನ ಮಗನ ತಲೆ ತಿನ್ನುವುದು ಸಾವಿರ ಪಾಲು ಮೇಲು!”

ಬಿಂದುವು ಕಿವಿಗಳನ್ನು ಮುಚ್ಚಿ ಕೊಂಡಿದ್ದರೂ ಅನ್ನಪೂರ್ಣೆಯು ಈ ಮಾತುಗಳು ಅನ್ನಪ್ರಷ್ಟವಾಗಿ ಕೇಳಬಂದವು. ಆಳು ಗಾಬರಿಯಿಂದ “ಇದೇನು ಮಾಡಿದಿರಿ ಆಜ್ಞಾ!” ಎಂದಳು.

ಹನ್ನೆರಡು ವರ್ಷಗಳ ನಂತರ ಈ ದಿನ ನಿಂತಲ್ಲಿಯೇ ತಲೆಯೋರಗಿಸಿ ಮೂಖಿತಳಾಗಿ ಬಿದ್ದು ಬಿಟ್ಟಿಳು!

## ೩

ಯಾದವ, ಅನ್ನಪೂರ್ಣೆ ಮತ್ತು ಅಮೂಲ್ಯನ ಹೊರಟ ಉಳಿದವ ರೆಲ್ಲರೂ ಹೊಸಮನೆಗೆ ಬಂದಿದ್ದರು. ಹೊರಿನಿಂದ ಬಿಂದಾವಿನ ಆತ್ಮ, ಆತ್ಮಯ ಮಗಳು, ತಾಯಿ-ತಂಡೆ, ಇವರ ಆಳು ಮಕ್ಕಳು ಮೊದಲಾಗಿ ಎಲ್ಲರೂ ಬಂದಿದ್ದುದರಿಂದ ಮನೆಯು ತುಂಬಿಹೋಗಿತ್ತು. ಹೊಸಮನೆಗೆ ಬಂದ ದಿನ ಮಾತ್ರ ಬಿಂದುವು ಸ್ವಲ್ಪ ಬೇಸರದಿಂದಿದ್ದಳು, ಆದರೆ ಮರುದಿನ ದಿಂದಲೇ ಆವಶ್ಯಕ ಭಾವನೆಯು ದೂರವಾಯಿತು. ಕೊಳವು ಶಾಂತವಾದ ಬಳಿಕ ಅನ್ನಪೂರ್ಣೆಯು ಖಂಡಿತವಾಗಿಯೂ ಬರುವಳಿಂದು ಬಿಂದುವು ನಂಬಿದ್ದಳು. ಹೊಸಮನೆಯಲ್ಲಿ ಪೂಜೆಯನ್ನೂ, ಸಮಾರಾಥನೆಯನ್ನೂ ನಡೆಸಲು ಮಾಡಬೇಕಾದ ಏರ್ಬಾಡುಗಳಲ್ಲಿ ಮಗ್ಗುಭಾದಳು.

ಬಿಂದುವಾಸಿನಿಯ ತಂದೆಯು “ ಮಗೂ ನಿನ್ನ ಮಗನೆಲ್ಲ? ಕಾಣಿಸುವುದೇ ಇಲ್ಲ !” ಎಂದ.

ಬಿಂದುವು ಸಂಕ್ಷೇಪವಾಗಿ “ ಅವನು ಆ ಮನೆಯಲ್ಲಿರುವನು ” ಎಂದಳು.

ತಾಯಿಯು “ ನಿನ್ನ ಓರಗಿತ್ತಿಗೆ ಬರಲಾಗಲಿಲ್ಲವೆಂದು ತೋರುವುದು ” ಎಂದಳು.

“ ಇಲ್ಲ ” ಎಂದ್ರು ಬಿಂದೂ.

ತಾಯಿಯು “ ಎಲ್ಲ ರೂ ಇಲ್ಲಿಗೆ ಬಂದಬಿಟ್ಟರೆ ಶಲ್ಲಿ ಯಾರಿರಬೇಕು ? ಪೈತೃಕ ಗೃಹವನ್ನು ಬಿಟ್ಟುಬರುವುದೂ ಸಹ ಸಂಭವವಿಲ್ಲ ” ಎಂದಳು.

ಬಿಂದುವಾಸಿನಿಯು ಉತ್ತರವನ್ನೀರುದೆ ಹೊರಟುಹೋದಳು.

ಯಾದವ ನಿತ್ಯನೂ ಸಾಯಂಕಾಲ ಒಂದು ಬಾರಿ ಇಲ್ಲ ಬರುವನು. ಹೊರಗಡೆ ಕುಲಿತ, ಮಾತುಕತೆಗಳನ್ನಾಡಿ ಸಮಾಚಾರವನ್ನು ಆರಿತುಕೊಳ್ಳುವನು; ಆದರೆ ಮನೆಯೊಳಕ್ಕೆ ಬರುವುದಿಲ್ಲ. ಗೃಹ ಪೂರ್ಜಿಯ ಮೊದಲನೆಯ ದಿನ ರಾತ್ರಿ ಯಾದವ ಮನೆಯೊಳಗೆ ಹೊಕ್ಕು ಎಲ್ಲಾಕೇಶಿಯನ್ನು ಕೆಡೆದು ಸಮಾಚಾರಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದ; ಈ ವಿಚಾರ ತಿಳಿದೊಡನೆಯೇ ಬಿಂದುವು ಮರೆಯಲ್ಲಿ ನಿಂತು ಎಲ್ಲ ವನ್ನೂ ಕೇಳಿತೊಡಗಿದಳು. ಚಿಕ್ಕಂದಿನಿಂದ ಇದುವರೆಗೂ ಎಷ್ಟು ಪ್ರೀತಿ-ಪ್ರೇಮಗಳಿಂದ ಯಾದವ ಅವಳನ್ನು ಕಾಣುತ್ತಿದ್ದ! ಎಂತಹ ಪ್ರೀತಿ-ವಚನಗಳಿಂದ ಕಲೆಯುತ್ತಿದ್ದ! ಒಂದು ದಿನವಾದರೂ ‘ಬಹೂ’ ಎಂದು ಕರೆದವನಲ್ಲ. ‘ಬಹೂರಾಣಿ’ ಎಂದ ಹೊರತ. ಆತನ ಮುಖದಿಂದ ಶಿಂಗಳೇ ಹೊರಡುತ್ತಿರಲಿಲ್ಲ. ಇದೇ ಯಾದವನೊಡನೆ ಅವಳು ಅನ್ನ ಪೂರ್ಣ ಯ ವಿಚಾರವಾಗಿ ಎಷ್ಟೂ ಚೂಡಿಗಳನ್ನು ಹೇಳಿದ್ದಳು. ಒಂದು ದಿನವಾದರೂ ಆಕೆಯ ಮಾತುಗಳನ್ನು ಉಪೇಕ್ಷಿಸಿದವನಲ್ಲ ಯಾದವ! ಇದೆಲ್ಲವನ್ನೂ ನೆನೆದು ಈ ದಿನ ಬಿಂದುವಿನ ಹೃದಯವು ಗದ್ದಿತವಾಯಿತು. ಯಾದವ ಹೊರಟುಹೋದ. ಅವಳು

ತನ್ನ ಕೊರಡಿಗೆ ಹೋಗಿ ಸೀರೆಯ ಸೆರಿಗಿನಿಂದ ಬಾಯಿನ್ನು ಮುಚ್ಚಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಿದಳು—ಸುತ್ತಲೂ ಮನೆ ತುಂಬ ಜನರು. ಎಲ್ಲಿಯಾರು ಕೇಳುವರೋ ಎಂಬ ಹೆದರಿಕೆ!

ಮರುದಿನ ಬೆಳಿಗೆ ಬಿಂದುವು ತನ್ನ ಪತಿಯನ್ನು ಕರೆದು “ಹೊತ್ತು ಗುತ್ತ ಬಂತು, ಪ್ರೋಂಹಿತರು ಸುಮ್ಮನೆ ಕುಳಿತಿರುವರು;—ಭಾವನವರು ಇನ್ನೂ ಬರಲಿಲ್ಲ!” ಎಂದಳು.

ಮಾಧವ ವಿಸ್ತಿತನಾಗಿ “ಅವರೇಕೆ ಬರುವರಿ?” ಎಂದು ಕೇಳಿದ.

ಬಿಂದುವು ಮತ್ತಿನ್ನು ವಿಸ್ತಿತಳಾಗಿ “ಅವರೇಕೆ ಬರುವರು? ಅವರ ಲ್ಲಿದೆ ಇದೆಲ್ಲವನ್ನೂ ಮತ್ತು ರು ಮಾಡುವರು?” ಎಂದಳು.

ಮಾಧವನು “ನಾನು ಮಾಡುವೆನು, ಇಲ್ಲದಿದ್ದರೆ ಸ್ತ್ರಿಯಬಾಬುಗಳು ಮಾಡುವರು ಅಣ್ಣನವರಿಗೆ ಬರಲಾಗುವುದಿಲ್ಲ” ಎಂದ.

ಬಿಂದುವು ಕೋಪದಿಂದ “ಬರಲಾಗುವುದಿಲ್ಲ—ಎಂದು ಹೇಳಿಬಿಟ್ಟು ರೆ ಆಯಿತೇ? ಅವರಿದ್ದ ಕೊಂಡು ಇದೆಲ್ಲವನ್ನೂ ಮಾಡುವ ಆ ಧಿ ಕಾ ರ ವು ಇತರರಿಗುಂಟೇ? ಇಲ್ಲ. ಇಲ್ಲ—ಹಾಗಾಗದು, ಅವರ ವಿನಾ ಮತ್ತು ರೂ ಏನನ್ನೂ ಮಾಡಬಾಡು!” ಎಂದಳು.

ಮಾಧವನು “ಆದರೆ ಇದೆಲ್ಲವನ್ನೂ ನಿಶ್ಚಯ. ಅಣ್ಣನವರು ಮನೆ ಯಾಷ್ಟಿಲ್ಲ, ಕೆಲಸಕ್ಕೆ ಹೋಗಿರುವರು” ಎಂದ.

“ಇದೆಲ್ಲ ಪ್ರಾ ಹಿರಿಯ ಯಜಮಾನಿಯವರ ಕೆಲಸ! ಅವರು ಸಹ ಬರುವುದಿಲ್ಲವೆಂದು ತೋರುವುದು” ಎನ್ನ ತ್ವಾ ಬಿಂದುವು ಅಳುಮುಖ ಮಾಡಿಕೊಂಡು ಆ ಲ್ಲಿಂದ ಹೊರಟುಹೋದಳು. ಪೂಜೆ-ಪುನಸ್ತಾರ, ಉತ್ಸವ-ಸಮಾರಂಭ, ಉಟ್ಟಿ-ಶಾಶ್ವತ ಎಲ್ಲ ಪ್ರಾ ವ್ಯಾಧಿವೆಂದು ಅವಳಿಗೆನಿಸಿತು. ಮೂರು ದಿನಗಳಿಂದ ಅವಳು ಪ್ರತಿಕ್ಷೇಣಪ್ರಾ ಭಾವನವರು ಬರುವರು, ಆಕ್ಕಿ ಬರುವರು, ಅಮೂಲ್ಯನೂ ಬರುವನು ಎಂಬ ವಿಚಾರನನ್ನೇ ಯೋಚಿಸುತ್ತಿದ್ದಳು. ಆದರೆ ಪತಿಯ ಈ ಮಾತನಿಂದ ಅವಶ ಆಶೀಯೆಲ್ಲ ಪ್ರಾ ನಿರಾಸೆ

ಯಾರಿಯತ್ತು. ಅಂದಿನ ಸಮಾರಂಭದ ವಿರಾಟ್ ಪರಿಶ್ರಮನೆಲ್ಲ ವೂ ವ್ಯಧಿ ವೈಸಿಸಿದ್ದುವು.

ಎಲೊಕೇಶನಿಯು ಬಂದು “ಚಿಂದೂ, ಉಗ್ರಾಣದ ಬೀಗದ ಕ್ಯೇಯನ್ನು ಸ್ವಲ್ಪ ಕೊಡೂ. ಮಿತಾಯಿಯವನು ಸಂದೇಶ \* ವನ್ನು ತಂದಿರುವನು” ಎಂದಳು

ಚಿಂದುವು ಕ್ಷಾಂತಭಾವದಿಂದ “ಅಲ್ಲೇ ಎಲ್ಲಾ ದರೂ ಇಡುವಂತೆ ಹೇಳಿರಿ ಅಕ್ಕಾ! ನಂತರ ನೋಡಿಕೊಳ್ಳುವ” ಎಂದಳು.

“ಎಲ್ಲಿರಿಷಲಿ ಚಿಂದೂ? ಕಾಗೆ-ಹದ್ದು ಗಳು ಬಾಯಿ ಹಾಕಿದರೆ?”

“ಕಾಗೆ ಹದ್ದುಗಳು ಬಾಯಿ ಹಾಕಿದರೆ ಬಿಸಾಡಿಸಿರಿ!” ಎಂದು ಹೇಳಿ ಅಲ್ಲಿಂದ ಹೊರಟಿಹೋದಳು.

ಅತ್ಯೇಯು ಬಂದು “ಚಿಂದೂ, ಈ ಸಲ ಎಷ್ಟು ಹಿಟ್ಟುನ್ನು ಕಲೆಸುವುದಕ್ಕೆ ಹೇಳಲಿ? ಒಂದಾವತ್ತೆ ಸ್ವಲ್ಪ ಬಂದು ನೋಡು!” ಎಂದಳು.

ಚಿಂದುವು ಮುಖ ಗಂಟಿಕ್ಕು “ಎಷ್ಟು ಹಿಟ್ಟು ಕಲೆಸಬೇಕೆಂಬುದು ನನಗೇನು ಗೊತ್ತು? ನೀವೆಲ್ಲರೂ ಇವ್ವು ದೊಡ್ಡವರಾಗಿರುವಿರಿ, ನಿಮಗೆ ಗೊತ್ತಿಲ್ಲವೇ?” ಎಂದಳು.

ಅತ್ಯೇಯು ಚಕ್ಕಿತಳಾಗಿ “ಇವಳ ಮಾತುಗಳನ್ನು ಕೇಳಿದೆಯಾ! ಈ ದಿನ ಎಷ್ಟು ಮಂದಿ ಉಟಿಕ್ಕೆ ಬರುವರೆಂಬುದು ನನಗೇನು ಗೊತ್ತು?” ಎಂದಳು.

ಚಿಂದುವು ಕೇಳಿವದಿಂದ “ಈ ಕೆಲಸವನ್ನೇ ಲ್ಲಾ ಆಕ್ಕೆನೇ ನಿಂತು ಮಾಡಿಸುತ್ತಿದ್ದರು. ಆವರನ್ನು ಹೋಗಿ ಕೇಳಿರಿ! ಆಮೂಲ್ಯನ ಉಪನಯನ ವಾದಾಗ ಉರಿನ ಜನರೆಲ್ಲಾ ಉಟಿಕ್ಕೆ ಬಂದಿದ್ದರು. ಇಷ್ಟಾದರೂ ಆಕ್ಕು

\*ಹಾಲಿಸಿದ ತಯಾರಿಸಿದ ಒಂದು ಮಿತಾಯಿ. ಇದಕ್ಕೆ ‘ಸಂದೇಶ’ವನ್ನು ರನು. ಬಂಗಾಲದಲ್ಲಿ ಇದು ಎಲ್ಲ ಮಿತಾಯಿಗಳಿಗಿಂತಲೂ ಶ್ರೇಷ್ಠವೆಂಧು ಪರಿಗಣಿಸಲ್ಪಡುತ್ತದೆ.

ನನ್ನನ್ನು ‘ಇದೆನ್ನ ಮಾಡಬೇಕು? ಇದೆಲ್ಲಿಡಬೇಕು? ಇದು ಸರಿಯೋ ನೋಡು!’ ಎಂದು ಏನೂ ಕೇಳಲಿಲ್ಲ” ಎನ್ನುತ್ತಾ ಅವಳು ಅಲ್ಲಿಂದ ಮತ್ತೊಂದು ಕೊಶದಿಗೆ ಹೋದಳು. ಅನ್ನರಲ್ಲಿ ಕಮಲೀಯು ಒಂದು “ಬಾಬೂಜೀಯವರು ಪೂಜೆಯ ಬಟ್ಟಿಬರೆಗಳನ್ನು—” ಎಂದಳು.

ಅವಳು ವಾತುಗಳನ್ನಿ ಪೂರ್ಯಿಸುವುದಕ್ಕಿಂತ ಮುಂಚೆಯೇ ಬಿಂದುವಾಸಿನಿಯು ಗರ್ಜಿಸುತ್ತೇ “ನನ್ನ ಪ್ರಾಣವನ್ನು ತೆಗೆದುಬಿಡಿರಿ, ನಿಂವೆ ಲ್ಲರೂ ಸೇರಿ ನನ್ನ ಪ್ರಾಣವನ್ನು ಹಿಂಡಿಬಿಡಿರಿ! ನಡೆ, ನನ್ನ ಕಣ್ಣೆದುರಿಗೆ ನಿಲ್ಲಿ ಬೇಡ!” ಎಂದಳು.

ಕಮಲೀಯು ಗಾಬರಿಗೊಂಡು ಒಂದು ಕ್ಷೇತ್ರಾ ಅಲ್ಲಿ ನಿಲ್ಲದೆ ಹೊರಟು ಹೋದಳು.

ಸ್ವಲ್ಪಹೊತ್ತಿನ ನಂತರ ಮಾಥವನು ಒಂದು ಬಿಂದುವಾಸಿನಿಯನ್ನು ಕೊಗಿ “ಎಲ್ಲಿ ಹೋದೆ? ಸ್ವಲ್ಪ ಭಾ!” ಎಂದ.

ಬಿಂದುವು ಹತ್ತಿರ ಒಂದು “ನನ್ನಿಂದ ಆಗುವುದಿಲ್ಲ. ನಾನು ಮಾಡಲಾರೆ, ಮಾಡಲಾರೆ!” ಎಂದಳು.

ಮಾ ಥ ಚಕಿತನಾಗಿ ಅವಳ ಮುಖವನ್ನು ನೋಡತೊಡಗಿದ!

ಬಿಂದುವು “ಏನು ಮಾಡುವಿರಿ? ಗಲ್ಲಿಗೇರಿಸುವಿರಾ?—ಒಳ್ಳೆಯದು, ಹಾಗೂ ಮಾಡಿರಿ—” ಎಂದು ಹೇಳಿ ಅಳುತ್ತೂ ಅಲ್ಲಿಂದ ಹೊರಟು ಹೋದಳು. ಹೊತ್ತೀರುತ್ತೇ ಬಂತು.

ಬಿಂದುವು ತಡವಡಿಸುತ್ತೇ, ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ತಿರುಗಾಡುತ್ತೇ ರೂಮಿನಿಂದ ರೂಮಿಗಿ ಹೋಗುತ್ತೇ, ಎಲ್ಲಾ ರೂ ಮಾಡುತ್ತಿರುವ ಕೆಲಸಗಳಲ್ಲಿ ತಪ್ಪನ್ನು ಹುಡುಕುತ್ತೇ, ಓಡಾಡುತ್ತಿದ್ದಳು. ತಿರುಗಾಡುವ ರಸ್ತೆಯಲ್ಲಿ ಯಾರೋ ಅವಸರದಲ್ಲಿ ಪಾತ್ರೆಯನ್ನಿಟ್ಟಿದ್ದರು, ಬಿಂದುವು ಆದನ್ನು ಎಳೆದು ಅಂಗಳಿದಲ್ಲಿ ಬಿಸಾಡಿದಳು. ಒಣಗುಹಾಕಿದ್ದ ಯಾರದೋ ಪಂಚೆಯು ಗಾಳಿಯಿಂದ ಹಾರಿ ಅವಳ ಮೈಮೇಲೆ ಬಿದ್ದಿತು, ಅವಳು ಆದನ್ನು ಚೂರು

ಜೊರಾಗಿ ಹರಿದು ಬಿಸಾಡಿದಳು. ಆವಳ ಎದುರಿಗೆ ಬಂದವರೆಲ್ಲ ಭಯ ದಿಂದ ದೂರ ಸರಿದು ನಿಲ್ಲಿತ್ತಿದ್ದರು.

ಬಳಿಕ ಪುರೋಹಿತನು ತಾನೇ ಒಳಗೆ ಬಂದು “ಹೊತ್ತುಗುತ್ತು ಬಂತು, ಇನ್ನೂ ಶೂಚಿಯ ಸಿದ್ಧತೆಗಳೇ ನಡೆದಿರುವಂತೆ ಕಂಡುಬರುವುದಿಲ್ಲ—” ಎಂದ.

ಬಿಂದುವು ಮರೆಯಲ್ಲೇ ನಿಂತು ಬಿರುನುಡಿಯಿಂದ “ಕೆಲಸ-ಕಾರ್ಯಗಳಿರುವ ಮನೆಯಲ್ಲಿ ಹೊತ್ತುಗಿಯೇ ಆಗುವುದು” ಎಂದು ಹೇಳಿ, ಕಾಲಿಗಡ್ಡವಾಗಿ ಸಿಕ್ಕಿದ ಒಂದು ಪಾತ್ರೀಯನ್ನು ದೂರ ಒದ್ದು, ಮತ್ತೊಂದು ಕೊರೆಡಿಗೆ ಹೋಗಿ ನಿಜೀವಳಂತೆ ನೆಲದ ವೇಲೆ ಬಿಡ್ಡಕೊಂಡಳು. ನಾಲ್ಕುರು ನಿಮಿಷಗಳನಂತರ ಅಶ್ವಂತ ಪರಿಚಿತವಾದ ಒಂದು ಕಂಠಧ್ವನಿಯು ಕೇಳಿ ಬರಲು ಆವಳು ಚಪ್ಪಿನೆದ್ದಳು. ಬಾಗಿಲಿಂದ ಇಣಿಕ ನೋಡಲಾಗಿ ಅನ್ನು ಪೂರ್ಣಿಸಿಯು ಅಂಗಳದಲ್ಲಿ ಬಂದು ನಿಂತಿದ್ದಳು.

ಬಿಂದುವು ದುಃಖ ಮತ್ತು ಆಭಿವಾನಗಳಿಂದ ಹರಿಯುತ್ತಿದ್ದ ಕಣ್ಣೀರನ್ನು ಉರಿಸಿಕೊಂಡು, ಸೀರೆಯು ಸೆರಗನ್ನು ಕೊರಳಷ್ಟು ಹಾಕಿ ಕೈಜೋಡಿಸಿ ಅನ್ನು ಪೂರ್ಣಿಸಿಯ ಮುಂದೆ ನಿಂತು “ಗ್ರಂ-ಗ್ರಂ ಗಂಬಿಯಾಗುತ್ತು ಬಂತು, ಇನ್ನೂ ಎವ್ವತ್ತು ವೈರವನ್ನು ತೋರಬೇಕೆಂದಿರುವಿರ ಆಕ್ಷಾ! ನಾನು ವಿಷಕ್ಷಣಿದು ಪ್ರಾಣಬಿಡುವುದರಿಂದ ನಿಮ್ಮ ಇಷ್ಟಾರ್ಥವು ಪೂರ್ಣಿಸಿಯಾಗುವುದಾದರೆ ಹಾಗೆಯೇ ಮಾಡಿರ. ಮನಿಗೆ ಹೋಗಿ ಒಂದು ಬಟ್ಟಲಿನ ತಂಬವಿಷವನ್ನು ಕೊಟ್ಟು ಕಳುಹಿಸಿರಿ!” ಎಂದು ಹೇಳಿ ಬೀಗದಕ್ಕೆ ಗೊಂಜಲನ್ನು ಆವಳ ಕಾಲುಗಳ ಬಳಿ ಹಾಕಿದಳು. ನಂತರ ತನ್ನ ಕೊರೆಡಿಗೆ ಹೋಗಿ ಬಾಗಿಲನ್ನು ಮುಚ್ಚಿ ನೆಲದ ವೇಲೆ ಬಿಡ್ಡಕೊಂಡು ಅಳತೊಡಗಿದಳು.

ಅನ್ನು ಪೂರ್ಣಿಸಿಯು ಏನೂ ಮಾತನಾಡಬೇ ಬೀಗದ ಕೈಗೊಂಜಲನ್ನು ತೆಗೆದುಕೊಂಡು ಬಾಗಿಲನ್ನು ತೆರೆದು ಉಗಾಳಿವನ್ನು ಪ್ರವೇಶಿಸಿದಳು.

ಸಾರ್ಥಂಕಾಲ ಉಂಟಮಾಡುವವರೂ ಬಂದು-ಹೋಗುವವರೂ ಮನೆತುಂಬ ಕಿಕ್ಕಿರಿದು ಹೋಗಿದ್ದರು. ಇಷ್ಟಾದರೂ ಬಿಂದುವು ಮಾತ್ರ

ಯಾವ ಕಾರಣದಿಂದಲೋ ಅಸ್ತಿರಭಾಗಿ ಒಳಗಿಸಿಂದ ಹೊರಗೆ, ಹೊರಗಿಸಿಂದ ಒಳಕ್ಕೆ ಓಡಾಡುತ್ತದ್ದಳು.

ಅಷ್ಟರಲ್ಲಿ ಭೈರನು ಬಂದು “ಅಮೂಲ್ಯಬಾಬು ಸ್ಕೂಲಿನಲ್ಲಿ ಇಲ್ಲ” ಎಂದು

ಬಿಂದುವು ಹೋಪದ ಕಿಡಿಗಳನ್ನು ಕಾರುತ್ತು “ಮಾರ್ಚ್ ! ಹುಡುಗರು ರಾತ್ರಿಯವರೀಗೂ ಸ್ಕೂಲಿನಲ್ಲಿರುವರೇ ? ನೀನೇನು ಹೊಸಬನೇ ? ಒಂದು ಸಲ ಆ ಮನೆಗೆ ಹೋಗಿ ನೋಡಿಬರಲಾಗಲಿಲ್ಲವೇ ?” ಎಂದಳು.

“ಆ ಮನೆಯಲ್ಲಿ ಇಲ್ಲ” ಎಂದ ಭೈರ.

ಬಿಂದುವು ಮತ್ತುಮ್ಮು ಕೋವ ಮತ್ತು ದುಃಖದಿಂದ “ಯಾವ ದುಷ್ಟ ಹುಡುಗರ ಸಂಗಡ ಎಲ್ಲಿ ಗಿಲ್ಲಿ-ದಾಂಡನ್ನು ಆಡುತ್ತಿರುವನೋ ! ಈಗ ಆವ ನಿಗೆ ಭಯವಾದರೂ ಯಾರದಿದೆ ? ಎಂದಾದರೂ ಒಂದುದಿನ ಕಣ್ಣು ಗುಡ್ಡಿ ಒಡೆದರೆ ಆಗ ಹಿರಿಯ ಯಜವಾನಿಯವರಿಗೆ ಮನಸ್ಸಂತೋಪವಾಗುವುದು ! ನೀನು ಹೋಗು, ಅವನೆಲ್ಲಿದ್ದರೂ ಹುಡುಕಿ ಕರೆದುಕೊಂಡು ಬಾ !” ಎಂದಳು.

ಅನ್ನಪೂರ್ಣೆಯು ಉಗ್ರಾಣದ ಮನೆಯ ಅಂಗಳದಲ್ಲಿ ಕುಳಿತು ಸಾಲ್ಪಾರು ಜನ ಮುದುಕಿಯರೊಡನೆ ಮಾತನಾಡುತ್ತಿದ್ದಾರು. ಬಿಂದುವಿನ ತೀಕ್ಷ್ಣಾಸ್ವರವು ಅವಳಿಗೆ ಕೇಳಿಬಂದಿತು.

ಒಂದು ಗಂಟೆಯ ಹೊತ್ತುದನಂತರ ಭೈರನು ಹಿಂತಿರು ಹಿಂತಿರು “ಅಮೂಲ್ಯಬಾಬು ಮನೆಯಲ್ಲಿರುವರು. ಆವರೆ ಬರುವುದಿಲ್ಲ” ಎಂದು.

ಬಿಂದುವಿಗೆ ಆವನ ಮಾತಿನಲ್ಲಿ ಸಂಭಿಕೆಯಾಗಲಿಲ್ಲ.

“ಬರುವುದಿಲ್ಲ ವೇ, ನಾನು ಕರೆಯುತ್ತಿರುವನೆಂದು ಹೇಳಿದೆಯಾ ?”

“ಹೇಳಿದೆ. ಆದರೂ ಬರಲಿಲ್ಲ.”

ಬಿಂದುವು ಕ್ಷುಣಕಾಲ ಪ್ರಭುಭಾಗಿ ನಿಂತಿದ್ದು ಪುನಃ “ಅವನ ದೋಷ ವಾದರೂ ಏನು ? ತಾಯಿಯಂತೆ ಮಗ ! ಇನ್ನು ಮುಂದೆ ಇಂತಹ ತಾಯಿ-

ಮಕ್ಕಳ ಮುಖ-ದರ್ಶನ ಮಾಡುವುದಿಲ್ಲ ವೆಂದು ಪ್ರತಿಜ್ಞೆ ಮಾಡಿರುವೇನು!” ಎಂದಳು.

ರಾತ್ರಿ ಬಹೆ ಹೊತ್ತುದನಂತರ ಅನ್ನ ಪೂರ್ಣೆಯು ಮನೀಗೆ ಹೊರಡಲ ನುವಾದಳು. ಮಾಧವ ಆಕೆಯನ್ನು ತಲಪಿಸಿ ಬರಲು ಸಿದ್ಧನಾದ. ಬಿಂದುವು ಅತುರದಿಂದ ಅವನ ಒಳ ಓಡಿಬಂದು ಭೀಷಣ ಧ್ವನಿಯಿಂದ “ತಲಪಿಸಿ ಬರಲು ಮಾತ್ರ ಹೊರಟುಬಿಟ್ಟಿರಲ್ಲ, ಅವರು ಒಂದು ತೊಟ್ಟು ನೀರನ್ನು ಸಹ ಕುಡಿದಿಲ್ಲವೆಂಬುದು ಗೊತ್ತೇ?” ಎಂದಳು.

“ಅದು ನಿನೆಗೆ ಗೊತ್ತಾಗತಕ್ಕ ವಿಷಯ,— ನನಗಲ್ಲ. ಈ ದಿನದ ಶಾಯಕವೆಲ್ಲವೂ ಕೆಟ್ಟುಹೋಗುತ್ತಿರುವುದನ್ನು ಕಂಡು ನಾನೇ ಹೋಗಿ ಅವರನ್ನು ಕಲೆತೆಂದೇನು, ಈಗ ಹೋಗಿ ತಲಪಿಸಿ ಬರುವೇನು” ಎಂದ ಮಾಧವ.

ಬಿಂದುವು “ಸರಿ, ಒಕ್ಕೆಯೆಂದು. ನೀವೂ ಸಹ ಅವರ ಕಡೆಗೇ ಮಾತ ನಾಡುವಿರಿ!” ಎಂದಳು.

ಮಾಧವ ಬಿಂದುವಿನ ಮಾತಿಗೆ ಉತ್ತರ ಕೊಡದೆ ಅನ್ನ ಪೂರ್ಣೆಯನ್ನು ಕುರಿತು “ಆತ್ಮಿಗೆ, ಇನ್ನು ಹೊತ್ತುಗುವುದು ಹೊರಡಿಂಣ” ಎಂದ.

“ಹೊರಡು ಲಾಲಾ!” ಎಂದು ಅನ್ನ ಪೂರ್ಣೆಯು ಹೆಚ್ಚೆಯನ್ನು ಮುಂದಿಡುವನ್ನುರಲ್ಲಿ ಬಿಂದುವು ಗರ್ಜಿಸುತ್ತು “ಮನೀಯ, ಶತ್ರು! ಎಂದು ಜನರು ಒಂದು ಗಾದೆಯ ಮಾತು ಹೇಳುವುದುಂಟು, ಹಾಗಾಯಿತು. ಹತ್ತಾರು ಸುಳ್ಳ-ಸುಳ್ಳಗಳನ್ನು ಸೇರಿಸಿ ಬಾಯಿಗೆ ಬಂದಂತೆ ಮಾತನಾಡಿದಿ—ಕ್ರೋಧಿದಿಂದ ಹಲ್ಲು ಹಲ್ಲು ಕಡಿಯುತ್ತ ಪ್ರತಿಜ್ಞೆಗಳನ್ನು ಮಾಡಿದಿರಿ—ನಾಲ್ಕು ದಿನಗಳು—ಹಗಲು\_ರಾತ್ರಿ—ಮಗನ ಮುಖ ಸಹ ನೋಡಿಗೊಡಲಿಲ್ಲ! ಪರಮಾತ್ಮನೇ ಇಡರ ತೀವ್ರಾನ ಮಾಡುವನು” ಎಂದು ಉಕ್ಕಿ ಬರುತ್ತಿದ್ದ ಆಳವನ್ನು ತಡೆಯುವುದಕ್ಕಾಗಿ ಸೀರೆಯ ಸೆರಿಗಿನಿಂದ ಬಾಯನ್ನು ಮುಚ್ಚಿಕೊಂಡು, ಆಡಿಗೆಯ ಮನೀಗೆ ಹೋಗಿ ನೆಲದ ಮೇಲೆ ಚಿದ್ದು ಕೊಂಡಳು; ಒಡನೆಯೇ ಪ್ರಜ್ಞೆ ತಪ್ಪಿತು. ಮನೀಯಲ್ಲಿ ಲಾಲ್ಲಿ ಗಲಿ

ಬಿಲಿ ಸುರುವಾಯಿತು. ಮಾಥವ ಮತ್ತು ಅನ್ನ ಪೂಣೆಯಿರಿಗೂ ಈ ಗಲಿ  
ಬಿಲಿ ಕೇಳಬಂತು. ಅನ್ನ ಪೂಣೆಯು ತರುಗನ್ನಿಂತು “ಏನಾಯಿತು,  
ನೋಡಿಂಡಿ !” ಎಂದಳು.

“ನೋಡುವ ಆವಶ್ಯಕತೆ ಇಲ್ಲ, ನಡೆಯಿರಿ !” ಎಂದ ಮಾಥವ.

ಜಲಹದ ಮಾತು ಇಷ್ಟು ದಿನಗಳವರೆಗೆ ಗುಹ್ಯವಾಗಿತ್ತು. ಆದರೆ  
ಎಲ್ಲವೂ ಈಗ ಬಯಲಾಯಿತು. ಮರುದಿನ ಮನೆಯ ಹೆಂಗಸರೆಲ್ಲ ರೂ  
ಒಂದು ಶ್ವಾಸದಲ್ಲಿ ಸೇರಿದರು. ಆಗ ಏಲೊಕೇಶಿಯು “ಓರಿಗ್ನಿಟ್ಯಾರಲ್ಲಿ  
ಜಗಳವಾದರೆ ಮಗನಿಗೇನಾಯಿತು ? ಒಂದುಸಲ ಇಲ್ಲಿಗೆ ಬರಲು ಸಹ ಆಗ  
ಲಿಲ್ಲವೇ ? ತಾಯಿಯಂತೆಯೇ ಮಗನೆಂದು ಬಿಂದುವಾಸಿನಿಯು ಹೇಳಿದುದು  
ಸುಳ್ಳಲ್ಲ. ನಾನೂ ಎಷ್ಟೆಷ್ಟು ಹುಡುಗರನ್ನು ನೋಡಿರಾವೆನು, ಆದರೆ  
ಇಂತಹ ಕೃತಫ್ರೇನನ್ನು ಎಲಾಲ್ಲ ನೋಡಲಿಲ್ಲ” ಎಂದಳು.

ಬಿಂದುವು ಒಮ್ಮೆ ಕಾಲ್ ಒತ್ತಿದ್ದ್ವಿಯಿಂದ ಆವಳ ಕಡೆಗೆ ನೋಡಿ  
ಸಾಚಿಕೆ ಮತ್ತು ತಿರಸ್ಯಾರದಿಂದ ತಲೆತಗ್ಗಿಸಿದಳು. ಏಲೊಕೇಶಿಯು ಪ್ರಾನಃ  
“ಬಿಂದೂ, ನಿನಗೆ ಮಗನು ಬೇಕಾಗಿದ್ದಲ್ಲಿ ನನ್ನ ನರೇಂದ್ರನಾಥನನ್ನು  
ತೆಗೆದುಕೊಂಡು, — ನಿನಗೆ ಆವನನ್ನು ಕೊಟ್ಟುಬಿಡುವೆನು. ಹೊಡಿದರೂ  
ಸರಿಯೆ, ಬಡಿದರೂ ಸರಿಯೆ, ಕತ್ತರಿಸಿದರೂ ಸರಿಯೆ—ಮರುಮಾತಾಡು  
ವರಳಲ್ಲ. ಅಂತಹ ಪ್ರತ್ಯನಿಗೆ ನಾನು ಇನ್ನು ಕೊಡಲಿಲ್ಲ, ಬಿಂದೂ !”  
ಎಂದಳು

ಬಿಂದುವು ಏನನ್ನೂ ಹೇಳಿದೆ ಸುಮ್ಮನೆ ಕುಳಿತ್ತಿದ್ದಳು. ಬಿಂದುವಿನ  
ತಾಯಿಯು ಉತ್ತರವಿತ್ತಳು. “ಆಕೆ ವಯಸ್ಸುದವಳು, ಜಮಿನಾನುದಾರರ  
ಮನೆಯ ಮಗಳು ಅಲ್ಲದೆ ಜಮಿನಾನುದಾರರ ಗೃಹಿಣಿ ; ಬಹು ಅನುಭವ  
ಪ್ರಾಣವಳು” ಎಂದು ಏಲೊಕೇಶಿಯ ಮಾತನ್ನು ಕೇಳಿ ನಕ್ಕು ಆವಳು  
“ಇದೆತಹ ಮಾತನ್ನಾಡುವೆ? ಅಮೂಲ್ಯನು ಆವಳ ಶರೀರದ ರೋಮ  
ರೋಮದಲ್ಲಿಯೂ ವ್ಯಾಪಿಸಿರುವನು. ನೀವುಗಳು ಆವಳನ್ನು ವ್ಯಾಕುಲ  
ಗೊಳಿಸಬೇಕಿ. ಬಿಂದೂ, ನಿನ್ನ ಜಗಳ—ಕೇವಲ ಎರಡು ದಿನದ ಜಗಳ.  
ಇದಕ್ಕಾಗಿ ಮಗನು ಬೇರೆಯವನಾಗುವನೇ ?” ಎಂದಳು.

ಬಿಂದುವು ಕೆಂಬನಿದುಂಬಿದ ನೇತ್ರಗಳಿಂದ ತಾಯಿಯ ಮುಖದ ಕೆಡೆಗೆ ಸೋಡುತ್ತ ಸುಮೃತಿ ಕೆಳಿತಿದ್ದ ಈ.

ಸಾಯಂಕಾಲದ ನಂತರ ಬಿಂದುವು ಕೆ ಮಲೆಯ ನ್ನು ಕರೆದು “ಕವಲಾ, ಆ ದಿನ ನೀನೇ ಎದುರಿಗಿದ್ದೆ, ಇಲ್ಲವೇ? ಅವರು ಅವು ದೊಡ್ಡ ಪ್ರತಿಜ್ಞೆಯನ್ನು ಮಾಡುವಂತಹ ಭಯಂಕರ ಆವರಾಧವನ್ನಾದರೂ ನಾನು ಮಾಡಿದುದೇನು? ನೀನೇ ಹೇಳು!” ಎಂದಳು.

ಅದರೆ ಕಮಲೆಯು ಬಿಂದುವು ತನ್ನನ್ನು ಈ ವಿಚಾರವಾಗಿ ಮಾತ್ರ ನಾಡಲು ಕರೆಸುವಳಿಂದು ಕನ್ನಿನಲ್ಲಿಯೂ ಉಪಿಸಿರಲಿಲ್ಲ; ಆ ವಳಿಗೆ ಅತ್ಯಂತ ಸಂಕೋಚವಾಯಿತು. ಏನೂ ಖತ್ತರ ಕೊಡದೆ ಮಾನದಿಂದ ಕುಳಿತಿದ್ದ ಈ. ಅದರೂ ಪುನಃ ಬಿಂದುವು “ಇಲ್ಲ, ಇಲ್ಲ; ಎಷ್ಟೇ ಆಗಲಿ, ನೀನು ವಯಸ್ಸಿನಲ್ಲಿ ನನಗಿಂತ ದೊಡ್ಡವಳು. ನಿಮ್ಮಂತಹವರ ಒಂದೆರಡು ಮಾತುಗಳನ್ನು ನಾನು ಕೇಳಲೇಬೇಕು. ನೀನೇ ಹೇಳು, ನನ್ನಿಂದ ಏನಾದರೂ ತಪ್ಪಾಯಿತೇ?” ಎಂದಳು.

ಕಮಲೆಯು ತಲೆಯಲ್ಲಾಡಿಸಿ “ಇಲ್ಲ, ಇಲ್ಲ; ಇದರಲ್ಲಿ ದೋಷದ ಮಾತಾಪುದು?” ಎಂದಳು.

ಬಿಂದುವು “ಹಾಗಿದ್ದರೆ ಕೇಳಿ! ಆ ಮನೆಗೆ ಹೋಗಿ ಆವರಿಗೆ ಚೆನ್ನಾಗಿ ಬುದ್ಧಿ ಬರುವಂತೆ ಬಿಂದೆರಡು ಮಾತುಗಳನ್ನು ಹೇಳಿ ಬಾ; ನಿನಗೇತರ ಭಯ?” ಎಂದಳು.

ಕಮಲೆಯು ಧೈಯರು ತೆಂದುಕೊಂಡು “ಯಾತರ ಭಯವೂ ಇಲ್ಲ ಆಕ್ಷಣವರೇ! ಅದರೆ ಈಗ ಜಗತ್ತ ಮಾಡುವ ಆವಶ್ಯಕತೆಯಾದರೂ ಏನು? ಅದದ್ವಾಯಿತು!” ಎಂದಳು

ಬಿಂದುವು “ಇಲ್ಲ, ಇಲ್ಲ ಕಮಲಾ! ನಿನಗೆ ಗೊತ್ತಿಲ್ಲ,—ನಿಜವಾದ ಮಾತನ್ನು ಹೇಳಬಿಡುವೆನು. ಇಲ್ಲದಿದ್ದರೆ ಆವರು ದೋಷವೆಲ್ಲ ನನ್ನ ದೆಂದೂ ತಮ್ಮದಾವ ದೋಷವು ಇಲ್ಲವೇಂದೂ ತಿಳಿಯುವರು. ಹೊರ

ದೂಡುವೆನು, ಹೊರಗಟ್ಟುವೆನು ಎಂಬಿವೇ ಮಾತುಗಳನ್ನು ಅವರು ಹೇಳಲಿಲ್ಲವೇ? ಇವೆಲ್ಲ ಮಾತುಗಳಿಗೂ ನಾನು ಎಂದಾದರೂ ಕೋಷವಮಾಡಿ ಕೊಂಡಿನೇ? ಅವರು ನನಗೆ ಕಾಣದಂತೆ ರೂಪಾಯಿಗಳನ್ನೇಕೆ ಕೊಟ್ಟಿರು? ನನಗೇಕೆ ತಿಳಿಸಲಿಲ್ಲ?” ಎಂದಳು.

ಕಮಲೆಯು “ಹಾಗೆಯೇ ಆಗಲಿ, ನಾಳೆ ಹೋಗುವೆನು. ಈಗ ಸಂಜೀಯಾಯಿತು” ಎಂದಳು.

ಬಿಂದುವು ಆಪ್ರಸನ್ನಿಳಾಗಿ “ಸಂಜೀ ಎಲ್ಲಾಯಿತು ಕಮಲಾ? ನೀನು ಮಾತನ್ನು ಒಹಳ ಮರೆಸುವೆ. ಮಳೆಯ ದಿನಗಳಾದುದರಿಂದ ಆ ರೀತಿ ಕಾಣಿಸುವುದು. ಇಲ್ಲದಿದ್ದರೆ ಯಾರನ್ನಾದರೂ ಸಂಗಡ ಕರೆದುಕೊಂಡು ಹೋಗು—ಏ, ಭೈರ! ಸ್ವಲ್ಪ ಜವಾನನನನ್ನು ಕರೆ, ಕಮಲೆಯ ಸಂಗಡ ಹೋಗಲಿ” ಎಂದಳು.

ಭೈರನು “ಬಾಬಾಜೀಯವರು ಜವಾನನ ಕೈಯಿಂದ ಲಾಂಡ್ರವನ್ನು ಒರೆಸಿಸುತ್ತಿರುವರು” ಎಂದ.

ಬಿಂದುವು ಆವನನ್ನು ದುರದುರನೆ ದಿಟ್ಟಿಸಿ “ಪುನಃ ನಿಂತ ಸ್ಥಳದಿಂದಲೇ ಉತ್ತರ ಕೊಡುತ್ತಿರುವೋ?” ಎಂದಳು.

ಭೈರನು ಭಯದಿಂದ ಒಂದು ನಿಮಿಷವೂ ಅಲ್ಲಿ ನಿಲ್ಲದೆ ಮರೆಯಾದ. ಕಮಲೆಯನ್ನು ಕಳುಹಿಸಿದ ನಂತರ ಬಿಂದುವು ಒಂದೆರಡು ಬಾರಿ ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ತಿರುಗಾಡಿ ಕಡೆಗೆ ಅಡಿಗಿಯ ಮನೆಯನ್ನು ಪ್ರವೇಶಿಸಿದಳು. ಅಡಿಗಿಯವಳು ಒಬ್ಬುಕೇ ಕುಳಿತು ಅಡಿಗೆ ಮಾಡುತ್ತಿದ್ದಳು. ಬಿಂದುವು ಒಂದುಕಡೆಗೆ ಕುಳಿತು “ಮಿಸರಾನೀ, ನಿನ್ನ ಸಾಕ್ಷ್ಯವನ್ನು ಕೇಳುವೆನು. ನಿಜವಾದುದನ್ನು ಹೇಳು, ತಪ್ಪು ಯಾರದು?” ಎಂದು ಕೇಳಿದಳು.

ಅಡಿಗಿಯವಳಿಗೆ ಅಧ್ಯವಾಗಲಿಲ್ಲ. ಅವಳು “ಎಂತಹ ತಪ್ಪು, ಯಾರ ತಪ್ಪು?” ಎಂದಳು.

ಬಿಂದುವು “ಆ ದಿನದ ಮಾತು! ನಾನು ಹೇಳಿದುದಾದರೂ ಏನು? ಈ ಮಧ್ಯ ಅವಾಲ್ಯುನಿಗೆ ನೀವೇನಾದರೂ ರೂಪಾಯಿಗಳನ್ನು ಕೊಟ್ಟಿರಾ?” ಎಂದು ಕೇಳಿದೆ. ಮಹ್ಕಳ ಕ್ಯೆಲ್ಲಿ ದುಡ್ಡು-ಕಾಸುಗಳನ್ನು ಕೊಡಬಾರದೆಂದು ಯಾರಿಗೆ ತಾನೇ ತಿಳಿಯದು? ‘ಬಹಳ ಹಟ್ಟಮಾಡಿ ಅಳುತ್ತು ಕುಳತ, ಆದುದ ರಿಂದ ಕೊಟ್ಟೇ’ ಎಂದಿದ್ದರೆ ಮಾತು ಮುಗಿಯುತ್ತಿತ್ತು. ಜಗಳವು ಅಲ್ಲಿಗೇ ನಿಲ್ಲುತ್ತಿತ್ತು. ಈ ಒಂದು ಮಾತಿಗಾಗಿ ಇಷ್ಟೆಲ್ಲ ಜಗಳವಾದರೂ ಏಕೆ? ಮನೆಯಲ್ಲಿ ಇರುವವನು ಒಬ್ಬ ಹುಡಾಗ—ಆದರಲ್ಲಿ ಅವನ ಮೇಲೆ ಆಣಿ ಇಟ್ಟು ಪ್ರತಿಜ್ಞೆಯೇ! ಮಿಸ ರಾನೀ, ಇನ್ನು ಈ ಜನ್ಮದಲ್ಲಿ ನಾನು ಆವರ ಮುಖವನ್ನು ನೋಡಲಾರೆ. ಶತ್ರುವನ್ನಾದರೂ ಕಣ್ಣಾಶ್ಚ ನೋಡುವೆನು, ಆವರನ್ನು ನೋಡಲಾರೆ!” ಎಂದಳು.

ಅಡಿಗೆಯವರು ಸ್ವಭಾವದಲ್ಲಿ ವಿಶ್ವಾಷಿತಿ. ಏನು ಹೇಳಬೇಕೆಂಬುದು ಆವಳಿಗೆ ತೋರಲಿಲ್ಲ, ಸುಮ್ಮಿನಿದ್ದಳು. ಬಿಂದುವಿನ ನೇತ್ರಗಳು ಅಶ್ವಪೂರಿತವಾದುವು. ಒಡನೆಯೇ ಆವಳು ಕಣ್ಣಗಳನ್ನು ಒರಿಸಿಕೊಂಡು ಗದ್ದದ ಸ್ವರದಿಂದ “ಕೋವ ಒಂದಾಗ ಯಾರುತಾನೇ ಸ್ರಾಜ್ಞ ಮಾಡುವುದಿಲ್ಲ ಮಿಸರಾನೀ? ಆದರೆ ಇಷ್ಟುಕೂಗಿ ಒಂದು ತೊಟ್ಟು ನೀರು ಸಹ ಕುಡಿಯಬಾರದೇ? ಮಗನನ್ನು ಸಹ ಬರಗೊಡಲಿಲ್ಲ! ಇವೆಲ್ಲ ದೊಡ್ಡವರಿಗೆ ಯೋಂಗ್ಯಾವಾದ ಕೆಲಸಗಳಿಂ? ಎಷ್ಟೇ ಆಗಲಿ, ನಾನು ಚಿಕ್ಕವಳಿ, ಬುದ್ಧಿ ಕಡಿಮೆ—ಒಂದಂದೇ ಆವರ ಹೊಟ್ಟೆಯಲ್ಲಿ ಹುಟ್ಟುದ ಮಗಳೇ ಆಗಿದ್ದರೆ ಆಗೇನು ಮಾಡುತ್ತಿದ್ದರು? ಇನ್ನುಮೂಂದೆ ಆವರ ಹೆಸರನ್ನು ಸಹ ಉಚ್ಚಂ ಸುವುದಿಲ್ಲ ವೆಂದು ನಾನು ಸ್ರಾಜ್ಞ ಮಾಡಂವೆನು!” ಎಂದಳು.

ಅಡಿಗೆಯವರು ಪ್ರನಃ ಸುಮ್ಮಿನಿದ್ದಳು. ಬಿಂದುವು “ಪ್ರತಿಜ್ಞೆ ಮಾಡುವುದು, ಆಣಿ-ಭಾಸೆಗಳನ್ನಿಡುವುದು ಆವರಿಗೆ ಮಾತ್ರ ಬರುತ್ತದೆ; ನನಗೆ ಬರುವುದಿಲ್ಲನೇ? ನಾನು ನಾಳೆಯ ದಿನ ಆ ಮನಗೆ ಹೋಗಿ ‘ಬಟ್ಟಲು ತುಂಬ ವಿಷವನ್ನು ಕಳುಹಿಸಿಕೊಡಿದ್ದರೆ ನಿಮ್ಮಾಜ್ಞಿ!’ ಎಂದು ಹೇಳಿ ಒಂದರೆ ಏನಾಗುವುದು ಬಲ್ಲೆಯಾ? ಆದರೆ ಈಗ ಸುಮ್ಮಿನಿರುವೆನು. ಒಂದೆರಡು ದಿನಗಳನಂತರ ಹೋಗಿ ಇದೇ ರೀತಿ ಆಣಿ ಇಟ್ಟುಕೊಂಡು ಬರು

ವೆನು, ಅಥವಾ ನಾನೇ ವಿವರಣ್ಯ ಕುಡಿದು ಆಕ್ಷನವರು ಕೆಳಗೆಸಿದರೆಂದು ಹೇಳಬಿಡುವೆನು. ಅಗ ನಾಲ್ಕು ಜನರು ಅವರನ್ನು ಉಗಿಯುವರೋ ಇಲ್ಲವೋ ನೋಡುವೆನು! ಅಗಲಾದರೂ ಅವರಿಗೆ ಬುದ್ಧಿ ಬರುವುದೋ ಇಲ್ಲವೋ ನೋಡುವೆನು!” ಎಂದಳು.

ಅಡಿಗೆಯವಳು ಹೆದರುತ್ತ ಹೆದರುತ್ತ ವ್ಯಾದುಸ್ವರದಿಂದ “ಭಿಃ, ಭಿಃ; ಇಂತಹ ಮಾತುಗಳನ್ನು ಯೋಚಿಸಬಾರದು, ಜಗತ್ ಕದನಗಳು ಯಾವಾಗಲೂ ಇರುವುದಿಲ್ಲ. ಅವರೂ ನಿಮ್ಮನ್ನು ಚಿಟ್ಟು ಇರಲಾರರು. ಅವೂ ಲ್ಯಾನೂ ನಿಮ್ಮನ್ನು ಚಿಟ್ಟು ಇರಲಾರ. ಈಗ ಕೆಲವು ದಿನಗಳಿಂದ ಅವನು ಅಲ್ಲ ಹೇಗಿರುವನೆಂಬುದೇ ನಮಗೆಲ್ಲಾ ಒಹಕೆ ಆಶ್ಚರ್ಯವಾಗಿದ್” ಎಂದಳು.

ಬಿಂದುವು ಆತುರದಿಂದ “ನಾನೂ ಸಹ ಅದನ್ನೇ ಹೇಳುವುದು ಮಿಸರಾನೀ! ಅವರು ಅವನನ್ನು ಹೊಡಿಸು-ಬ್ಯಾದು, ಗದರಿಸಿರಬೇ ನ. ಒಂದುದಿನ ಸಹ ನನ್ನನ್ನು ಚಿಟ್ಟು ಇರುತ್ತಿರಲಿಲ್ಲ. ಅಂತಹವನು ಈಗ ಐದು ದಿನಗಳಿಂದ ಈ ಕಡೆಗೆ ಸಹ ತಿರುಗಲಿಲ್ಲ. ಇದೆಲ್ಲವೂ ಅವಳ ಕೆಲವು. ಇಂತಹ ಹೊಸುಸಿನ ಮುಖವನ್ನು ಪ್ರಿನೆ ನೋಡಬಹುದೇ? ನಾನು ಆಗಲೇ ಹೇಳಿದೆನಲ್ಲ, ಶತ್ರುವನಾ೰ದರೂ ಕಣ್ಣೆ ತ್ತಿ ನೋಡುವೆನು—ಆದರೆ ಅವರನ್ನು ಈ ಜನ್ಮವಿರುವವರೆಗೆ ಕಣ್ಣೆ ತ್ತಿ ನೋಡಲಾರೆ” ಎಂದಳು.

ಅಡಿಗೆಯವಳು ತನ್ನ ಮೊಣಕ್ಕೆಯ ಬಳ ಇದ್ದ ಒಂದು ಗುರುತನ್ನು ತೋರಿಸುತ್ತ “ಇಲ್ಲಿ ನೋಡಿರಿ, ಆ ದಿನದ ಮಾತು. ಆ ದಿನ ರಾತ್ರಿ ನೀವು ಪ್ರಜ್ಞ ತಪ್ಪಿ ಬಿದ್ದಾಗ ನಡೆವ ವಿಷಯ. ನಿಮಗೆ ತಿಳಿಯದು. ಅಮಾಲ್ಯ ಎಲ್ಲಿಂದಲೀ ಓಡಿಬಂದು ನಿಮ್ಮ ಎದೆಯ ನೇಂಲೆ ಕಲೆಯಿಪ್ಪು ಬಹುಭಾಗಿ ಆಳತೋಡಿಗದ, — ಆ ದಿನ ಅವನ ರೋದನವನ್ನು ನೀವು ಕೇಳದ್ದರೆ! ಸಾಯಂವುದೆಂದರೆ ಏನೆಂಬುದನ್ನು ಅರಿಯದ ಆ ಬಾಲಕನು ‘ಚಿಕ್ಕಮ್ಮ ಸತ್ತುಹೋಡಳು!’ ಎಂದು ಗೋಳಾಡತೋಡಿಗದ. ನನಗೆ ನೀರು ಚಿಮು ಕಿಸಗೊಡಲಿಲ್ಲ, ಗಾಳಿ ಹಾಕಗೊಡಲಿಲ್ಲ,—ನಾನು ಅವನನ್ನು ಹಿಡಿದೆತ್ತಲು ಹೋಡೆ, ಅವನು ನನ್ನ ಮೊಣಕ್ಕೆ ಬಳ ಗಟ್ಟಿಯಾಗಿ ಕಣ್ಣಿಟ್ಟು. ದೊಡ್ಡ ಆಕ್ಷನವರು ಎತ್ತಲು ಹೋಡರು, ಅವರನ್ನು ಹೊಡೆಸು ಒಡೆದು ಕಟ್ಟು,

ಸೀರೆಯ ಸರಗನ್ನು ಹರಿದುಹಾಕಿದ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಸೇವೆಯನ್ನು ಮಾಡುವುದು ಹಾಗಿರಲಿ! ಅವನನ್ನು ತಡೆಯುವುದೇ ಕಷ್ಟವಾಯಿತು. ಕಡೆಗೆ ನಾಲ್ಕುರು ಜನರು ಸೇರಿ ಅವನನ್ನು ಹೊರಗೆ ಕರೆದು ಕೊಂಡು ಹೋದರು ” ಎಂದೆಂದು.

ಬಿಂದುವು ಎವೆಯಿಕ್ಕದೆ ಅಡಿಗೆಯವಳ ಮುಖನ್ನೇ ನೋಡುತ್ತು, ಅವಳ ಮಾಣಗಳನ್ನು ಕೇಳುತ್ತಿದ್ದಳು ನಂತರ ಒಮ್ಮೆ ನಿಟ್ಟುಸಿರಿಕೆದು, ತನ್ನ ಕೊರ್ಕಿಗೆ ಹೋಗಿ ಬಾಗಿಲು ಮುಚ್ಚಿ ನೇಲದ ಮೇಲೆ ಬಿದ್ದ ಕೊಂಡಳು.

ನಾಲ್ಕುರು ದಿನಗಳ ನಂತರ ಬಿಂದುವಿನ ತಾಯಿ ತಂಡೆ, ಆತ್ಮಮೊದಲಾದವರು ಉಂಗಿ ಹೋಗುವ ಮೊದಲನೇಯ ದಿನ ಬಿಂದುವು ಮಾಭೀಕರಣಾಗಿದ್ದಳು. ಪ್ರಜ್ಞ ಬಂದನ್ತಂತರ ಹಾಗಿಯು ವೇಲೆ ಮಲಗಿದ್ದಳು. ಈಮಲೆಯು ಪಕ್ಕದಲ್ಲಿ ಕುಳಿತು ಗಾಳಿ ಬೀಸುತ್ತಿದ್ದಳು. ಮತ್ತೊಂದೂ ಅಲ್ಲಿರಲಿಲ್ಲ. ಬಿಂದುವು ಕವಲೆಯನ್ನು ಕೈಸನ್ನೇಯಿಂದ ಮತ್ತೊಂದು ಸಮಾಪ್ತಿ ಪಡ್ಡಿ ಕರೆದು ಮೃದುಸ್ವಾರದಿಂದ “ಕವಲಾ, ಆಕ್ಕನವರು ಬಂದಿರುವರೇ ?” ಎಂದು ಕೇಳಿದಳು.

ಕವಲೆಯಾ “ಇಲ್ಲ. ನಾವಿಕ್ಕು ಜನರಿರುವಾಗ ಅವರಿಗೇ ಕೊಂಡರೆ ಕೊಡಬೇಕು ?” ಎಂದಳು.

ಬಿಂದುವು ಸ್ವಲ್ಪಹೊತ್ತು ಸುವ್ಯಾಸನಿದ್ದು “ನಿಮ್ಮಾಲ್ಲಿರುವ ದೋಷವೇ ಇದು! ಯಾವ ಕೆಲಸದಲ್ಲಿ ನಿಮ್ಮ ಬಾಧಿಯಾನ್ನು ತೋರಿಸಬಯಸುವಿರಿ. ಹೀಗೆಯೇ ಒಂದಿಲ್ಲ ಬಂದುದಿನ ನನ್ನ ಪ್ರಾಣವನ್ನೂ ತೇಂದುಬಿಡುವಿರೀದು ತೋರುವುದು! ಪೂರ್ಜಿಯ ದಿನವೂ ಸಹ ನೀವೆಲ್ಲರೂ ಇದ್ದಿರಿ, ಆದರೆ ಆಳಬ್ಬ ವ್ಯಕ್ತಿಯಾಗಿ ಬಂದ ಹೊರಕ ನಿಮ್ಮಿಂದ ಆದ ಕೆಲಸವಾದರೂ ಏನು? ನೀವೆಲ್ಲಿ! ಅವರೆಲ್ಲ! ನಿಮ್ಮಲ್ಲಿರನ್ನೂ ಸೇರಿಸಿದರೂ ಆವರ ಕಾಲ ಹೆಚ್ಚೆರ ಇನ್ನು ಸರಿದೂಗಲಾರಿ!” ಎಂದಳು.

ಅವ್ಯಾರ್ಥಿ ಬಿಂದುವಿನ ತಾಯಿಯು ಕೊರ್ಕಿಯನ್ನು ಪ್ರವೇಶಿಸಿ “ಬಿಂದೂ, ಕೆಲದಿನಗಳ ಮಟ್ಟಿಗೆ ನೀನೂ ಸಹ ನಮೋಡನೆ ಸುತ್ತಿ ಬರಬೇ ಕೆಂಡು ನಿನ್ನ ಪತಿಯಾ ಇಚ್ಛಿ ಇರುವಂತಿದೆ ಬಾ !” ಎಂದಳು.

ಬಿಂದುವು ತಾಯಿಯ ಮುಖವನ್ನು ದಿಟ್ಟಿಸುತ್ತೇ “ನಾನು ಹೋಗುವುದು ಅಥವಾ ಬಿಡುವುದು ಅವರ ಇಸ್ತ್ವಾವನ್ನು ಅವಲಂಬಿಸಿರುವುದೇ ಅಮಾತ್ಮಾ! ಅವರು ಹೋಗೆಂದು ಹೇಳಿದರೆ ನಾನು ಬರಲಿಕ್ಕಾಗುವುದೇ? ನನ್ನ ಶತ್ರುವಿನ ಅಪ್ಪಣಿಯನ್ನು ಪಡೆದ ಹೋರತು ಹೇಗೆ ಬರಲಿಕ್ಕಾಗುವುದು?” ಎಂದಳು.

ಮಾತೆಯು ಈ ಮಾತಿನ ಅಥವಾವನ್ನು ಅರಿತು “ನಿನ್ನ ಓರಗಿತ್ತಿಯ ಮಾತನ್ನು ಹೇಳುವೆಯಾ? ಅವಳ ಅನುಮತಿಯ ಅವಶ್ಯಕತೆ ಏನು? ನೀವು ಚೀರೆ ಹೋರಟುಬಂದಿರುವುದರಿಂದ ಕೇವಲ ಅಳಿಯನವರ ಮಾತೇ ಸಾಕು!” ಎಂದಳು.

ಬಿಂದುವು ತಲೆಯಲ್ಲಾಡಿಸಿ “ಇಲ್ಲ, ಇಲ್ಲ; ಹಾಗಾಗಲಾರದು. ಜೀವದಿಂದ ಇರುವವರೆಗೂ ಅವರಲ್ಲಿ ಇರಲಿ, ಸರ್ವಸ್ವವೂ ಅವರೇ! ಏನು ಮಾಡಿದರೂ ಅವರ ಅನುಮತಿಯಾದ್ದೇ ಮನಸೆಬಿಟ್ಟು ಹೋರಡಲಾರೆ ಅಮಾತ್ಮಾ! ಹಾಗೆ ಮಾಡಿದಲ್ಲಿ ಭಾವನವರು ಕೋಷಗೊಳ್ಳುವರು” ಎಂದಳು.

ಆ ಸಮಯಕ್ಕೆ ಸರಿಯಾಗಿ ಏಲೋಕೇಶಿಯು ಬಂದು “ನಾನು ಹೇಳುವೆನು, ಹೋಗಿಬಾ!” ಎಂದಳು.

ಬಿಂದುವು ಅವಳ ಮಾತಿಗೆ ಯಾವ ಉತ್ತರವನ್ನು ಕೊಡಲಿಲ್ಲ. ಅವಳ ತಾಯಿಯು “ಸರಿಯೇ! ಹಾಗಿದ್ದಲ್ಲಿ ಯಾರನ್ನಾದರೂ ಕಳುಹಿಸಿ ಅವರ ಅನುಮತಿಯನ್ನು ಪಡೆದುಕೋಣಿ” ಎಂದಳು.

ಬಿಂದುವು ಚಕಿತಭಾಗಿ “ಯಾರನ್ನಾದರೂ ಕಳುಹಿಸಿ? ಇದರಿಂದ ಮತ್ತಿಮ್ಮು ಕೋಷಕ್ಕೆ ಕಾರಣವಾಗುವುದು, ಅಮಾತ್ಮಾ! ನನಗೆ ಅವರ ಮನಸ್ಸು ಗೊತ್ತು. ‘ಹೋಗಲಿ,’ ಎಂದು ಮೇಲಿನಿಂದ ಹೇಳಿಬಿಡುವರು; ಆದರೆ ಮನಸ್ಸಿನಲ್ಲಿ ಕೋಷಗೊಳ್ಳುವರು. ಅಲ್ಲದೆ ನಾಲಾತ್ಮರು ಸುಳ್ಳ-ಪ್ರೋಳ್ಳಿಗಳನ್ನು ಕೂಡಿಸಿ ಭಾವನವರಿಗೆ ಹೇಳುವರು,—ಇಲ್ಲ ಅಮಾತ್ಮಾ, ನೀವು ಹೋಗಿರಿ, ನಾನು ಬರಲಾರೆ!” ಎಂದಳು.

ಮಾತೆಯು ಮುಂದೆ ಅವಳನ್ನು ಬಲಾತ್ತುರಿಸಲಿಲ್ಲ, ಅಲ್ಲಿಂದ ಹೋರಟು ಹೋದಳು. ಮರುದಿನವೇ ಎಲ್ಲರೂ ಅವರವರ ಉರಿಗೆ ಹೋರಟುಹೋದರು.

ಈಗ ಶಾಸ್ಯಗೃಹದಲ್ಲಿನ ಒಂದೊಂದು ಕ್ಷೇತ್ರವೂ ಬಿಂದುವಾಸಿನಿಗೆ ಒಂದೊಂದು ಯುಗದಂತೆ ಭಾಸವಾಯಿತ್ತಾ. ಕೇಳಿನ ಒಂದು ಕೊರಡಿಯಲ್ಲಿ ಏಲೋಕೇಶಿ ಇರುವಳು, ನೇಲುಗಡೆ ಒಂದು ಕೊರಡಿಯಲ್ಲಿ ತಾನಿರುವಳು. ಉಳಿದ ಎಲ್ಲ ರೂಪುಗಳೂ ‘ಬಿಕೋ’ ಎನ್ನ ತೋಡಗಿದುವು. ಶಾಸ್ಯ ಪುನ ಸ್ವಿನಿಂದ ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ತಿರುಗಾಡುತ್ತ ಕೊನೆಗೆ ಬಿಂದುವು ಮೂರನೆಯ ಅಂತಸ್ತಿನಲ್ಲಿದ್ದ ಒಂದು ಭವ್ಯವಾದ ಕೊರಡಿಯನ್ನು ಪ್ರವೇಷಿಸಿದಳು. ಸದೂರ ಭವಿಷ್ಯದ ಪ್ರಕೃತಧಾರಿನ ಹೆಸರಿನಿಂದ ಈ ಕೊರಡಿಯನ್ನು ಕಟ್ಟಿಸಿದ್ದಳು. ಒಳಗೆಹೋಗುತ್ತಲೇ ಆಕೆಯ ಹೃದಯವು ಉಕ್ತೇರಿಂಬಂತು. ಧಡಧಡನೆ ಕೆಣ್ಣೀರು ಸುರಿಯಲಾರಂಭಿಸಿಕು ಕಣ್ಣಾಗಳನ್ನು ಒರಿಸಿಕೊಂಡು ಅವಳು ಕೆಳಗಿಳಿಯುತ್ತಿದ್ದಳು. ಇಳಿಯುತ್ತಿರುವಾಗ ಪತಿಯ ಭೇಟಿಯಾಯಿತ್ತು ಅವಳು “ಎನ್ನ, ಈಗೇನು ಮಾಡುವುದು?” ಎಂದಳು.

ಮಾಧವನಿಗೇನೂ ಅಥವಾಗಲಿಲ್ಲ. ಅವನು “ ಯಾವ ವಿಚಾರ ವನ್ನು ಹೇಳುತ್ತಿರುವೆ?” ಎಂದ.

ಎನ್ನ ಉತ್ತರ ಕೊಡಬೇಕೆಂಬುದು ಬಿಂದುವಿಗೆ ತೋರಲಿಲ್ಲ. ಒನ್ನೆಡ್ಡಿನಿಟ್ಟಿಸಿರಿಳೆದು ಅವಳು “ಇಲ್ಲ, ಇಲ್ಲ, ನೀವು ಹೋಗಿರಿ; ಎನೂ ಇಲ್ಲ!” ಎಂದು ಹೂರಬ್ಬಹೋದಳು.

ಮರುದಿನ ಬೆಳಿಗ್ಗೆ ಮಾಧವ ಹೊರಗಡೆಯ ಕೊರಡಿಯಲ್ಲಿ ಕುಳತುತ್ತನ್ನ ಕೆಲಸದಲ್ಲಿ ಮಾಗ್ನಾಗಿದ್ದು. ಬಿಂದುವು ಆಕಸ್ಮಾತ್ ಅಲ್ಲಿಗೆ ಬಂದಳು. ಬಂದವಳು ಒಡನೆಯೇ ಆಕ್ಷಯರ್ಥಿಂದ “ಭಾವನವರು ನೋಕರಿ ಮಾಡುತ್ತಿರುವರೇ?” ಎಂದು ಕೇಳಿದಳು.

ತಲೆಯೆತ್ತುದೆಯೇ “ಹೊಮು” ಎಂದ ಮಾಧವ.

“ಹೊದೇನು? ನೋಕರಿ ಮಾಡಿ ಸಂಸಾದಿಸುವ ವರುಸ್ಯೇ ಅವರನು?”

ಮೊದಲಿನಂತೆಯೇ ಕಾಗದಗಳಿಂದ ದೃಷ್ಟಿಯನ್ನು ಕದಲಿಸದೆ “ಮನು ಷ್ಯಾನು ಸ್ತಾಕರಿಯನ್ನು ವರುಸ್ಯಾಗಿ ಮಾಡಬನೇ? ನೋಕಾಮಾಡುವುದು ಅಭಾವಕಾಷ್ಟಗಿ!” ಎಂದ ಮಾಧವ.

“ಆವರಿಗಾವ ಆಭಾವ ? ನಾವು ಆವರಿಗೆ ಪರಕೀಯರೇ ? ನಮಿಂತ್ರ ವರಲ್ಲಿ ಜಗತ್ವಾದರೇನು ? ನೀವು ಆವರ ತಮ್ಮನಲ್ಲ ಹೇ ?”

“ಷ್ಟುಂತ ಶಹೋದರನಲ್ಲ ಬಿಂದೂ ! ಮಲತಾಯಿಯ ಮಗ !”  
ಎಂದ ಮಾಥವ.

ಬಿಂದುವು ಆಶ್ಚರ್ಯಚಕ್ತಿತಳಾಡಳು. ನಂತರ ಆವಕು ಮೃದಸ್ಪರ  
ದಿಂದ “ನೀವು ಜೀವಂತರಾಗಿದ್ದುಕೊಂಡು ಆವರನ್ನು ನೌಕರಿ ಮಾಡಗೊಡು  
ವಿರಾ ?” ಎಂದಕು.

ಮಾಥವ ಒಂದುಸಲ ತಲೀಯೆತ್ತಿ ಬಿಂದುವಿನ ಕಡೆಗೆ ನೋಡಿದ; ನಂತರ  
ಸ್ವಾಭಾವಿಕ ಶಾಂತ ಸ್ವರದಿಂದ “ ಏಕೆ ಮಾಡಗೊಡಬಾರದು ? ಪ್ರಪಂಚ  
ದಲ್ಲಿ ಎಲ್ಲರೂ ಆವರವರ ಅದ್ವಷ್ಟಕ್ಕನುಸಾರವಾಗಿ ಸುಖ-ದುಃಖಗಳನ್ನು  
ಅನುಭವಿಸುವರು. ನಾನೇ ಇದಕ್ಕೆ ಪ್ರಶ್ನೆಪ್ಪ ದೃಷ್ಟಾಂತ. ಮಾತಾ-ಪಿತ್ರ  
ಗಳು ಯಾವಾಗ ಜೀವತ್ತೊರಿದರೆಂಬುದನ್ನು ನಾನರಿಯೆ ! ನಾವು ಬಹಳ  
ದರಿದ್ರಾವಸ್ಥಿಯಲ್ಲಿ ಇದ್ದೆವೆಂದು ಒಮ್ಮೊಮ್ಮೆ ಅಶ್ರುಗೆಯು ಹೇಳತ್ತಿದ್ದೆನು.  
ಆದರೆ ದುಃಖ-ಕ್ಷಮೆನಂಬುದರ ಅರಿವು ಸಹ ನನಗಾಗಲಿಲ್ಲ. ಸ್ವಾಲು-  
ಕಾಲೇಜುಗಳಲ್ಲಿನ ಖಚು, ಪ್ರಸ್ತರಕಗಳ ಖಚು, ಬಟ್ಟೆ-ಬರೆಗಳ ಖಚು,  
ಇವೆಲ್ಲ ಪೂರ್ವಿಕ ಎಲ್ಲಿಂದ ದೊರೆತುವೆಂಬುದು ಇದುವರೆಗೂ ನನಗೆ ಗೊತ್ತಿಲ್ಲ.  
ಬಳಿಕ ವಕೇಲನಾಗಿ ಬಹಳವಾಗಿ ದುಡ್ಡನ್ನು ಗಳಿಸಿದೆ. ಆ ಸಮಯಕ್ಕೆ ಸರಿ  
ಯಾಗಿ ಎಲ್ಲಿಂದಲೋ ನೀನೂ ರಾತ್ರಿರಾತಿಯಾಗಿ ಹಣವನ್ನು ಸಂಗಡ  
ತಂದೆ !—ಭವ್ಯ-ಭವನವನ್ನೂ ಕಟ್ಟಿಸಲಾಯಿತು—ಆದರೆ ಅಣಿನವರನ್ನು  
ನೋಡು, ಯಾವಾಗಲೂ ಮೂಲೆ ಮಾರಿಯುವಂತೆ ಕಷ್ಟಪಟ್ಟಿ ಕೆಲಸ  
ಮಾಡುತ್ತ ಬಂದರು. ಹರಕು-ಹಕೆಯದನ್ನೇ ಧರಿಸಿ ಕಾಲಕೆಯತ್ತೆ  
ಬಂದರು—ಚೆಲಿಗಾಲದಲ್ಲಿ ಸಹ ಆವರ ಮೈಮೇಲೆ ಬೆಂಟ್ಟನೆಯ ಬಟ್ಟೆ  
ಯಾನ್ನು ನೋಡಿದ ದಿನವಿಲ್ಲ—ಕೇವಲ ಒಂದು ಹಿಡಿ ಅನ್ನವನ್ನು ತಿಂದು  
ಜೀವಿಸಿ ಎಲ್ಲವನ್ನೂ ನಮಗಾಗಿ ತೆತ್ತರು—ಇವೆಲ್ಲ ಪೂರ್ವ ನನಗೆ ಚೈನಾಗಿ  
ನೆನಪಿಲ್ಲ, ಅಲ್ಲದೆ ಆವನ್ನು ನೆನೆಮುವುದಕ್ಕೂ ನನಗೆ ಇಷ್ಟವಿಲ್ಲ—ಸ್ವಲ್ಪ ದಿನ  
ಗಳ ವರೆಗೆ ವಿರಾಮವನ್ನು ಕಂಡರೋ ಇಲ್ಲವೋ ಎನ್ನುವಷ್ಟರಲ್ಲೇ ಪರಮಾ

ತ್ಕುನು ಅದನ್ನು ಬಡ್ಡಿ ಸಹಿತವಾಗಿ ವಸೂಲು ಮಾಡುತ್ತಿರುವನು!” ಎಂದು ಹೇಳಿ ಮಾಥವ ಮುಖವನ್ನು ಅತ್ತ ತಿರುಗಿಸಿ ಯಾವುದೋ ಕಾಗದವನ್ನು ಹುಡುಕ ತೊಡಗಿದ.

ಬಿಂದುವು ಸ್ತುಭ್ರಾದಭು. ಕಳೆದ ದಿನಗಳ ಈ ಇತಿಹಾಸದ ಹಿಂದೆ ಪತಿಯ ಎಷ್ಟು ಶರಸ್ವತರವು ಅಡಗಿತ್ತೇಂಬುದನ್ನು ಅವಳು ಆರಿತಳು. ಆಕೆಯ ರೋವಃ-ರೋಮಕ್ಕೂ ಈ ಮಾತಿನ ಅನುಭವವಾಯಿತು. ಅವಳು ತಲೆ ತಗ್ಗಿಸಿ ಸುಖಾಕೃನೆ ನಿಂತಳು.

ಮಾಥವ ಕಾಗದ ಹುಡುಕುತ್ತಿರುವಂತೆಯೇ ತನ್ನ ಷಟ್ಕೆಚ್ಚೆ ತಾನು “ಅದ ರಲ್ಲಿ ಎಂತಹ ನೂಕರಿ? ರಾಧಾಪುರದ ಕಚೀರಿಗೆ ಹೋಗಿ ಬರುವುದೆಂದರೆ ಸುಮ್ಮಾನಾಯಿತೇ? ಹದಿನ್ನೆಡು ಮೈಲುಗಳ ನಡಿಗೆ!—ಮುಂಜಾನೆ ನಾಲ್ಕು ಗಂಟಿಗೆ ಹೋಗಿ ದಿನವೆಲ್ಲಾ ಉಂಟಿ-ತಿಂಡಿ ಸಹ ಇಲ್ಲದೆ ಕೆಲಸಮಾಡಿ ರಾತ್ರಿಗೆ ಮನೆಗೆ ಹಿಂತಿರುಗುವುದು! ಹನ್ನೆರಡು ರೂಪಾಯಿ ಸಂಬಳ!” ಎಂದ.

ಈ ಮಾತನ್ನು ಕೇಳಿ ಬಿಂದುವಿನ ಮೈಲು ಕಂಪಿಸಿತು. ಅವಳು ಆಶ್ಚರ್ಯಹಾಗೂ ದುಃಖದಿಂದ “ಉಂಟಿ-ತಿಂಡಿ ಸಹ ಇಲ್ಲದೆ ದಿನವೆಲ್ಲಾ ಕೆಲಸ! ಕೇವಲ ಹನ್ನೆರಡು ರೂಪಾಯಿ ಸಂಬಳ!” ಎಂದಳು.

“ಹೌದು, ಹನ್ನೆರಡು ರೂಪಾಯಿ! ನಯಸ್ವಾದವರು. ಅಫೀಂವಿನ ಅಭ್ಯಾಸ ಬೇರೆ ಉಳ್ಳವರು; ಸ್ವಲ್ಪ ಹಾಲು ಸಹ ದೊರೆಯುವುದಿಲ್ಲ. ಇಷಟ್ಟಿದಿನಗಳ ನಂತರ ಆ ಪರಮಾತ್ಮನು ಕೃಪೆಮಾಡಿ ಅಣ್ಣಿನವರನ್ನು ಸಂಸಾರ ಬಂಧನದಿಂದ ಪಾರಾಗಿಸುವ ಉಪಾಯವನ್ನು ಹುಡುಕಿರುವಂತೆ ತೋರುವುದು.”

ಬಿಂದುವಿನ ನೇತ್ರಗಳು ಅಶ್ರುಸೂರಿತವಾದುವು. ಎಂದೂ ಮಾಡದ ಕೆಲಸವನ್ನು ಅವಳು ಇಂದು ಮಾಡಿದಳು. ಮೊಳಕಾಲಾರಿ ಪತಿಯ ಕಾಲುಗಳಿಗೆ ನಮಸ್ಕರಿಸಿ ಕಣ್ಣೀರು ಸುರಿಸುತ್ತ ಅವಳು “ನಿಮ್ಮ ಕಾಲಿಗೆರಗುವೇನು, ಏನಾದರೂ ಉಪಾಯ ಮಾಡಿರಿ—ಅವರು ಬಹಳ ಬಲಹೀನರು. ಈ ರೀತಿ ಒಂದೆರಡು ದಿನ ಸಹ ಬದುಕಲಾರರು” ಎಂದಳು.

ಮಾಧವನು ಹರಿಯುತ್ತಿದ್ದ ಕಣ್ಣೀರನ್ನು ಒರಿಸಿಕೊಳ್ಳುತ್ತ “ನಾನೇನು ಉಪಾಯಮಾಡಲಿ?—ಅತ್ಯಿಗೆಯು ನಮ್ಮಿಂದ ಒಂದು ಅಗುಳು ಅನ್ನ ಸಹ ತೆಗೆದುಕೊಳ್ಳುವುದಿಲ್ಲ;—ಹೀಗಿರುವಲ್ಲ ಅಣ್ಣಿ ನವರು ಕೆಲಸ ಬಿಟ್ಟಿರೆ, ಅವರ ಸಂಸಾರ ನಡೆಂಬ ರೀತಿಯಾದರೂ ಹೇಗೆ?” ಎಂದ.

ಬಿಂದುವು ಗಡ್ಡದ ಸ್ವರದಿಂದ “ಅದನ್ನು ನಾನರಿಯೇ. ನೀವು ನನ್ನ ದೇವರು, ಅವರು ನಿಮಗಿಂತ ಹೆಚ್ಚಾದವರು. ಹೀಗಿರುವಲ್ಲಿ ಅವರನ್ನು ಭಿಂಬಿ, ಭಿಂಬಿ; ಈ ಮಾತನ್ನು ಯೋಚಿಸುವುದೂ ಸಹ ಸರಿಯಲ್ಲ,—” ಎಂದಳು. ಬಿಂದುವಿಗೆ ಮುಂದೆ ಮಾತನಾಡಲಾಗಲಿಲ್ಲ.

ಮಾಧವನು “ಸರಿಯೇ! ಹಾಗಿದ್ದರೆ ಅತ್ಯಿಗೆಯವರ ಬಳಗಾದರೂ ಹೋಗು. ಅವರ ಕೋಪವು ಇಳಿದು ಅವರು ಪ್ರಸನ್ನರಾಗುವಂತೆ ಮಾಡು. ದಿನವೆಲ್ಲೂ ನನ್ನ ಕಾಲು ಹಿಡಿದು ಅಳುತ್ತ ಈಳಿತರೆ ಏನೂ ಪ್ರಯೋಜನ ವಿಲ್ಲ” ಎಂದ.

ಬಿಂದುವು ಒಡನೆಯೇ ಅವನ ಕಾಲುಗಳನ್ನು ಬಿಟ್ಟು ಎದ್ದು ಕುಳಿತಳು. ಸಂತರ ಅವಳು “ಕಾಲು ಹಿಡಿಯುವುದು ನನ್ನ ಸ್ವಭಾವವನೇ ಅಲ್ಲ. ಓಹೋ, ಈಗ ತಿಳಿಯಿತು! ಆ ದಿನ ಅವರು ಒಂದು ತೊಟ್ಟು ನೀರು ಸಹ ಕುಡಿಯಲಿಲ್ಲ, ನೀವು ತಿಳಿದೂ-ತಿಳಿದೂ ಸುಮ್ಮಿನಿದ್ದಿರಿ. ನಾನು ಒಂದೆರಡು ಮಾತನಾಡಿದೆ, ಆದೇ ದೊಡ್ಡ ಅಪರಾಧವಾಯಿತು? ನೀವು ಮಾತು ಸಹ ಆದದ ಹೋರಬುಹೋದಿರಿ!” ಎಂದಳು.

ಮಾಧವನು ಕಾಗದದ ಮೇಲೆ ಧ್ವಾನವನ್ನಿರಿಸಿ “ಇಲ್ಲ. ಈ ವಿದ್ಯೆಯನ್ನು ನಾನು ಅಣ್ಣಿನವರಿಂದ ಕುಲಿತೆನು. ಹೀಗೆಯೇ ಸುಮ್ಮಿನಿದ್ದು ಒಂದು ದಿನ ಇಲ್ಲಿಂದ ಪಾರಾಗಬವಂತೆ ಭಗವಂತನು ಆನುಗ್ರಹಿಸಲಿ!” ಎಂದ.

ಬಿಂದುವು ಮುಂದೆ ಮಾತನಾಡಲಿಲ್ಲ. ಎದ್ದು ತನ್ನ ಕೊರಡಿಗೆ ಹೋದಳು. ಬಾಗಿಲನ್ನು ಮುಚ್ಚಿ ನೆಲದ ಮೇಲೆ ಅಳುತ್ತ ಬಿದ್ದು ಕೊಂಡಳು.

ಮಾಧವ ಎದ್ದುಹೋರಡಲು ಸಿದ್ಧನಾಗಿದ್ದ, ಅವು ರಲ್ಲಿ ಬಿಂದುವು ವುನಿಃ ಅಲ್ಲಿಗೆ ಬಂದಳು. ಅವಳ ಎರಡೂ ಕೆಲ್ಲಾಗಳು ಅತ್ಯು ಅತ್ಯು ಕೆಂಪಾಗಿ

ಉದಿ ಹೋಗಿದ್ದವು. ಮಾಥವನಿಗೆ ದಯೆ ಬಂತು. “ಹೋಗು, ಒಂದಾ ವರ್ತಿ ಅವರ ಬಳಿಗೆ ಹೋಗು. ಅವರ ಸ್ವಭಾವವನ್ನು ಅರಿಯಿಯಾ? ಒಮ್ಮೆ ಅವರೆಡುರಿಗೆ ಹೋಗಿ ನಿಲ್ಲಿ, ಎಲ್ಲ ವೂ ಸರಿಹೋಗುವುದು” ಎಂದ.

ಬಿಂದುವು ಅಕ್ಕಂತ ದೀನ ಸ್ವರದಿಂದ “ನೀವೇ ಹೋಗಿರಿ! ನನ್ನ ಮುಗ (ಅಮೂಲ್ಯ) ನಾಣಿಗೂ ನಾನು - ” ಎಂದಳು.

ಮಾಥವ ಅವಳ ಮನಸ್ಸಿನ ಭಾವವನ್ನು ರಿತ. ತುಸು ಕೋಪದಿಂದ ಅವನು “ನೀನು ಸಾವಿರ ಆಣಿಗಳನ್ನಿಟ್ಟು ರೂ ಸರಿಯೆ, ನಾನು ಅಣ್ಣನವರಿಗೆ ಹೋಗಿ ಹೇಳಲಾರೆ. ಅವರು ಕೇಳಬೇಕು ಮುಂಚಿತವಾಗಿ ನಾನು ಹೋಗಿ ಹೇಳಲಾರೆ. ನನ್ನನ್ನು ಕತ್ತಲಿಸಿದರೂ ನನಗವ್ಯಾಸಾಹಸವಾಗಲಾರದು” ಎಂದ.

ಇಷ್ಟದರೂ ಬಿಂದುವಾಸಿನಿಯು ಸ್ಥಾ ಬಿಟ್ಟು ಕದಲಲಿಲ್ಲ.

“ಹೋಗುವುದಿಲ್ಲ ವೇ ?” ಎಂದ ಮಾಥವ.

“ಇಲ್ಲ” ಎಂದು ಉತ್ತರವಿತ್ತು ಬಿಂದುವು ಮೇಲ್ಲನೆ ಅಶ್ವಂದ ಹೊರಟುಹೋದಳು.

## ೪

ಮನೆಯ ಮುಂದುಗಡೆಯೇ ಶಾಲೆಗೆ ಹೋಗುವ ಹಾದಿ. ಮೊದ ಮೊದಲು ಕೆಲವು ದಿನಗಳವರಿಗೆ ಅಮೂಲ್ಯ ಕೊಡೆಯಿನ್ನು ಮರೆಯಾಗಿ ಹಿಡಿದುಕೊಂಡು ಆದೇ ರಸ್ತೆಯಲ್ಲಿ ಹೋಗುತ್ತಿದ್ದ ಆದರೆ ಈಗ ಏರಡು ದಿನಗಳಿಂದ ಅವನ ಕೆಂಪು ಬಣ್ಣದ ಕೊಡೆಯು ಆ ರಸ್ತೆಯಲ್ಲಿ ಕಾಣುವುದಿಲ್ಲ. ಆವನ ದಾರಿ ಕಾದು ಕಾದು ಬಿಂದುವಿನ ಕಣ್ಣಗಳು ಚೆಂಸತ್ತುವು. ಅಷ್ಟಾದರೂ ಆವಳು ಮಹಡಿಯ ಮೇಲೆ ಅಂಗಳದಲ್ಲಿ ಮರೆಯಾಗಿ ಕುಳಿತು ಎವೆಯಿಕ್ಕದೆ ರಸ್ತೆಯ ಕಡೆಗೆ ನೋಡುತ್ತಿದ್ದಾರು! ಬೆಳಗೆ ಒಂಬತ್ತರಿಂದ ಹತ್ತು ಗಂಟೆಯವರಿಗೆ ಎಷ್ಟೋ ತರದ ಕೊಡೆಗಳನ್ನು ಹಿಡಿದು ಎಷ್ಟೋ ಹುಡುಗರು ಆ ರಸ್ತೆಯಲ್ಲಿ ಹೋಗುವರು. ಸಾಯಂಕಾಲ ಸ್ಯಾಲು ಮುಗಿದ ನಂತರ ಎಷ್ಟೋ ಮಂದಿ ಹಿಂತಿರುಗುವರು; ಆದರೆ ಆ ನಡಿಗೆ, ಆ ಕೊಡೆ— ಬಿಂದುವಿನ ಕಣ್ಣಗೆ ಬೀಳಿಲ್ಲ. ಸಾಯಂಕಾಲ ಅವಳು ಕಣ್ಣಿರೆಸಿ

ಕೊಳ್ಳುತ್ತ ಕೆಳಗಿಲ್ಲದು ಬಂದಳು. ನರೇಂದ್ರನನ್ನು ಕರೆದು “ನರೇಂದ್ರ! ಶಾಲಿಗಿ ಹೋಗುವ ಸರಿಯಾದ ರಸ್ತೆ ಇದೇ ಅಲ್ಲವೇ? ಆದರೂ ಅವನು ಈ ರಸ್ತೆಯಿಂದ ಏಕ ಹೋಗುವುದಿಲ್ಲ?” ಎಂದು ಕೇಳಿದಳು.

ನರೇಂದ್ರ ಸುಮೃದ್ಧಿದ್ದ.

ಚಿಂದುವು “ಅಣ್ಣ-ಕಮ್ಮಂದಿರಿಬ್ಬಿರೂ ತಮಾಷೆಯಾಗಿ ಮಾತುಕತೆ ಗಳನ್ನಾಡುತ್ತೂ ಜೋತೆಯಾಗಿ ಬಂದೇ ರಸ್ತೆಯಲ್ಲಿ ಹೋಗುವುದು ಬಹ್ಲ ಯದು ನರೇಂದ್ರ!” ಎಂದಳು.

ನರೇಂದ್ರ ನಿಜವಾಗಿಯೂ ಅವೂಲ್ಯನನ್ನು ಪ್ರೀತಿಸುತ್ತಿದ್ದ. ಅವನು “ಸಾಚಿಕೆಯಿಂದ ಅವನು ಈ ರಸ್ತೆಯಲ್ಲಿ ಹೋಗುವುದಿಲ್ಲ ಚಿಕ್ಕಮಾಡಿ! ಈಗೆರಡು ದಿನಗಳಿಂದ ಆದೋ ಸೋಂಡು! ಆ ರಸ್ತೆಯಲ್ಲಿ ಹೋಗುವನು” ಎಂದ.

ಚಿಂದುವು ನಗಲಾರದೆ ನಗುತ್ತ “ಸಾಚಿಕೆ ಏತಕ್ಕೆ? ಇಲ್ಲ, ಇಲ್ಲಿಂದಲೇ ಹೋಗುವಂತೆ ನೀನು ಆವಸಿಗೆ ಹೇಳು” ಎಂದಳು.

ನರೇಂದ್ರ ತಲೆಯಲ್ಲಾಡಿಸಿ “ಇಲ್ಲ. ಚಿಕ್ಕಮಾಡಿ! ಅವನು ಇನ್ನು ಮುಂದೆ ಈ ರಸ್ತೆಯಿಂದ ಖಂಡಿತವಾಗಿಯೂ ಹೋಗುವುದಿಲ್ಲ! ಏತಕ್ಕೆ ಹೋಗುವುದಿಲ್ಲ ಗೊತ್ತೇ!” ಎಂದ.

ಚಿಂದುವು ಉತ್ಸಂಕೆಯಿಂದ “ಏಕೆ?” ಎಂದಳು.

“ಕೋಪ ಮಾಡಿಕೊಳ್ಳುವುದಿಲ್ಲವಷ್ಟೇ?” ಎಂದ ನರೇಂದ್ರ.

“ಇಲ್ಲ.”

“ಅವನ ಮನೆಯವರ ಪ್ರೇಕ್ಷಿ ಯಾರಿಗೂ ಹೇಳುವುದಿಲ್ಲ ತಾನೇ?”

“ಇಲ್ಲ.”

“ನನ್ನ ಆಮೃದಿಗೂ ಹೇಳಿಕೊಡು!”

ಚಿಂದುವು ಅಧಿಕಾರಿಗಾಗಿ “ಇಲ್ಲ, ಹೇಳುವುದಿಲ್ಲ ನರೇಂದ್ರ! ನೀನು ಹೇಳು. ನಾನು ಖಂಡಿತವಾಯೂ ಯಾರಿಗೂ ಹೇಳುವುದಿಲ್ಲ!” ಎಂದಳು.

ನರೇಂದ್ರ ಪಿಸಪಿಸನೆ “ಮಾರನೆಯ ಮಾಸ್ತುರು ಜೆನಾಗಿ ಅವನ ಕಿವಿ ಹಿಂಡಿಬಿಟ್ಟರು!” ಎಂದ.

ಕ್ಷೇತ್ರಕಾಲ ಬಿಂದುವು ಸ್ತುಭ್ರಳಾಗಿದ್ದು ಕೋಪದಿಂದ “ಏಕೆ ಕಿವಿ ಹಿಂಡಿದರು? ಶರೀರವನ್ನು ಮುಟ್ಟುಕೂಡದೆಂದು ನಾನು ಅವರಿಗೆ ಹೇಳಿದ್ದೆನಲ್ಲ” ಎಂದಳು.

ನರೇಂದ್ರ ಕೈಯಲ್ಲಾಡಿಸುತ್ತು “ಅವರದೇನೂ ದೊ೦ ಷ ವಿಲ್ಲಿ ಚಿಕ್ಕಮಾಡ್ಯಾ! ಅವರನ್ನೂ ಹೊಸಬರು. ನಮ್ಮ ಆಳುಮಗನು ಅದೆನ್ನು ಕೆಟ್ಟವನ್ನು ಗೊತ್ತೇ! ಅವನು ಅಮ್ಮನೊಡನೆ ಏನೇನೋಂ ಹೇಳಿದ. ಅಮ್ಮ ಮಾಸ್ತುರಿಗೆ ಹೇಳಿಬಿಡೆಂದು ಹೇಳಿದಳು. ಅವನು ಹೊಂಗಿ ಹೇಳಿದ. ಒಡನೆಯೇ ಮಾಸ್ತುರು ಜೆನಾಗಿ ಕಿವಿಹಿಡಿದು ಹಿಂಡಿಬಿಟ್ಟರು,—ಹೇಗೆ ಗೊತ್ತೇ, ಚಿಕ್ಕಮಾಡ್ಯಾ! ಇಲ್ಲಿ ನೋಡು, ಹೇಗೆ ಹಿಡಿದು—” ಎಂದ.

ಬಿಂದುವು ಅವನನ್ನು ತಡೆದು “ಅಳುಮಗನು ಏನನ್ನು ಹೇಳಿದ?” ಎಂದು ಕೇಳಿದಳು.

“ನನಗೇನು ಗೊತ್ತು ಚಿಕ್ಕಮಾಡ್ಯಾ! ಆಳುಮಗನು ಪ್ರತಿ ದಿನವೂ ಮಧ್ಯಾಹ್ನಕ್ಕೆ ಟಿಫ್ಫಿನ್ (Tiffin) ಹೊತ್ತಿಗೆ ಸರಿಯಾಗಿ ನನಗೆ ತಿಂಡಿ ತರುವನು. ಆಗ ಅವನು ಓಡಿ ಬಂದು ‘ಏನು ತಿಂಡಿ ತೆಂದಿರುವನು ನೋಡೋಣ ನರೇಂದ್ರ!’ ಎನ್ನುವನು. ಇದನ್ನು ಕೇಳಿ ಅಮ್ಮನು ಅಮೂಲ್ಯ ಕಣ್ಣಿನಿಡುವನೆಂದು ಹೇಳಿದಳು.”

“ಅಮೂಲ್ಯನಿಗೆ ಯಾರೂ ತಿಂಡಿಯನ್ನು ತಂದುಕೊಡುವುದಿಲ್ಲವೇ?”

ನರೇಂದ್ರ ತಲೆಯ ಮೇಲೆ ಕೈಯಿಟ್ಟು “ಅವನಿಗಾರು ತಂದುಕೊಡಬೇಕು ಚಿಕ್ಕಮಾಡ್ಯಾ! ಅವರು ಬಹೇಳ ಬಡವರು. ಜೇಬಿನಲ್ಲಿ ಸ್ವಲ್ಪ ಹುರಿದ ಕಡಲೆಯನ್ನು ತೆಗಿದುಕೊಂಡು ಬರುವನು. ಟಿಫ್ಫಿನ್ ಹೊತ್ತಿನಲ್ಲಿ ಮರದಡಿಕುಳಿತು ಯಾರಿಗೂ ಕಾಣದಂತೆ ಅದನ್ನು ತಿನ್ನುವನು” ಎಂದ.

ಬಿಂದುವಿನ ತಲೆಯಲ್ಲಿ ಯೋಚನಾತರಂಗವೆದ್ದಿತು. ಅವಳು ತಲೆಯ

ಮೇಲೆ ಕೈಯಿಟ್ಟು ನಿಂತಲ್ಲೇ ಕುಳಿತುಬಿಟ್ಟುಳು. “ನರೀಂದ್ರ, ನೀನು ಹೋಗು! ” ಎಂದಳು ಬಿಂದುವಾಸಿನಿ.

ಆ ದಿನ ರಾತ್ರಿ ಬಹಳವಾಗಿ ಕರೆದ ಬಳಿಕ ಬಿಂದುವು ಉಟಕ್ಕೆ ಬಂದಳು. ಅದರೆ ಯಾವ ರೀತಿಯಿಂದಲೂ ತುತ್ತು ಒಳ ಹೋಗುತ್ತಿರಲಿಲ್ಲ. ಕಡೆಗೆ ಅವಳು ‘ಡೇಹಸಿತಿ ಸರಿಯಾಗಿಲ್ಲ’ ಎಂದು ಹೇಳಿ ಉಟಬಿಟ್ಟು ಎದ್ದುಳು. ಮರುದಿನವೂ ಅವಳು ಉಟವನ್ನೇ ಮಾಡಲಿಲ್ಲ; ಅದರೆ ಯಾರೊಂದನೆಯೂ ಏನನ್ನೂ ಹೇಳಲಿಲ್ಲ,—ಎನ್ನು ಹುಡುಕಿದರೂ ಅವಳಿಗೆ ಯಾವ ಉಷಾಯವೂ ತೋರಲಿಲ್ಲ. ಏನಾದರೂ ಹೇಳುವುದರಿಂದ ತನ್ನ ತಪ್ಪಿ ಮತ್ತಿಪ್ಪು ಹೆಚ್ಚಾಗಬಹುದೆಂದ ಭೀತಿಯೇ ಅವಳನ್ನು ಬಾಧಿಸುತ್ತಿತ್ತು. ಸಾಯಂಕಾಲ ಪತಿಯ ಉಟದ ಸಮಯದಲ್ಲಿ ಅವಳು ನಿತ್ಯದಂತೆ ಒಳಗೆ ಹೋಗಿ ಕುಳಿತ್ತಳು. ಅದರೆ ಅವಳ ದೃಷ್ಟಿಯು ಮಾತ್ರ ಎತ್ತಲೋಂ ಇತ್ತು. ಅವಳಿಗೆ ತಿಂಡಿ ಪದಾರ್ಥಗಳನ್ನು ಕಣ್ಣಿತ್ತಿ ನೋಡುವ ಇಚ್ಛೆ ಸಹ ಆಗಲಿಲ್ಲ.

ರಾತ್ರಿ ದೀಪವು ಉರಿಯುತ್ತಿತ್ತು. ಮಾಧವ ಹಾಗೆಯೇ ಹಾಸಿಗೆಯು ಮೇಲೊರಗಿ ಅರ್ಥ ನಿರ್ವಾಲಿತ ನೇತ್ರಗಳಿಂದ ಏನನ್ನೋ ಓದುತ್ತಿದ್ದು. ಬಿಂದುವು ಬಳಿಗೆ ಬಂದು ಕುಳಿತ್ತಳು. ಮಾಧವ ತಲೆಯೆತ್ತಿ ನೋಡಿ “ಏನು? ” ಎಂದ.

ಬಿಂದುವು ತಲೆ ತಗ್ಗಿಸಿ ಪತಿಯ ಒಂದು ಕಾಲು ಬೆರಳಿನ ಖಗುರನ್ನು ಮೆಲ್ಲನ್ನೇ ಗೀರತೋಡಿದೆಳು.

ಮಾಧವ ಅವಳ ಮನಸ್ಸಿನ ಮಾತನ್ನು ಉಹಿಸಿ, ಮನದಲ್ಲೇ ದುಃಖ ಗೊಂಡ. ಸ್ವಲ್ಪ ಹೋತ್ತು ಸುಮುಕಿದ್ದು ಅವನು “ನನಗೆಲ್ಲವೂ ಗೊತ್ತು ಬಿಂದೂ! ಅದರೆ ನನ್ನ ಬಳಿ ಆಳುವುದರಿಂದ ಪ್ರಯೋಜನವೇನು? ಅವರ ಹತ್ತಿರ ಹೋಗು! ” ಎಂದ.

ಬಿಂದುವು ವಾಸ್ತವವಾಗಿಯೂ ಅಳುತ್ತಿದ್ದುಳು. ಅವಳು ಹೃದುಸ್ವರ ದಿಂದ “ನೀವೇ ಹೋಗಿರಿ ” ಎಂದಳು.

“ನಾನು ಹೋಗಿ ನಿನ್ನ ಮಾತನ್ನು ತಿಳಿದರೆ ಅಣ್ಣನವರು ಕೇಳುವುದಲ್ಲೇ? ”

“ನನ್ನದೇ ತಪ್ಪೆಯಿತೆಂದು ಹೇಳುತ್ತಿರುವೆನಲ್ಲಾ ಮತ್ತೀನು? ನೀವು ಅವರೊಡನೆ ಹೋಗಿ ಹೇಳಿರಿ!”

“ನನ್ನಿಂದ ಆಗುವುದಿಲ್ಲ” ಎಂದು ಹೇಳಿ ಮಾಡುವ ಮತ್ತೊಂದು ಮಗ್ಗುಲಿಗಿ ತಿರುಗಿ ಮಲಗಿಕೊಂಡು.

ಬಿಂದುವು ಒಹೆ ಹೋತ್ತಿನವರಿಗೂ ಆಸೆಯಿಂದ ಕುಳಿತಿದ್ದು. ಆದರೆ ಮಾಡುವ ಏನನ್ನೂ ಮಾತನಾಡಲಿಲ್ಲ. ಆವಳು ನೇಲ್ಲನೆ ಆಲ್ಲಿಂದ ಎದ್ದು ಹೋರಟು ಹೋಂದಳು. ಪತಿಯ ಈ ಒಗೆಯಾ ವ್ಯವಹಾರದಿಂದ ಅವಳ ಹೃದಯವು ಕ್ಷೇತ್ರವಾತ್ಮರದಲ್ಲಿ ಕಲೋರ ಧಿಕ್ಕಾರದಿಂದ ತುಂಬಿಹೋಯಿತು. ಎಲ್ಲರೂ ತನ್ನನ್ನು ತ್ಯಾಗಮಾಡಿದರೆಂದು ಈ ದಿನ ಆವಳು ನಿಸ್ಸಂದೇಹ ವಾಗಿ ಶರಿತಳು

ಮಂದಿನ ಶ್ರಾತ್ಸಂಕಾಲನೇ ಯಾದವನು ಬಿಂದುವಿಗೆ ತನ್ನ ತಾಯಿಯ ಮನೆಗೆ ಹೋಗಲು ಅನುಮತಿಯನ್ನಿತ್ತು ಒಂದು ಪತ್ರವನ್ನು ಬರೆದು ಕಳುಹಿಸಿದನು. ಆವಳ ತಂದೆಯವರಿಗೆ ಒಹೆ ಕಾಯಿಲೆಯಾಗಿದೆಯೆಂದೂ ಒಡನೆಯೇ ಹೋರಡಬೇಕೆಂದೂ ತಿಳಿಸಿದ್ದು. ಬಿಂದುವು ಆಶ್ಚರ್ಯಾರ್ಥಿ ನೇತ್ರಗಳಿಂದ ಗಾಡಿಯನ್ನೇರಿದಳು

ಆಡಿಗೆಯವಳು ಗಾಡಿಯ ಒಳಗೆ ಹೋಗಿ “ತಂದೆಯವರನ್ನು ಸೋಡಿಕೊಂಡು ಬೇಗನೆ ಹಿಂತಿರುಗಿರ” ಎಂದಳು.

ಬಿಂದುವು ಗಾಡಿಯಿಂದ ಇಳಿದು ಮಿಸರಾನಿಗೆ (ಆಡಿಗೆಯವಳಿಗೆ) ನಮಸ್ಕರಿಸಿದಳು. ಆಡಿಗೆಯವಳಿಗೆ ಆಶ್ಯಂತ ಸಂಕೋಚನಾಯಿತು.

ಬಿಂದುವಿನ ಈ ರೀತಿಯ ವ್ಯವಹಾರ, ಇಷ್ಟ ನಮ್ಮತೆಗಳನ್ನು ಇದುವರೆಗೆ ಯಾರೂ ಎಂದೂ ಸೋಡಿರಲಿಲ್ಲ. ಆವಳು ಆಡಿಗೆಯವಳಿಗೆ ನಮಸ್ಕರಿಸುತ್ತು “ಇಲ್ಲ, ಮಿಸರಾನಿ! ಎಷ್ಟುದರೂ ನೀನು ಚೂಕ್ಕಣಿರುವುದು. ಯರ್ಥಸ್ವನ್ನಿ ನನಗಿಂತಲೂ ದೊಡ್ಡವಳು.—ಇನ್ನು ನಾನು ಹಿಂತಿರುಗದಿರುಲೆಂದು ಅಶೀವಾದ ಮಾಡು. ಇದೇ ನನ್ನ ಕಟ್ಟಿಕಡೆಯ ಪ್ರಯಾಣವಾಗಲಿ!” ಎಂದಳು.

ಮಿಸರಾನಿಗೆ ಏನೂ ತೋರಲಿಲ್ಲ. ಆವಳು ಬಿಂದುವಿನ ಜೀರ್ಣ ಮತ್ತು ದುಃಖಪೂರ್ಣ ಮುಖವನ್ನು ನೋಡಿ ಕಣ್ಣೇರು ಸುರಿಸಿದಳು.

ವಲೊಕೇಶಿಯಾ ಅ ಲ್ಲೋ ! ನಿಂತಿದ್ದಳು. “ಇದೆಂತಹ ಮಾತು ಬಿಂದೂ ? ಪ್ರಪಂಚದಲ್ಲಿ ಯಾರ ತಂದೆ-ತಾಯಿಗಳಾಗೂ ಕಾರ್ಯಾಲೈಯಾಗು ವ್ಯಾದೇ ಇಲ್ಲವೇ ?”

ಬಿಂದುವು ಏನೂ ಉತ್ತರ ಕೊಡಲಿಲ್ಲ. ಮುಖವನ್ನು ತಿರುಗಿ ಸಿಕಣ್ಣಿರೆಸಿಕೊಂಡಳು. ತುಸುಹೊತ್ತಾದ ಬಳಿಕ “ನಿಮಗೆ ನಮಸ್ಕರಿಸುವೇನು ಅಕ್ಕನವರೇ ! ಇದೋ ಹೊರಟಿ” ಎಂದಳು.

ವಲೊಕೇಶಿಯು “ಹೊಗಿಬಾ ತಂಗೇ ! ಹೊಗಿಬಾ. ನಾನು ಮನೆಯಲ್ಲೇ ಇರುವೆನು, ಎಲ್ಲವನ್ನೂ ನೋಡಿಕೊಳ್ಳುವೆನು” ಎಂದಳು.

ಬಿಂದುವು ಪುನಃ ಏನೂ ಹೇಳಲಿಲ್ಲ. ಗಾಡಿಯವನು ಗಾಡಿಯನ್ನು ಮುಂದುವರಿಸಿದನು.

○ ○ ○ ○

ಅನ್ನಪೂರ್ಣೆಗೆ ಅಡಿಗೆಯವಲಿಂದ ಈ ಸಮಾಚಾರವೆಲ್ಲ ತಿಳಿದುಬಂದಿತು. ಎಲ್ಲವನ್ನೂ ತಿಳಿದುಕೊಂಡು ಆವಳು ಸುಮ್ಮಿಸಿದ್ದಳು.

ಈ ವೊದಲು ಬಿಂದುವು ಅಮೂಲ್ಯವನ್ನು ಬಿಟ್ಟು ಎಂದೂ ತವರು ಮನೆಗಿ ಹೊದವಳಿಲ್ಲ. ಆದರೆ ಈ ಸಲ ಒಂದು ತಿಂಗಳಾದರೂ ಅವನವನ್ನು ಒಮ್ಮೆ ನೋಡಲಾಗಲಿಲ್ಲ. ಅನ್ನಪೂರ್ಣೆಯು ಆವಳ ದುಃಖವನ್ನು ಅರಿತಳು.

ರಾತ್ರಿ ಅಮೂಲ್ಯವನು ಯಾದವನ ಬಳಿ ಮಲಗಿಕೊಂಡು ಏನೇನೋ ಮಾತನಾಡುತ್ತಿದ್ದನು. ಕೆಳಗಡಿ ದೀಪದ ಪ್ರಕಾಶದಲ್ಲಿ ಕುಳಿತು ಅನ್ನಪೂರ್ಣೆಯು ಏನೆನ್ನೋ ಹೊಲಿಯಂತ್ತಿದ್ದಳು. ಒಮ್ಮೆ ದೀಪ್ರವಾಗಿ ಉಸಿರಿಳಿದು ಆವಳು ಉಂಗಿ ಹೋಗುವಾಗ ‘ಇದೇ ಕಟ್ಟುಕಡೆಯು ಪ್ರಯಾಣವಾಗಲ’ ಎಂದು ಎಂತಹ ಮಾತನ್ನು ದಿದಳು? ಆ ದುಗಾದೇವಿಯ ಕೃಪೆಯಿಂದ ಆವಳು ಸ್ವಸ್ಥಾಗಿ ಹಿಂತಿರುಗಲಿ!” ಎಂದಳು.

ಯಾದವೆ ಈ ಮಾತನ್ನು ಕೇಳಿ ಎದ್ದು ಕುಳಿತು “ಅನ್ನಪೂರ್ಣಾ!

హోదలినింద కోనేయవరేగూ నీఎను మాడిద కెలసగళు సరియాము వల్ల! నన్న బక్కారాణియన్న నీవారూ ఆరికుకొళ్లలిల్ల!” ఎంద.

ఆన్న పూణీయు “ఆవలూదరూ ఒందు సల ‘అక్ష్య’ ఎందు కేళలు బరలిల్ల. తన్న మగనన్న తాను యావ ఆతంకవు ఇల్లదే కరేదుకోండు హోగబహుదాగిత్తు, ఆదన్నూ మాడలిల్ల. ఆ దిన అష్టేల్ల కష్టపట్టు కెలసమాడి ఒంతిరుగుత్తిద్దే,—నాల్కు ఒళ్లియ మాతుగళన్న హేళువ బదలు కటువాక్యగళన్నే ఆడిదళు!” ఎందళు.

యాదవను “నన్న బక్కారాణియ విషయవన్న నానోబ్బునే బల్లే ఆదరే ఆన్న పూర్వం! ఇష్టస్తు మన్నిసలారదే హోదరే నీఎను దొడ్డవళిందు ఎనిసికోండియాదరూ ఏకే? మాధవనూ సకె నిన్నంతియే. నీవెల్లరూ సేరి ఆవళ ప్రాణవన్న తేగెదుకోండిరు వంతే తోరువుదు!” ఎంద.

ఆన్న పూణీయ కణ్ణగళింద టికటిపనే కంబనిగళుదురిదువు.

అమూల్యను “బాబూజీ, చిక్కెమ్మ పునేః బరువుదిల్లవేందు ఏకే హేళిదళు?” ఎందు కేళిద

ఆన్న పూణీయు కణ్ణల్లిరేసికోళ్లత్తు “హోగువేయా నిమ్మ చిక్కెమ్మన బళ?” ఎందు అమూల్యనన్న కేళిదళు.

అమూల్య తడియల్లూ డిశి “ఇల్ల!” ఎంద.

“ఏకే హోగువుదిల్ల? చిక్కెమ్మ నిమ్మ తాతనవర మనేగి హోగిరువళు. నీనూ నాళే హోగు” ఎందళు ఆన్న పూణీయ.

అమూల్యను మాక్కనాడదే ఘోషిందిద్దను

“హోగువేయా అమూల్య?” ఎందు కేళిద యాదవ.

అమూల్య దింబినింద ముఖవన్న ముచ్చెళ్లికొండు, ముంచినం తీయే తలేయల్లూ డిశుత్త “ఇల్ల, హోగువుదిల్ల” ఎంద.

ಬೀಳಗಾಗುವ ಮುಂಚೆಯೇ ಯಾದವ ನಿತ್ಯವು ಕೆಲಸಕ್ಕೆ ಹೊರಡಲು ಸಿದ್ಧನಾಗುತ್ತಿದ್ದ. ನಾಲ್ಕು ದು ದಿನದ ವಾತು. ಬಂದುದಿನ ಅವನು ಇದೇ ರೀತಿ ಇನ್ನೂ ಕತ್ತಲುಕತ್ತಲಾಗಿರುವಾಗಲೇ ಹೊರಡಲಃ ಸಿದ್ಧನಾಗಿ ತಂಬಾ ಕನ್ನು ಸೇವಿಸುತ್ತಿದ್ದನು.

ಅನ್ನಪೂರ್ಣೆಯು “ಇನ್ನೂ ಕತ್ತಲಿದೆ” ಎಂದಳು.

ಯಾದವನು ಆತುರದಿಂದ ಹುಕ್ಕವನ್ನು ಕೆಳಗಿರಿಸಿ “ಈ ದಿನ ಏಕೋ ಮನಸ್ಸು ಸರಿಯಾಗಿಲ್ಲ ಅನ್ನಪೂರ್ಣಾ! ಸಿನ್ನೆ ರಾತ್ರಿ ನನ್ನ ಬಹೂ ರಾಣಿಯು ಆ ಬಾಗಿಲ ಮರೆಯಾಲ್ಲಿ ಬಂದು ನಿಂತಿದ್ದಂತೆ ಕಂಡಿತು” ಎಂದ.

ಸ್ವಲ್ಪ ಹೊತ್ತಾದನಂತರ ‘ದುಗಾರ, ದುಗಾರ’ ಎನ್ನುತ್ತ ಅವನು ಕೆಲಸದ ಮೇಲೆ ಹೊರಟುಹೋದನು.

ಮುಂಜಾನೆ ಅನ್ನಪೂರ್ಣೆಯು ಕ್ಷಾಂತಭಾವದಿಂದ ಆಡಿಗಿಯ ಕೆಲಸವನ್ನು ಮಾಡುತ್ತಿದ್ದಳು. ಆ ಮನೆಯ ಆಳುವಂಗನು ಬಂದು “ಬಾಬೂಜೀಯವರು ನಿನ್ನ ರಾತ್ರಿ ಫರಾಸಡಾಂಗಾಕ್ಕೆ ಹೋದರು. ಬಹೂಜೀಯವರ ದೇಹಸ್ಥಿತಿಯು ಬಹೆಳ ಕೆಟ್ಟಿರುವುದು” ಎಂದ.

ತನ್ನ ಪತಿಯ ಮಾತನ್ನು ನೆನೆದು ಅನ್ನಪೂರ್ಣೆಯ ಹೃದಯವು ಕಂಪಿಸಿತು. ಅವಳಿ “ಎನು ಕಾಯಿಲೆ?” ಎಂದಳು.

“ಆದೇನೊ ನನಗೆ ಗೊತ್ತಿಲ್ಲವ್ವು. ಆಗಾಗೆ ಪ್ರಜ್ಞೆ ತವ್ವಿವುದೆಂದೂ ಬಹೆಳ ಕಾಯಿಲೆಯಂದೂ ತಿಳಿದುಬಂತು” ಎಂದ ಆಳುವಂಗ.

ಸಾಯಂಕಾಲ ಮನೆಗೆ ಬಂದ ಬಳಕ ಈ ಸಮಾಜಾರವನ್ನು ಕೇಳಿ ಯಾದವ ಕಣ್ಣೀರು ಸುರಿಸಿದ.—“ಎಷ್ಟು ಕಷ್ಟಪಟ್ಟಿ ಚಿನ್ನದ ಪ್ರತಿಮೆ ಯಂತಹ ಸೋನೆಣಿನ್ನು ಮನೆಗೆ ತಂದಿದ್ದೆ. ಆದರೆ ಅನ್ನಪೂರ್ಣಾ, ನೀನು ಅದನ್ನು ಮಣ್ಣಿಸಾಲಾಗಿಸಿದೆ!” ಎಂದ.

ತುಸುಹೊತ್ತಿನ ಬಳಕ ಪುನಃ “ನಾನು ಈಗಲೇ ಹೋಗುವೆನು!” ಎಂದ.

దుఃఖి మత్తు తిరస్కారదింద ఆన్నపూజేయ ఎదెయోడిదు హోఁగుత్తిత్తు. ఆవటు అవశాల్యనిగింతలూ బిందువన్ను హేచ్చొగి ప్రీతిసుమ్మిద్దఁఁ. తన్న కణ్ణీరొరెసికోండు పతియ కైచాలుగళన్ను తోలిదు బలాత్మారదింద అవనన్ను సంధ్యావందనేగి కుళ్ళరిసి, హోర గడిగి అంగళదల్లి హోగి కుళతలు. స్ఫుర్పహోత్తిన నంతరవే మాధవన ధ్వని కేళబందితు. ఆన్నపూజేయు దబడబనే బడిదుకోళ్ళు తీద్ద ఎదెయన్న ఆదుమి, కివిగళిరదన్ను ముచ్చికోండు కల్పు మనస్సువాడి కుళితీద్దఁ.

అడిగేయ మనేయల్లి కెత్తులంగిరువుదన్ను కండు మాధవను పక్కద కోతడియ బళిగి బందను. ఆల్లి ఆన్నపూజేయు కెత్తులల్లి కుళతిరువుదన్ను కండు శ్రవ్య కంతదింద ఆవను “అత్తిగి, నిమగే బహుతః సమాచారవు తిలిదు బందిరబహుదు” ఎందను.

**ఆన్నపూజేయు తలేయేత్తలిల్ల.**

“ఒందు సల ఆవశాల్యను ఆత్మావృత్యకవాగి హోగబేశాగిదే. సావు సమాపిసిరువంతే తోరువుదు!” ఎంద మాధవ.

ఆన్నపూజేయు సేలద వేఁలే బిద్దు జోఁరాగి ఆళతోడగిదళు. యాదవ రామినింద గాబరియాగి ఓడిందు “హాగాగువుదిల్ల, మాధవ! నాను హేళువేను: కేళు. ఎందిగూ హాగాగలారదు. సాను తిలిదే ఆగలి, తిలియదియే ఆగలి, యారిగూ దృఃఖ కొట్టెల్ల. పరమాత్మను ఈ వయస్సినల్లి ననగే ఇంకహ దండవన్ను విధిశువుదిల్ల!” ఎంద.

**మాధవను మాతనాడదే సుష్మనిద్ద.**

యాదవను “ఎల్ల విచారవన్ను నన్నుల్లి మరేమాజదే తిథసు. సాను హోగి బహురాణియన్న హిందక్కి కరీకరువేను.— సీను

ದುಃಖಪಡಬೇಡ, ವ್ಯಾಕುಲಪಡಬೇಡ ಮಾಧವ! ಸಂಗಡ ಗಾಡಿ ತಂದಿರು ವೆಯಾ?” ಎಂದ.

ಮಾಧವ “ಸಾನು ವ್ಯಾಕುಲಗೊಂಡಿಲ್ಲ ಅಣ್ಣಾ! ನೀವೇಕೆ ಈ ರೀತಿ ದುಃಖಪಡುತ್ತಿರುವಿರಿ?” ಎಂದ.

“ಏನೂ ಇಲ್ಲ ಮಾಧವ! ಏಳು ಅನ್ನಪೂರ್ಣಾ! ಬಾ ಅಮೂಲ್ಯ—!”

ಮಾಧವನು ಯಾದವನನ್ನು ತಡೆಯುತ್ತ “ರಾತ್ರಿ ಕೆಳಿಯಲಿ, ಚೆಳಿಗ್ಗೆ ಹೋದರಾಯಿತು ಅಣ್ಣಾ!” ಎಂದ.

“ಇಲ್ಲ, ಇಲ್ಲ; ಹಾಗಾಗುವುದಿಲ್ಲ.—ನೀನು ಗಾಬರಿಗೊಳ್ಳಬೇಡ ಮಾಧವ!—ಗಾಡಿಯನ್ನು ಕರೆ. ಇಲ್ಲದಿದ್ದರೆ ನಾನು ಕಾಲುನಡಿಗೆಯಿಂದಾದರೂ ಹೋಗುವೇನು!” ಎಂದ ಯಾದವ

ಮಾಧವ ಮರುಮಾತಾಡದೆ ಗಾಡಿಯನ್ನು ತರಲು ಹೋ ದ. ಗಾಡಿಯು ಬಂದ ನಂತರ ನಾಲ್ಕು ಜನರೂ ಕುಳಿತರು.

ಯಾದವನು “ನಂತರ ಏನಾಯಿತು?” ಎಂದನು.

“ನಾನು ಇರಲಿಲ್ಲ, ನನಗೆ ಸರಿಯಾಗಿ ಗೊತ್ತಿಲ್ಲ. ನಾಲ್ಕು ದು ದಿನ ಮುಂಚಿನಿಂದಲೂ ಬಹೇಕ ಷ್ಟುರವೆಂದೂ, ಆಗಾಗ್ಗೆ ಪ್ರಜ್ಞೆ ತಪ್ಪುತ್ತಿತ್ತೆಂದೂ ತಿಳಿದುಬಾದಿತು. ಅಂದಿನಿಂದ ಒಂದು ತೊಟ್ಟು ಚೈವಣಿಯ ನ್ಯಾಗಲಿ, ನೀರ ನ್ಯಾಗಲಿ ಹಾಲನ್ಯಾಗಲಿ ಕುಡಿಸಲು ಯಾರಿಗೂ ಸಾಧ್ಯವಾಗಲಿಲ್ಲವಂತೆ. ಏನಾಗಿದೆಯೆಂದು ಸರಿಯಾಗಿ ಹೇಳುವಂತಿಲ್ಲ. ಆದರೆ ಇನ್ನು ಆರ್ಥಿಯಲ್ಲ!” ಎಂದ ಮಾಧವ.

ಯಾದವನು ಧೈಯದಿಂದ “ಆಶೆಯಿದೆ. ಒಂದೆಲ್ಲ, ನೂರುಬಾರಿ ಆಶೆ ಇದೆ! ನನ್ನ ಬಹೋರಾಣೆಯು ಜೀವಂತಳಾಗಿರುವಳು. ಮಾಧವ, ಈ ವಯಸ್ಸಿನಲ್ಲಿ ಪರಮಾತ್ಮನು ನನ್ನ ಬಾಯಿಂದ ಸುಳ್ಳಿ ಮಾತನ್ನು ಹೋರಡಿ ಸುವುದಿಲ್ಲ.—ನಾನು ಎಂದೂ ಸುಳ್ಳಿ ಹೇಳಿದವನಲ್ಲ” ಎಂದನು.

ಮಾಧವನು ಅಣ್ಣನ ಕಾಲುಗಳಿಗೆ ನಮಸ್ಕರಿಸಿ ಸುಮೃದ್ಧಿ ಕುಳಿತನು.

६

ఎష్టు దినగళింద బిందువు తిన్ను దే-ఉళ్ళు దే క్షోయిసుత్తిరువళిం బుదు యారిగూ తిళయలిల్ల తవరువునేగే హోద ఒడనేయే ఆవళిగే జ్ఞారవేరి బందితు. మరుదిన ఎరడు-మూరు బారి ప్రజ్ఞు తప్పితు.—కోనేయ బారి ప్రజ్ఞుయే బరలిల్ల. బహచ ప్రయత్న మాదిద నంతర—బహచ హోత్తుద బళిక జ్ఞాన బందితు. ఆదరణ సాదియ చలనేయే నింతుహోదంతిత్తు. ఈ సమాచారవన్ను కేళి మాధవను బందను. ఆవళు పతిగే నమస్కరిసిదశు. ఆదరే బాయన్ను ముఖ్యికొండు హల్లున్న గట్టియాగి కచ్చికొండళు. బహచవాద ఆనుఘయు-విసయదింద హేళదరూ సహ ఆవళు బందు తొట్టు కాలన్ను కుడియలిల్ల.

మాధవను హతాతనాగి “ఈ రీతి ఆత్మఫోతవన్నే కే మాది కోళ్ళత్తిరువే బిందూ?” ఎంద.

బిందువిన కడిగణ్ణినింద కంబసిగళు తొట్టిక్కు దువు. స్ఫుర్తి హోత్తిన నంతర ఆవళు మేల్లునే “నన్న సమస్యవూ ఆమూల్యనదు. కేవల ఎరడు సావిర రూపాయిగళన్ను. నరేంద్రసిగే కోడిరి. ఆవ నన్ను ఓదిసిరి. ఆవను ఆమూల్యనన్ను ప్రీతిసువను” ఎందళు.

మాధవను హల్లుగళింద తుటియన్న బిగియాగి కచ్చి ఉళ్ళ బరుత్తిద్ద ఆళువన్ను తడిదుకోండిద్దను.

బిందువు కైశన్నేయింద ఆవనన్ను మత్తిష్టు హత్తిర కరిదు “అవన వినా మత్తురూ ననగే బేంకి హాకశాడదు” ఎందు మేల్ల సేయ ధ్వనియల్లి హేళిదళు.

ఆ దుఃఖవన్నూ సహసికొండు మాధవ ఆవళ కివియల్లి మేల్లనే “యారన్నాదరూ నోఁడువేయా?” ఎంద.

ಬಿಂದುವು ತಲೆಯಲ್ಲಾಡಿಸಿ “ಬೇಡ, ಇರಲಿ!” ಎಂದೆಳು.

ಬಿಂದುವಿನ ತಾಯಿಯಾ ಒಂದುಬಾರಿ ಹೊಷಧವನ್ನು ಕುಡಿಸಲು ಬಂದೆಳು. ಆದರೆ ಬಿಂದುವು ಗಟ್ಟಿಯಾಗಿ ಹಲ್ಲನ್ನು ಶಚ್ಚಿಕೊಂಡೆಳು

ಮಾಥವ ಎದ್ದು ನಿಂತು “ಇದೆಲ್ಲಾ ಆಗುವುದಿಲ್ಲ ಬಿಂದೂ! ನೀನು ನೆಮ್ಮೆಲ್ಲ ರ ಮಾತುಗಳನ್ನು ಕೇಳಲಿಲ್ಲ, ಆದರೆ ಯಾರ ಮಾತನ್ನು ನೀನು ವಿಾರಲಾರೀಯೇ ಅವರನ್ನೇ ಹೊಂಗಿ ಕರೆತರುವೆನು. ಹಿಂತರುಗಿ ಬಂದು ಪುನಃ ನಿನ್ನನ್ನು ಸೋಡುವ ಭಾಗ್ಯ ನನಗೊಡಗಲಿ” ಎಂದು ಹೇಳಿ ಹೊರಗೆ ಬಂದು ಕಣ್ಣುಗಳನ್ನು ಒರೆಸಿಕೊಂಡ ಆ ರಾತ್ರಿ ಬಿಂದುವು ಶಾಂತಚಿತ್ತ ಇಂಗಿ ನಿದ್ರಿಸಿದೆಳು.

○ ○ ○ ○

ಸೂರ್ಯೋದಯದ ಸಮಯ. ಮಾಥವನು ಕೊರಡಿಯೋಳಕ್ಕೆ ಬಂದು ದೀಪವನ್ನಾರಿಸಿ, ಕಿಟಕಿಯ ಬಾಗಿಲುಗಳನ್ನು ತೆರೆದನು. ಬಿಂದುವು ಕಣ್ಣಿರೆದು ಶ್ರಭಾಕರನ ಪ್ರಥಮ ಪ್ರಕಾಶದಲ್ಲಿ ಪತಿಯ ಮುಖವನ್ನು ಸೋಡಿ ನಿಸು ನೆಕ್ಕು “ಯಾವಾಗ ಬಂದಿರಿ?” ಎಂದೆಳು.

“ಕಿಗತಾನೇ ಬಂದೇ. ಅಣ್ಣನವರು ಹುಚ್ಚಿರಂತೆ ಆಳುತ್ತಿರುವರು.”

ಬಿಂದುವು ಮೇಲ್ಲಿನೆಯ ಧ್ವನಿಯಲ್ಲಿ “ಅದನ್ನು ನಾನು ಬಲ್ಲಿ! ಅವರ ಜರಣ-ಧೂಳಿಯನ್ನು ತಂದಿರುವಿರಾ?” ಎಂದೆಳು.

“ಅವರು ಹೊರಗಡೆ ಕುಳಿತು ಹುಕ್ಕು ಸೇದುತ್ತಿರುವರು, ಆತ್ಮಗೆಯ ವರು ಕೈಕಾಲು ತೊಳಿದುಕೊಳ್ಳುತ್ತಿರುವರು. ಅವುಲ್ಲಿಗಾಡಿಯಲ್ಲೇ ಮಲಗಿದ್ದ,—ಮೇಲಿ ಮಲಗಿಸಲಾಗಿದೆ. ಕರೆತರೇ?” ಎಂದ ಮಾಥವ.

ಬಿಂದುವು ಸ್ವಲ್ಪಹೊತ್ತು ಮನ್ಮಣಿದ್ದು “ಬೇಡ, ಇರಲಿ!” ಎಂದು ಮೇಲ್ಲಿನೆ ಮುಖವನ್ನು ಮತ್ತೊಂದು ಕಡೆಗೆ ತಿರುಗಿಸಿ ಮಲಗಿಕೊಂಡೆಳು.

ಅನ್ನ ಪೂರ್ವೇಯಾ ಹೊರಡಿಯನ್ನು ಪ್ರವೇಶಿಸಿ ತಲೆಯ ಬಳಿ ಬಂದು ಚುಳುತ್ತು ತಲೆಯ ಮೇಲಿ ಕೈಯಾಡಿಸಿದೊಡನೆಯೇ ಬಿಂದುವು ಚಕ್ಕಿತಳಾ











